

UNIVERSAL  
LIBRARY

OU\_198918

UNIVERSAL  
LIBRARY

# Osmania University Library

Call No K 63 D 433

Name Of Book Socios - the world

Name Of Author T. S. K. T.







ಮನೋಹರ ಗ್ರಂಥಮಾಲೆಯ ಅನೇಯ ಕುಸುಮ

ಉನ್ನಯ ಪರಂಪರೆ ಇನ್ನೆಯ ಕುಸುಮ

## ಸೊಲೋ-ಗೆಲುವೋ

ಶ್ರೀ ‘ದೇವುಡು’



ಸಂಪರ್ಕದ ಕರು :—

ಚ. ಬಿ. ಜೋಡಿ

ಚ. ಏ. ಚುಳಿ

ಮುದ್ರಕರು :

ಶ್ರೀಸಗಿರಿರಾವ್ ಗೋಪಿಂದರಾವ್

ಕುಲಕೃಷ್ಣ

ಸಾಧನ ಸೈಸ್, ಫಾರ್ಮಾಡ

ಪ್ರಕಾಶಕರು :

ಚ. ಬಿ. ಜೋಡಿ

ಮನೇಂತರ ಗ್ರಂಥಮಾಲೆ,

ಘಾರವಾಡ

ಸಾಹಿತ್ಯ ವಿನಯದಲ್ಲಿ ಸಲಹೆಗಾರರು :—

ಶ್ರೀ. ದ. ರಾ. ಬೇಂದ್ರೆ, ಎಂ. ಎ.

, ರಂ. ಶ್ರೀ. ಮುಗಳಿ, ಎಂ. ಎ. ಬಿ. ಟಿ.

, ವಿ. ಕೃ. ಗೋಪಾಠ, ಎಂ. ಎ. ( ಇಂಗ್ಲಂಡ್‌ನ್ನು )

## ನಮ್ಮ ಮಾತೆ

ನಮ್ಮ ಮಾತೆಯು ನಾಲ್ಕು ಸೆಯ ವರುಷದ ಮೂರನೆಯು ಪುಸ್ತಕದ ಈ “ಸೋಲೊ-ಗೆಲುವೋ” . ಇದನ್ನು ಶ್ರೀ. ದೇವುಡು ನರಸಿಂಹಶಾಸ್ತ್ರ ಎಂ. ಎ. ಇವರು ಬರೆದಿದ್ದಾರೆ. ಇವರು ತಮ್ಮ ಹಲವು ಕೃತಿಗಳಿಂದ ಹೆಸರಾದ ನಾಷಿತಿಗಳಿಂದು ಪ್ರಸಿದ್ಧಿ ಹೊಂದಿರುವರು. ಇಂಥವರ ಕೃತಿಯೊಂದನ್ನು ದೊರಕಿಸಿ ನಮ್ಮ ರಸಿಕವಾಚಕವ್ಯಂದಕ್ಕೆ ಸಲ್ಲಿಸಬೇಕೆಂದು ಬಹುಧಿನದ ನಮ್ಮ ಪ್ರಯತ್ನವು ಈಗ ಸಫಲವಾಯಿತೆಂದು ಹಿಗ್ಗಿದ್ದೇವ. ತಮ್ಮ ಅನೇಕ ಕಾರ್ಯಕರ್ತಾಪಗಳಲ್ಲಿ ಬಿಡುವು ದೊರಕಿಸಿಕೊಂಡು ಈ ಪುಸ್ತಕವನ್ನು ಕಡೆಗೊಮ್ಮೆ ಪೂರ್ತಿಯಾಗಿ ಬರೆದುಕೊಟ್ಟ ಶ್ರೀಮಾನ್ ದೇವುಡು ಅವರಿಗೆ ನಾವು ಅತ್ಯಂತ ಕೃತಭ್ರಾಟಾಗಿದ್ದೇವ.

ಮಾತೆಯು ಬಿಡಿಮುಕ್ತಗಳಾಗಿ ಶ್ರೀಮಾನ್ ಗೋಕಾಕ ಇವರ “ಪಯಣ” ವೆಂಬ ಕವನ ಸಂಗ್ರಹವೂ-ಶ್ರೀಮಾನ್ ಮಾಸಿತ್ ವೆಂಕಟೇಶ ಖಯ್ಯಂಗಾರ ಇವರ “ತಿರುವಾಣಿ” ಎಂಬ ಸಂಗೀತ ಪ್ರಧಾನವಾದ ನಾಟಕವೂ ಬೇಗನೆ ಪ್ರಕಟವಾಗುವವು. ಕಾರಣ ಜಂದಾದಾರರು ಇತ್ತು ಗೆವನಕೊಡುವಿರೆಂದು ಆಶಿಸುವೆವು. ಬಿಡಿ ಮುಕ್ತಗಳನ್ನು ಮುಕ್ತಾಲು ಬೆಲೆಗೆ ಕೊಡುವೆವೆಂಬ ಮಾತನ್ನು ಜಂದಾದಾರರು ಮರೆತ್ತಿಲ್ಲವೆಂದು ಗ್ರಹಿಸಿದ್ದೇವ.

ಸಂಪಾದಕರು,  
ಮ. ಗ್ರ. ಮಾಲಾ, ಧಾರವಾಡ

## ನೆರಿವಿಡಿ

ಸ್ಕೋಲ್‌ಹೋ - ಗೆಲುವ್ಯೋ	....	....	....	೧೨
ಒದು ಸಿಚಮೇ ?	....	....	....	ಒ೯-೧೫
ಅದು ಹೂಲ	...	....	....	೭೨-೧೬೭

## ಮುನ್ನಡಿ

‘ಗ್ರಂಥಗಳಿಗೆ ಮುಸ್ತುಟಿ ಪಕೆ?’ ಎಂದು ನಾನು ಕೇಳಿದರೆ, ಗಳಿಯ ಜೀಂದ್ರಿಯವರು ‘‘ಪಕೆ ಇರಬಾರದು? ಓದುಗರಿಗೆ ಒಡುಗಾರರು ಸನ್ನ ಗ್ರಂಥವನ್ನು ಈ ದೃಷ್ಟಿಯಂದ ಸೋಚಿರುವುದರೆ ತಪ್ಪೇನು?’’ ಎಂದು ಶ್ರೀತಿಯಾಡಿ ಸನ್ನ ಬಾಯಿಕಟ್ಟಿದರು. ಅದಲಿಂದ ನನಗೆ ಮಹಿಳೆಯಾದ್ದರೂ ಈ ಏರಪಡು ಮಾತನಾಡುತ್ತಿದ್ದೇನೆ.

ಮಿಂದೆ ಅಂತರಂಗದ ಮುಸ್ತುಟಿ ಒರಿಯುತ್ತಾ ಶ್ರೀಯುತ ಎಣ್ಣಾ. ಬೀ. ರಾಸ್ತ್ರಗಳವರು “ಅಂತರಂಗವೆ ಪ್ರಾಣವಾಗಿದೆಯೇ?” ಎಂದು ಸಂರಖೆ ವಟ್ಟಿರು. ಈ ಸುವಾರು ಮೂರಾರು ವಕ್ಕಾಗಳ ಸ್ವಲ್ಪ, ಆ ಇರಬೇವು, ಸಂಪನ್ಮೂಲ ಸಿದ್ದಿ. “ಸಿಬಾತ್ತಿ, ಕಾಮಕ ಕಾಮ್ಮೇನ ಇವಭೇಂಗ್ಗೇನ ಶಾಂತಿ” ಎಂಬ ಯರ್ಥಾತ್ಮಿ ವಾಕ್ಯವು ಎಂದೆಂಟಿಗೂ ಸಿಬಾತ್ತಿದ್ದರೂ ಆ ವಾಕ್ಯವು ಸಿಬಾಪಂಡು ತಿಳಿದುಕೊಳ್ಳಲು ಅಥವಾನುಗಳ ಹರಿಷಯೆವ, ಬೇಕೆಂದೇಕೂ. ವಾಗ್ಮಿದೆ ದೊರೆಯದ ಚಣ್ಣ ಲಭ್ಯದ ದೇವಲಿಗೆ ಮನ್ನಾವ ಭಾವಪರಿದ ಪ್ರೇರಾಗ್ನಿವ ಬರದು. ದೊರೆತ ಧೋನಾಸ್ತು ಕಾರಣಾರಕರಗಳಿಂದ ಬೇಡಪಂಡು ಭೆಟ್ಟಿಸು ಬೆಟ್ಟಿದ್ದು ಅವನ ಒಂದು ಮಾತ್ರ ಅದನ್ನು ಒಂತಿಸುತ್ತಿದ್ದಿಲ್ಲವೇ? ಎಂದು ತೋರಿ, ಅದೇ ಒಂದು ಅಪ್ರಾಣಿ-ತೆಯೆಸ್ತಿ, ಅದನ್ನು ವುವೇಳಿಸಿ ಹುಡ್ಡಿಕೆ ಸೋಕ್ಕಾದ್ದರಲ್ಲಿ ನುಸ್ತಿಗೆ ಕಾಗಿ ಬಂದ ಮೂರು ದೃಶ್ಯಗಳನ್ನು ಮೂರಾರು ರೂಪಕಗಳನ್ನಾಗಿ ಒರಿದುಕೊಂಡುತ್ತಿದ್ದೇನೆ.

ಮೊದಲಿನೆಯದೂರಲ್ಲಿ ನಾಯಿಕಾನಾಯಕರು ತರುಣರು. ತಾರುಣಿದ್ದ ಪ್ರೋತ್ಸಂಪತ್ತಿಯಪ್ಪಾದರು. ಅವರು ಮಹಿಳೆರಾಗಿರುವುದು ಇಬ್ಬರೂ ಬಂದಿಚೆ ಸೇರುವವರಿಗೆ, ಅನಂತರ ಅವರು ಅಭಿವುಧಾಲ್ಪಾಗಿರುವುದು ಅಷಾಧ್ಯ. ಎಂಬ ಜಿತ್ತು. ಎರಡೆಸೆಯದೂರಲ್ಲಿ ಪಂಜು ಗಂಡುಗಳು ಸಂಘಾಲಗಳು. ಬಂದು ಮಗುವು ಆಗಿದೆ. ಅದರೂ ಮಹಿಳೆಯರು. ಅವರಿಗೆ ನರಸ್ಯಾದ ಪ್ರೀತಿಯದ ಹರಿಷಯವಾಗಿಲ್ಲ, ಅದಕ್ಕೆ ಅವಕಾಶದ್ವಾರಾ ದೊರೆಯುತ್ತ..

ಹೃದಯಾಗಳೇರಡೂ ಸೇರಿದುವು. ಅದಕ್ಕೆ ಮುಂಜೆ ಹೆಣ್ಣಿನ ಕಣ್ಣಿಗೆ ಪ್ರಪಂಚವು ಒಂದು ಬಗೆಯಾಗಿ ಕಾಣುತ್ತೇತ್ತು: ಆ ಮೇಲೆ ಇನ್ನೊಂದು ಬಗೆಯಾಗಿ ಕಂಬಿತು ಎಂಬ ಜಿತ್ತು. ಮೂರನೆಯದರಲ್ಲಿ ನಾಯಿಕಾನಾಯಕರು ಒಬ್ಬರ ಸ್ತೋಭ್ಯರು ಬಲ್ಲವರು. ಹೆಣ್ಣಿ ಆತ್ಮಪರ್ವತ ಮಾಡಿದೆ, ಗಂಡೂ ಆತ್ಮಪರ್ವತಕ್ಕೆ ಇನ್ನೊಂದು ಸಿದ್ಧಾರ್ಥಾಗಿಲ್ಲ. “ನೀನಾಡಿ ಬೇಕು ಎಂಬ ಫಟ್ಟದಲ್ಲಿದೇನೇ. ನೀನಾದರೆ ಸೂರ್ಯ ಎಂಬ ಫಟ್ಟಕ್ಕೆ ಇನ್ನೂ ಬಂದಿಲ್ಲ” ಎಂಬ ಸ್ಥಿತಿ. ಅದನ್ನು ಮುಂದಿನ ಫಟ್ಟನೆಯು ಮಾರ್ಗಾಚಿಸಿ, ಹೆಣ್ಣಿ ಮಾಡಿ, ಹೆಣ್ಣಿಗೊಷ್ಟಿಸಿದೆ. ಮೂರಲು ಕಳ್ಳುನಾಗಿ ‘ನಿನ್ನ ದಾಸ’ ಎಂದು ಬರೆದವನು ಕೊಸಿಗೆ ಸಿಜಿ ವಾರಿಯೂ ದಾಸನಾಗುತ್ತಾನೆ. ಎಂಬುದು ಮೂರನೆಯದರಲ್ಲಿರುವ ಜಿತ್ತು.

ಕನ್ನಡ ಸಾಹಿತ್ಯದ ಮೂರಹಾಟಿಗಳನ್ನು ತುಳಿದು ಮೊಸರೂಪಗಳಿಂದ ಮೊಸರಾಗಿ ಏರಾಟಿಸಬೇಕು ಎಂದು ಯಂಬಲಿಸುವರಲ್ಲಿ ನಾನೂ ಯಿಬ್ಬಿ. ಈ ಕಥೆಗಳಲ್ಲಿ ಮೊಸತೆನ್ನರಬಹುದು ಎಂದು ಕೊಂಡಿದ್ದೇನೆ. ಅಧಿಕಾ ಈ ರೀತಿಯು ಸನ್ನ್ಯಾಸನನ್ನಿಗೆ ಮೊಸತಾಗಿ ಬಂದಿತು ಎನ್ನುವುದು ಇನ್ನೊಂದು ಸರಿಯಂತಹುದು. ಈ ಜಾತಿಯ ಪ್ರಶ್ನೆಯು ನಾನನ್ನಿಗೆ ಬರುವುದಕ್ಕೆ ಕಾರಣರಾದ ಗೆಳೆಯರೂಂಟು. ಅವರನ್ನು ಸ್ತುಲಿಸಬಂದ್ದರೆ ನಾನು ಹೇಗ್ನೋಯಿ ಯಾದೇನೆಂದು ಅವರನ್ನೂ ಸ್ತುಲಿಸಿ, ಕೃತಭ್ಯಾತೀಯ ಕಾಣಿಕೆಯೊಷ್ಟಿಸುತ್ತೇನೆ.

ಮನೋಽಪರ ಗ್ರಂಥ ಮಾಲೆಗೆ ನಾನೂ ಒಂದು ಗ್ರಂಥವನ್ನು ಬರೆಯ ಬೇಕೆಂದು ಮಾಲೆಯ ಸಂಪಾದಕರು ಸಣಿಚಿಸಿ ಪರಾಂತರಗಳಾಯಿತು. ಶ್ರೀಯುತ ಬೇಂದ್ರೇಯವರ “ಅಗ್ರಿ”ವು ಆಗ್ರಿಪ್ರೇ ಆದೀಕೆಂದು ತೆದಲಿದಾಗ ಈ ಸ್ತುಸ್ತುಕವ್ಯ ಸಿದ್ಧವಾಯಿತು. ಹೀಗೆ, ಒತ್ತಿ ಒತ್ತಿ ನನ್ನಿಂದ ಸೇವೆಯನ್ನು ತೆಗೆದುಕೊಂಡ ಮನೋಽಪರ ಗ್ರಂಥ ಮಾಲೆಯವರಿಗೆ ನಾನು ಜಿರಕ್ಕುತ್ತಿಂದ್ದಾಗಿದ್ದೇನೆ. ಈ ಗ್ರಂಥವಿಂದ ರಸಿಕರೂ ರಸಜ್ಞರೂ ಕಿಂಚಿತ್ತಲ್ಲಿ ದರಿ ಸಂಕೋಽಪ ಪಟ್ಟಿರೆ, ಆ ಭಾಗ್ನಿವು ಸಂಪೂರ್ಣವಾಗಿ ಅವರಿಗೇ ಸೇರಬೇಕಾದುದು..

‘ದೇವುಡು’

ಶ್ರೀರಮುತ ಎಸ್. ಜಿ. ಶಾಸ್ತ್ರಿಗಳು

ಎಮ್‌. ಎಸ್. ಸಿ. (ಲಂಡನ್)

ನನಗೆ ಕನ್ನಡ ಸಾಹಿತ್ಯಗಳ ಪಂಕ್ತಿಯಲ್ಲಿ ಒಂದು ಸಾಫ್ತಾನವನ್ನು  
ಸಂರಾಧಿಸಿಕೊಟ್ಟು ಸತ್ಯರಿಸಿದ ಮಾಹಿತೀಯರು. ಅವರು,  
ಕೈಪಿಟುದೂ “ಪುಜಾರಣೆ” ಯನ್ನು ಒರಿಯಿಸಿ, ಅದನ್ನು  
ಕೇಳಷ್ಟು ಜ್ಯೋತ್ಸ್ಂ ಸಾಹಿತ್ಯಗಳ ಗಮನಕ್ಕೆ ತಂದು  
ಪ್ರತ್ಯೇಕ್ಕು ಪರ್ಯಾಕ್ರಮೆಗಳಲ್ಲಿ ಸದಾಯವಾಡಿ  
ನನ್ನನ್ನು ಒಬ್ಬ “ಮನಸ್ಸು”ನನಾತ್ಮಾ  
ವಾಯಿದವರು. ಅಂತಹ ಮಾಹಿತೀಯರ  
ನನ್ನಿಧಿಗೆ ಈ ಸಣ್ಣ ಕೃತಿಯನ್ನು  
ಬೆಳ್ಳಿಸಿದ್ದೇನೆ. ಇದು ಅವರಿಂದ  
ಆದ ಉಪಕಾರದ ಗುರುತಲ್ಲ.  
ಆ ಮಹಿಂದ್ರಪಕ್ಷತೀಯನ್ನು ನೇನೆಡೆ ಬಡವನ  
ಸಣ್ಣ ಹೃದಯದ ಪುಟ್ಟು ಕಾಣಿಕೆ.

ಭಾಷ್ಯ ಸಾ ಮಾಗಾತೀರ  
ಮಂಜ್ಞಿಮೆ  
ಭಾರವಾಡ }

ದೇವುಡು



ಸೋಲೆಗ್ - ಗೆಲುವೋ

## ಮಾತೆಯ ಮುಂದಿನ ಕುಸುಮ

ಮನೋಽವರ ನ್ಯಂಥಮಾತೆಂಬ ಇಂಸೆಯು  
ಕುಸುಮ

## “ಮಾನಸ ಪ್ರತ್ಯೇ

ರಸಭೂತಹಾದ, ಪ್ರಕಾರ ಹಲಿಸ್ತೂ, ತಹಾದ  
ಕಾರಂಡಿ

ಎರಡನರು :

ಶ್ರೀ. ಡಿ. ರಾ. ಚೀಂಡ್ರ, ಸಂಪಾ. ಐ.

# సోలో గేలువో

८

## రంగరాయ

**రంగరాయ**ను సోలోవాచల్లు కుకెత్తెను. వుండికిల్లు గంభీరభావమై భద్రవాగీ కుకెత్తెత్తు. అవస మంగులల్లి ఒండు సణ్ణి మేళు. ఆదర మేలి కాగడ మొదలాడ బరియును సాధువుగాలు. ఆగ తానే ఒండు కాగడనమ్ము ఒరిచు మండిపట్టిద్దును. ఆ దేవ, తారుణ్ణి, ఇవుగఖన్ను సోలోచదరే అప్పుక్కేఏ ఆయాసవాగా బేశిల్ల; ఆదరూ అవసిగే ఆయాసవాగాఁడే. త్వదయుచెల్లిద్దు కల్పించి జసెయు ఒదలాయిగిత్తే మస్కి కుముదు భూమిపై ఒదులుస్తాయి. దేవదల్లిద్దు నాట పుగుము సాపులు తలెయు వాట, రంగరాయను చాగయే హిందచ్చే ఒరిఁబెను. ఆసిగే లేచవాఁచ్చురూ ఒండు తెఱుఁంపు చుత్తిత్తు. ఆదు సువరారు ఫదు పింగుషుపురచిచురు. అష్టురేణుగాఁ ఒండు కససు.

కససునల్లి భాసియు ఒదలావణుఁయాఁ చుండిఁఁడే. భూరతపుల్లుతాఁ అస్సుఁక్కురు కూగు బలవాఁఁడే. సనాతనిగథ ఆఘ్యాంధు గాస్సున్న చుం వాఁఁడే. ఇబ్బరిగును యుండ్చ వాగుమహమ్ము భుయింకెరవాడు సస్పిఁఁడే. అస్సుఁక్కురు యుండ్చ భేఁరియున్న తాటిసున్నచుఁచ్చే సుందరు, యెం నస్సు రాయభూరియున్నాగీ కఁఁటిసిద్దారే. ఉహను సనాతనిగథ

ಬಿದಾರಕ್ಕೆ ಬಂದಿದ್ದಾನೆ. ಬಾಗಿಲನವನು ಅವನನ್ನು ಒಳಕ್ಕೆ ಬಿಡುವುದಿಲ್ಲ ಮನ್ನು ತ್ವಿರುವಾಗ ತಾನು ಅಲ್ಲಿಗೆ ಹೇಳಿ, ಸಮಾಧಾನ ಹೇಳಿ ಅವನನ್ನು ಬಳಕ್ಕೆ ಕರೆದುಕೊಂಡು ಹೇಳಿದ್ದಾನೆ. ಒಮ್ಮೆ ಜೂತ್ತು ಮಾತ್ರಕತೆ ಗಳಾಗಿ. ಕೊನೆಗೆ ಸನಾತನಿಗಳು “ಸಪರಿಗೆ ಧರ್ಮ ದೇಹಿಡ್ಡಿದು. ಸೀವು ಪಾರ್ಯತ್ವ ತ್ವ ಮಾಟಕೊಳ್ಳಿ. ಅಸಂತರ ನಿಮ್ಮನ್ನು ಶಿಶ್ರೂರಂತೆ ಭಾವಿಸು ತ್ತೀವೆ” ಎಂದು ಬಪ್ಪಿಕೊಳ್ಳುತ್ತಾರೆ. ರಾಯಭಾರಿಯು ಸೂದಮೂದಲು ಒಪ್ಪದವನು ಕೊನೆಗೆ ಬಪ್ಪಿಕೊಳ್ಳುತ್ತಾನೆ. ಇಬ್ಬುರಗ್ಗೆ ಒಪ್ಪಂದದ ವತ್ತ ಪಾಗುತ್ತದೆ. “ಅಷ್ಟುಶ್ರೀರು ಅವರವರ ಮನೋನಿಸುಗಳಾವಾ, ಶ್ರೀವರ್ದೋ ವೈಷ್ಣವರೇ ಆಗಬಹುದು. ಅವರಿಗೆ ಇದುವರೆಗೆ ಇದ್ದ ಸಿಬಂಧಗಳನ್ನೆಲ್ಲ ತೆಗೆದುಹಾಕಲು ಸನಾತನಿಗಳು ಬದ್ಧರು.” ಎಂದು ರಂಗರಾಯನೇ ವತ್ತ ವನ್ನು ಬರೆದು ಇಡುತ್ತಾನೆ. ರಾಯಭಾರಿಯು ರುಚಿ ಹಾಕುತ್ತಾನೆ. ಸನಾತನಿಗಳ ಕಡೆಯೂ ಒಬ್ಬರು ಮುಂದೆ ಬಾದು ರುಚಿ ಹಾಕುತ್ತಾರೆ. ಬಿಕ್ಕುಳಂ ಹಾಕುವುದಕ್ಕೆ ರಂಗರಾಯನು ಆ ವತ್ತವನ್ನು ತೆಗೆದುಕೊಂಡು ಸ್ಥಾಪಿಸಿ ತಾನು ಕೊಂಡು ರಾಯಭಾರಿಯು ಎಂ. ಕೆ. ಗಾಂಥ್ರಿ ಎಂದು ರುಚಿ ಹಾಕುತ್ತಾನೆ. ಸನಾತನಿಗಳ ಪರವಾಗಿ ರುಚಿ ಮಾಡಿರುವುದು ಓದುವುದಕ್ಕೆ ಅಕ್ಷರಗಳಲ್ಲಿ ಕಲಿಸಿಕೊಂಡು ಹೊಗುತ್ತವೆ. ಓದುವುದಕ್ಕೆ ಆಗುವುಂಟ್ತಾ. ಆದರೂ ಮನಸ್ಸು ಅದನ್ನು ತಿಳಿದುಕೊಂಡು “ಯಾಗಾದರೆ ತಾವೇ ಶಂಕರಪು” ಎಂದು ಕೇಳುತ್ತಾನೆ. “ಹಾದು. ಮಹಾತ್ಮಾಗಿ ಈ ಧ್ಯೇಯ? ” ಎಂದು ರುಚಿ ಮಾಡಿದವರು ಹೇಳುತ್ತಾರೆ. ಗಾಂಧಿಯು ಮೃತ್ಯಂಬಿ ಬಟ್ಟಿ ಹಾಕಿ ಕೊಂಡು ಕುಳಿತ್ತಿದ್ದಂತೆ ಇದೆ. ಸನಾತನಿ ಶಂಕರನು ಗಾಂಥ್ರಿಗಾಗಿ ೧೦ತ ಚೆಚ್ಚಾಗು ಸಕ ವಸ್ತುಫಾರಿಯಾಗಿ ಕುಳಿತ್ತಿದ್ದಾನೆ.

ಮತ್ತೆ ಸ್ವಪ್ನವೃತ್ತಿಯು ಬರುತ್ತು, “ತಾವಿಬ್ಬರೂ ಇಲ್ಲಿಯೇ ಇದ್ದಿರಾ? ” ಎಂದು ರಾಯನು ಕೇಳುತ್ತಾನೆ. ಅದಕ್ಕೆ ಇಬ್ಬರೂ “ನಾವು ಬಾದು ಕಡೆ ಮಾತ್ರ ಇರುವುದಕ್ಕೆ ಕಷ್ಟಿಸಿದ ತುಂಡೆ! ನಾವು ಈ ಬಗತಿ ನಲ್ಲಿ ಎಲ್ಲೆಲ್ಲೂ ಇರಬೇಕು. ಇಷ್ಟು ದಿಸಿರೂ ರಷ್ಟು, ಜ್ಯೇನಾ, ಗತಲ್ಲಿ

ಬೇಕಾದವು ಕೆಲಸಮತ್ತು. ರಷ್ಯಾದಲ್ಲಿ ಮೂರಿಸಿಕೊಂಡು ಜ್ಯೋನಾಪಲ್ಲಿ ಇದ್ದೇವು. ಇಲ್ಲಿ ಗಲಾಟಿಯಾಯಿತು. ಈಗ ಇಲ್ಲಿಗೆ ಬಂದಿದ್ದೀವೆ. ಸೋರೆತು. ಮುಂದಕ್ಕೆ ಹೊರಟಿವೆ” ಎನ್ನುತ್ತಾರೆ. ಮತ್ತೆ ಆದೇಹಗಳು ಗಾಂ ಯಲ್ಲಿ ಕರಿ ಹೋದಂತಾಗಿ, ಅವರು ಅರ್ಥಾಗುತ್ತಾರೆ.

ರಂಗರಾಯನಿಗೆ ಮುಂದಿನ ಕನಸು ಸಾಗಲ್ಲಲ್ಲ. ಆ ಇಬ್ಬರನ್ನಿಲ್ಲ ಇನ್ನೂ ಬಂದು ಗಡಿಗೆ ಸಿಲಿಸಿಕೊಂಡು ವಾತಾವಾಡಬೇಕೆಂದು ಅವನ ಆಸೆ. ಆದರೆ ಕನಸು ಸಿಲ್ಲಲ್ಲ, ಪುಟಿತು. ರಂಗರಾಯರಿಗೆ ಇಷ್ಟಾವಳಿದ್ದರೂ ಎಚ್ಚರವಾಗಿ ಹೋಯಿತು. ಕಣ್ಣು ತಾನಾಗಿ ಬಟ್ಟಿದೆ, ಚನ್ನಾಗಿ ಎಚ್ಚರಾಯಿತು.

ರಂಗರಾಯನು ಏದ್ದು ಕುತ್ತಿತು. ಅವನು ಆಗಭ್ರ ಶ್ರೀಮಂತ. ಲೋಕದಲ್ಲಿ ಸಂತುಂದರುತ್ತು ನಡೆಯುವ ವಾಧ್ಯಾವಾರಗಳಲ್ಲಿ ಭಾಗ ಪಡಿಸಿದರೆ ತನ್ನ ಶ್ರೀಮಂತಿಕೆಗೆ ಲೋಕಸಂಭೂತ ತನ್ನ ಮಯಾರ್ಥಿ ಕೆಟ್ಟಿಂದೂ ಯಾರಿ ದೂರದಲ್ಲಿ ತನ್ನ ಶಾಂತಿಗೆ ತಾಸಿದ್ದಾನನು. ಅವನಿಗೆ ಇವೇತ್ತು ಸನಾತನಿಗಳಿಂಬ ಬಿಂಬನತ್ವವರ್ತನೆ ಏದ್ದು ಬಂದು ಅಷ್ಟುತ್ತಿಯ ಮಿಂದೂ ಸಾಗರದಲ್ಲಿ ಬೆಂದು ಕರು ಹೋದರೂ ಜಿಂತೆಯಿಲ್ಲ. ತನುಗೆ ಬರಬೇಕಾದ ಆದಾಯವು ಇವನಾ ಕೆನಾಶುಸಲ್ಲಿ ಕೆಂಚ್ಚಿ ಬಂದರೂ ಜಿಂತೆಯಿಲ್ಲ. ಮೈತ್ರಿ ರಾಂ ಸದಿಯಲ್ಲಿ ಬೆಂದು ರಕ್ತಪೂರ್ಣವಾಗಿ ದುರ್ಗಾಂಧ ಭೂಯಿಸುವುದಾಗಿ ಬಂದರೂ ಜಿಂತೆಯಿಲ್ಲ. ತಮ್ಮೇನು? “ತಮ್ಮು ಆಸ್ತಿಯುಂಬ ಧೇಸುವು, ಪಿಂಡಿದಾಗ ಪಾಳು ಕೆಟ್ಟಿರೆ ಬಳ್ಳಿಯೆರುದು. ಬಂದು ಹೋಳಿ ಕೆಂಚ್ಚಿ ಉಸಲ್ಲಿ ಹಾಲ್ಪಿದೆ ಪಿಂಟಿದನನ ಸಾಹುಷ್ಯಾರ್ಥ, ಚೆಚ್ಚಾಗಿ ರಕ್ತವೇ ಬಂದರೂ ಜಿಂತೆಯಿಲ್ಲ. ಅಂತಹ ಸಾತ್ಯೇಯು ತ್ರಂಬಿದರೆ ಸರಿ.” ಏಂಬ ಭಾವನೆಯೇ ಶ್ರೀಮಂತರ ಪರಿದಾಸನು ರಾಯೆ.

ಅವನಿಗೆ ಯಾವ ‘ಪಾಟಿ’ಯಾಗಿ ಕೂಡಿದು. ಒಂಟ್ಟು ಸೇವನೆಯ ಎಂದುಕೊಂಡು ಸೇವನೆಯ ಮರ್ತಿದ್ದ ಪುಲ್ಲಾತ್ಮನವನು. ಅವನಿಗೆ ಈ ಕನಸಾದುದು ಇತ್ತು ಸುರಾಯಿತು. “ಈ ಕನಸಾಗುವುದಕ್ಕೆ ಕಾರಣ

ವೇನು ? ” ಎನ್ನಿಸಿ ಆಶ್ಚರ್ಯವು ಇನ್ನಾಗ್ಗೆ ಬಲಿಯಿತು. ಬ್ಯಾಂಕಿಗೆ ಬರೆದಿದ್ದ ಕಾಗದದಲ್ಲಿ ಅಸ್ತಿಯನ್ನು ಹಂಚಿದ ಯೋಜನೆ ವರಾಡಿದ್ದನು. ಅದರಿಂದ ಇಲ್ಲಿ ಈ ಲೀವಾದೇರಿಯ ಕನಷು ಬಿಡ್ಡಿರಬಹುದು ಎಂದು ಸಮಾಧಾನ ವರಾಡಿಕೊಳ್ಳಲು ಯತ್ನಿಸಿದೆನು. ಇನ್ನಾಗ್ಗೆ ಉಳಿದಿದ್ದ ಸಂಶಯವು “ ಮೂರು ದಾರ್ಗ್ ” ದ ಸಿಗರೇಟ್‌ನ ಚೂಗೆಯೊಡನೆ ಹೊಗೆಯಾಗಿ ಆಕಾಶಕ್ಕೆ ಹಾರಿಹೊರ್ಯಾಯಿತು.

ಒರೆಂದ್ದು ಕಾಗದವನ್ನು ಇನ್ನಾಗ್ಗೆ ಬರೆಯ್ತೇ ಓದಿದನು. “ ಸರಿ. ಅಮೃತಿನಿಗೆ ತಿಂಗಳಿಗೆ ಮೂರು ರೂಪಾಯಿ. ಅವಳಿಗೆ ಇವತ್ತು ರೂಪಾಯಿ, ಮನೆ, ಇದನ್ನು. ಇನ್ನು ಮುಂದಿನ ಮಾತ್ರ ನೋಡಿ ಕೊಳ್ಳೋಣ ” ಎಂದು ಇತ್ಯಾಧಿಕ ಮಾಡುವ ವೇಳಿಗೆ ಬಂದು ಸಿಗರೇಟ್‌ನ ಪೂರ್ತಿಯಾಯಿತು. ಆ ಧೂಮವು ತೆರೆಯಡ್ಡವಿದ್ದ ಕಿಟಕಿಯಿಂದ ತೂರಿತೆರಕ್ಕೆ ಕೊರಟು ಹೋಗಿದ್ದರೂ, ಅದರ ಭವ್ಯಾವೋದವು ಮಾತ್ರ ಆ ವಿಶಾಲವಾದ ಕೊತಡಿಯನ್ನೇಲ್ಲ ವ್ಯಾಪಿಸಿತ್ತು.

ರಾಯನ ಕೈಯುಣ್ಣ ತಿಳಿನೆ “ ಕೂಗುವ ಗಂಟಿ ”ಯ ಕಡೆಗೆ ಹೋಯಿತು. ಅದರೆ ಅದು ಅಷ್ಟೇ ಹತಾತ್ಮಾಗಿ ಸಿಂತು “ ಇಲ್ಲಿಗೆ ಅವಳಿನ್ನು ಕರೆಯುವದೆ ? ” ಎನ್ನಿಸಿತು. “ ಅದಕ್ಕೆನಂತೆ ? ” ಎಂದು ಸಮಾಧಾನ. “ ಇದುವರಗೆ ಇಲ್ಲ ? ” ಎಂದು ಮತ್ತೆ ಕುರ್ತಿ. ಕೊನೆಗೆ ತಾನೇ ತ್ವರಿತ್ಯಾಗುವುದು. ಆಕೆಗೆ ಎಲ್ಲವನ್ನೂ ಓದಿ ಜೀಳುವುದು. ರಾಗಾಂದ ಹಾಗೇ “ ಡೈರ್ವಾ ಆವ ಜಾಲೋನ ತಾಗೆ ” ಸರ್ಪಿಂದು ಹೊರಟು ತೂಗುವುದು. ಎಂದುಕೊಂಡು ಹೊರಟನು. ರಾಯನು ‘ ಮಾತ್ಸೈಸಂ ’ ಭಕ್ತ. ಬೇಕಾಗೆ ರಲ್, ಬೇಡವಾರಲಿ, ಮೂರು ಹೊತ್ತು ಷರಾಯ ಬಳಟನ್ನು ತಾಕೆಕೊಂಡೇ ಇರಬೇಕು ಎನ್ನುವವನು. ಹಾಗೆಯೇ ನೇರವಾಗಿ, ‘ ಅವು ’ನನ್ನ ಹುಡುಕಿ ಕೊಂಡು ಹೊರಬೇನು.

ಬೆಳಿಗ್ಗೆ ಸುಮಾರು ಏ ಫಾಂಟೆ. ಅಮೃತನು ಆಗ ತಾನೇ ಒಪವನ್ನು ವೆಚ್ಚಿಸಿಕೊಂಡು ಬಂದು ಶುಕಿತ್ತಿದ್ದಾಗ್ಗೆ. ಅಡುಗೆಯವಳು ಬಂದು ಅಡುಗೆ

ಯಲ್ಲಿ ಆಗಿನೀಯೆಂದು ವರದಿಯನ್ನು ಹೇಳುತ್ತಿದ್ದಾಳೆ. ರಾಯನು ಬಂದನು. ಅಡುಗೆಗೆವಳಳು ಮಾತ್ರ ಸಿಲ್ಲಿಸಿದಳು. ರಾಯನ ಮುಖದಲ್ಲಿ ಹೊಸತನವು ಕೆಂಪುಬಂಬತ್ತು. ಎಂದೆನ ಪುರೂದೆಯಿಂದ ಅಮೃಸುತ್ತಿರುತ್ತಿನೆ ಮಾತನಾಡು ಷುದಕ್ಕೆ ಬಂಪಂತಿತ್ತು. ಬಂದವನೇ “ ಅವಾರ್ ! ಸಿನ್ನೆಯ ಬಿನ ನನ್ನ ನನ್ನ ಬಾಯ್ಗು ಬಂದ ಹಾಗೆ ಅಂದುಬಿಟ್ಟೆ. ಇದೋ, ಇವತ್ತು ಎಲ್ಲವನ್ನೂ ಸರ ಮಾಡಿ ಬಟ್ಟಿದ್ದೇನೆ. ನಿನಗೆ ತಿಂಗಳಿಗೆ ಮುಂದುವರ್ತು ರೂಪಾಯಿ ಸೀನೆಲ್ಲಿ ದ್ವರೂ ಬಂದು ಪುಡುತ್ತದೆ. ಅವಳಿಗೆ ಮನಸ್ಸೊಂದು, ಉಚಿಕೆಗೆ ತಿಂಗಳಿಗೆ ಇವತ್ತು ರೂಪಾಯಿ. ಹೀಗೆ ಸಡೆಯಬೇಕೆಂದು ಬಾಗ್ಯಂಕಿಗೆ ಬರೆದು ಬಟ್ಟಿದ್ದೇನೆ. ಇನ್ನಾದರೂ ನನ್ನ ಪಾಡಿಗೆ ನಾನು ನನಗೆ ತೋರಿದ ಹಾಗೆ ಇರಬಹುದಲ್ಲ ? ” ಎಂದನು.

ಅಮೃನು ಅಡುಗೆಯೆವಳ ಮುಖವನ್ನು ಸೋಡಿದಳು. ಗಡಿಗೆ ಯಂತಾಗಿದ್ದ ಮುಖವನ್ನು ಸೋಡಿ ಅವಳು ಹೊರಟುಹೋದಳು. ಅಮೃನ ಶುಟ್ಟಿಯೂ ಪಿಟ್ಟಪಿಟ್ಟ ಎಂದಿತು. ಮಾತು ಈಚೆಗೆ ಬರುವುದರೂ ಗಾಗಿ ಹಾಗೆಯೇ ನುಂಗಿಕೊಂಡಳು. ಕಣ್ಣಿ ರೆಸ್ಪೆಯನ್ನೂ ಹೊಡಿಯೆದ ಹಾಗೇ ನಿಂತಿತ್ತು.

ರಾಯನಿಗೆ ಆ ಹೂಸದಲ್ಲಿ ಅದೇಕೋಡು ಎದೆಯು ನಡುಗಿತು. ಆದರೂ ಮತ್ತೆ ಏದೆ ಗಟ್ಟಿಮಾಡೆ “ ತಿಳಿತೇನಮೃ ? ಇನ್ನಾದರೂ ನನ್ನ ಹುಣಿಗೆ ಅಡ್ಡು ಬರಬೇಡ ” ಎಂದನು. ಅದಷ್ಟು ರಲ್ಲಿ ಧ್ವಯರ್ವಾ ಕೆಟ್ಟಿತು. ಧ್ವಯರ್ವಾ ಮುರ್ಟರ್ ಇಲ್ಲಿ ರಿಂದ ಇಂತ್ಯಾ ಇಳಿದರ ಆಗುವ ಹಾಗೆ ಆಗಿ ಅವಸಿಗೇಕೋಡು ಜೆಳಿಯಾಯಿತು. ಅಲ್ಲಿ ಸಿಲ್ಲಲು ಆಗಲ್ಲಿ. ಅಮೃನ ಶುತ್ತರವನ್ನು ಸಿರೀಕ್ಕೆ ಸದೆ ಅಲ್ಲಿಂದ ಹೊರಟು ಹೋದನು.

## ಕಂತಿರವಾವ

ಮನಸ್ಸಿಗೆ ಆಯಾಸವಾಗಿರುವಾಗ, ಬಂದಿಷ್ಟು ಹೆಚ್ಚು ಕಡಿಮೆ ಯಾದರೂ ಕೋಪ ಬರುವುದು ಲೋಕ ರೂಢಿಯವೈ? ಅದನ್ನು ಬೇರೆಡೆ ನಿಜವೇನ್ನಿಂದಿಲ್ಲ, ಸಾವಿತ್ರಮೃನವರಲ್ಲಂತೂ ನಿಜವಾಗಿತ್ತು. ಆ ದಂಪತಿಗಳಿಗೆ ಇರುವ ದುಖವು ಮಗಳಿದ್ದು. ಆದರೂ ಅವರು ಕಾರಣ ಹುಡುಕುವುದು ಇನ್ನೆಲ್ಲಿ? ಇನ್ನೊತ್ತೂ ಹಾಗೆಯೇ ಆಗಿದೆ. ಸಾವಿತ್ರಮೃನವರು ಮಗಳಿಗೆ ನೀರೆರೆದು ತಲೆಕಾಸಿ ಮಡಿಯುಟ್ಟು ಆಡುಗಿಗೆ ಬಂದರು. ಏಕೋ ಏನೋ ಅಂದು ಒಲೆಯು ತಟ್ಟಿನೆ ಹೊತ್ತಿಕೊಳ್ಳಿದೆ ಹೊಗೆಯಾಡುತ್ತೇ ರಗಳಿ ಮಾಡಿತು. ಮಗಳ ದೇಹ ಸೌಂದರ್ಯವನ್ನು ನೋಡಿ “ಇವಳಾ ಅವನಿಗೆ ಬೇದವಾದಳಲ್ಲ? ” ಎಂದು ನೋಂದಿದ್ದ ಮನಸ್ಸು ಒಲೆಯ ಮೇಲೆ ಕೋಪ ಮಾಡಿಕೊಂಡಿತು. ಒಲೆಯಲ್ಲಿ ಉರಿಯು ಮೂಡಲಿಲ್ಲವೆಂದು ಅವರ ಮನಸ್ಸಿನಲ್ಲಿ ಉರಿಯು ಮಾಡಿತು. ಆದರೆ ಆಕೆ ಕಷ್ಟವಾಗಲಿ, ಸುಖವಾಗಲಿ, ಭಾಯಲ್ಲಿ ಆಡುವವರಲ್ಲ. ಅದಲ್ಲದೆ, ಆ ಮುಖದ ಬೇಸರ, ಗದುಸು, ಜಿತ್ತುದ ನಿಷ್ಪರ್ತಿ ಇವಾಗಳನ್ನು ಮಾತ್ರ ಬೇರೆ ತೆಗೆದಿಟ್ಟು ಅದಕ್ಕೆ ಸುಡಿಯುವ ಶಕ್ತಿಯನ್ನು ಕೊಟ್ಟಿದ್ದರೆ, ಅವು ಮುಂಗಾರಿನ ವೋಡಕ್ಕಿಂತ ಹೆಚ್ಚಾಗಿ ಮೊಳಗುತ್ತಿದ್ದವು.

ಆ ವೇಳೆಗೆ ಸರಿಯಾಗಿ ಶ್ರೀಕಂಠಯ್ಯನವರು ಬಂದರು. ಆ ಉರಿನಲ್ಲಿ ಅಯ್ಯನವರಿಗೆ ಬಹಳ ಗೌರವ. ಆತನ ಮನಸ್ಸು ದೀನಾನಾಥರನ್ನು ನೋಡಿ ಅಯ್ಯೋ ಎಂದು ಮರುಗುವುದು; ತುಂಟರನ್ನು ಕಂಡರೆ ತತಂ ಎಂದು ಬಿಗಿದುಕೊಳ್ಳುವುದು. ಈ ಎರಡು ಗುಣದಿಂದ ಎಲ್ಲರಿಗೂ ಅವರಲ್ಲಿ ವಿಶ್ವಾಸ. ಏನಾದರೂ ಆಗಲಿ, ಯಾರಾದರೂ ಆಗಲಿ, ಹಸಿದ ಹೊತ್ತಿಗೆ ಅಯ್ಯನವರ ಮನಿಗೆ ಹೋದರೆ, ಒಂದು ತುತ್ತು ಅನ್ನ, ಒಂದು ಥಾಲಿ ನೀರು ಉಂಟು ಎಂದು, ಅವರಿಗೆ ಗೌರವ. ಆ ಉರಿನ ಶ್ರೀಮಂತರು ರಾಮಯ್ಯನವರು ಒಬ್ಬರಿಗೆ ಶ್ರೀಕಂಠಯ್ಯನವರಿಗಿಂತ ಮಯ್ಯಾದೆ.

ಅವರನ್ನು ಬಿಟ್ಟರೆ, ಶ್ರೀಕಂಠಯ್ಯನವರ ಮಾರ್ಗದರ್ಶಿ ಶೇಕದಾರು ಅವು ಲಾಭರಿಗೂ ಕೂಡ ಇಲ್ಲ.

ಶ್ರೀಕಂಠಯ್ಯನವರು ಅತ್ತು ಕಡೆ ಹೋಗುತ್ತಿದ್ದವರು ತಿರುಗಿ ಇವರ ಮನೆಗೆ ಬಂದರು. “ ಜಹಗೀರುದಾರರೇ ! ” ಎಂದು ಕೊಗಿದರು. ಅವರು ಮನೆಗೆ ಬರುವುದಕ್ಕೆ ಗಂಡಸರು ಇದ್ದೇ ಇರಬೇಕೆಂಬ ನಿಯಮ ವಿಲ್ಲ, ಬಂದರು. ಸಾವಿತ್ರಮೃನವರು “ ಬನ್ನಿ ಕೂತುಕೊಳ್ಳಿ, ಹೋಟದ ಕಡೆಗೆ ಹೋಗಿದ್ದಾರೆ, ಬರುವ ಹೋತ್ತಾಯಿತು. ” ಎಂದರು. “ ಏನು ಸಾಕಮ್ಮ ! ನಿನ್ನ ಕೈಯನ ಅಡುಗೆ ಉಟ ಮಾಡಿ ಬಹಳ ದಿನವಾಯಿತು. ನಾಲಗೆ ಚಪಲವಾಗುತ್ತಿದೆ. ಮಗಳ ಪ್ರಸ್ತು ಮಾಡಿ ಮಂಡಿಗೆ ಉಟ ಹಾಕತೀಯೆ ಎಂದು ಕಾದಿದ್ದೇನೆ. ” ಎಂದರು ಶ್ರೀಕಂಠಯ್ಯನವರು.

ಸಾವಿತ್ರಮೃನವರ ಕಣ್ಣಿಲ್ಲ ಬಂದು ತೊಟ್ಟು ನೀರು ಬಂತು. ನೀರು ತರಿಸಿದ ಪಾಪವು ಹೋಗಿಯ ಮಂಡುಲಿಗೆ ಬಿತ್ತು. ಆಕೆಯೂ ನೀರು ಬರೆಸಿ ಕೊಂಡು, “ ಎಲ್ಲಿ ? ನೀವೆಲ್ಲ ಸುಮೃನೆ ಕೂತಿದ್ದರೆ ಉಟ ಹೇಗಾಗುತ್ತೇ ? ಹೋಗಿ, ಅಳಿಯನ್ನ ಒಪ್ಪಿಸಿಕೊಂಡು ಬನ್ನಿ. ಅವರಿಗೂ ಹಗಲೂ ರಾತ್ರಿ ಇದೇ ಯೋಜನೆಯಾಗಿ ಹೋಗಿದೆ ” ಎಂದರು.

ಆ ವೇಳಿಗೆ ಮಗಳು ತುಂಗಮೃನೂ ಬಂದಳು. ಅಯ್ಯನವರು “ ತಾಳೇಗರಿ ಹಾಗಿದ್ದಾಳೆ. ನೋಡಿದರೆ ಕಣ್ಣಿಸರು ಆಗುವ ಹಾಗಿದೆ. ಇಂಥಾ ಹುಡುಗಿನಾ ಪ್ರಸ್ತು ಮಾಡಿಕೊಂಡು ಸುಖವಾಗಿರುವದಕ್ಕೆ ಅವನಿಗೇನು ತೆವಲು ! ತುಂಗ ! ನೀನು ಹೂ ಅನ್ನೆ ! ಹೋಗಿ ನಿನ್ನ ಗಂಡನಿಗೆ ಮೂಗುದಾರ ಹಾಕಿ ಎಳೆದುಕೊಂಡು ಬರುತ್ತೇನೆ. ನೋಡೋವಂತೆ ನನ್ನ ಸಾಹಸನಾದರೂ ” ಎಂದರು.

“ ನೀನು ಅದಷ್ಟು ಮಾಡು. ನಿನಗೊಂದು ಸೊಗಸಾದ ಕಲಾ ಪತ್ತಿನ ಪಂಚೆ ಬಂದು ಜೊತೆ ಬಿಡಿಸುತ್ತೇನೆ ಎಂದು ರಾಮಯ್ಯನವರೂ ಒಳಕ್ಕೆ ಬಂದರು.

ಶ್ರೀಕಂಠಯ್ಯನವರ ಬಾಲ್ಯ ಒಲಿತು ಸುಡಿಗೆ ಬಣ್ಣವೇರಿತು; “ಈಗ ಅವಸಿಗೇನಂತೆ ಗುಲುಗು? ಯಾಕೆ ಬರ್ಹೋಲ್ಲ ಅನ್ನೊಂದು?” ಎಂದು ಆರಂಭಿಸಿದರು.

“ ಕಾರಣವಾದರೂ ಹೇಳಿದರೆ ಪನಾದರೂ ಮಾಡಬಹುದು. ನಾನೂ ನಾನಾ ವಿಧವಾಗಿ ಹೇಳಿಸಿದೆ. ಹೊಗ್ಗಿ ಆಕೆ, ಆ ಕಾವೇರಮೃಸವರಿಗೂ ಹೇಳಿದೆ. ಆಕೆಯೂ ನಮಗಿಂತ ಹೆಚ್ಚಾಗ್ಗೆ ಕಣ್ಣೀರು ಬಿಡುತ್ತಾರೆ. ಈ ‘ಮಾತೆ ತ್ತುದರೆ, ಮಾತುಕೊಟ್ಟು ಮಾತನಾಡದೆ ಹೊರಟು ಹೊಗಾತ್ತನೆ ನಾನೇನು ಮಾಡಲಪ್ಪ’ ಎಂದು ಮರಗುತ್ತಾರೆ. ಏನು ಮಾಡೋದು ಎನ್ನೊಂದೇ ತಳಿಯದೆ ಹೊಗಿದೆ. ಮೃಸರೆದು ಬಂದು ವರ್ಷವಾಗುತ್ತ ಬಂತು” ಎಂದು ರಾಮಯ್ಯನವರು ಭಾರದ ಮಾತು ಆಡಿದರು.

ಶ್ರೀಕಂಠಯ್ಯನವರು, “ರಾಮಣಿ! ಕಾಲ ಕೆಟ್ಟು ಹೊಗ್ಗಿದೆ. ಮೊದಲೇ ಅವನು ಶ್ರಿಮಂತರ ಮಗ. ದುಶ್ಛಾಳಿ ಕಾಲು ಹಾಕಿಕೊಂಡ ದೆಯೋ ಏನೋ? ಯಾವುದಾದರೂ ಪಿಶಾಚಿ ಗಂಟು ಬಿದ್ದು ಕಿರೀಗೇನಾದರೂ ಉದಿದೆಯೋ ಏನೋ? ಅದೆಲ್ಲ ಇರಲಿ. ನಾನು ಹೊಗ್ಗಿ ನಿನ್ನ ಅಳಿಯನ್ನು ಬಪ್ಪಿಸಿಕೊಂಡು ಬರುತ್ತೇನೆ. ಆ ಭಾರ ಸನ್ನಾರಲಿ, ಸನಗೇನು ಮಯಾದೆ ಮಾಡುತ್ತೀ ಹೇಳು?” ಎಂದರು.

“ ಕಂಠಿ! ಈ ಉರಿನ ತುಂಬ ಗೂಡಿ ಎಂದುಕೊಂಡೆಯಾ ಅಳಿ-ಮಯ್ಯ ಎಂದರೆ! ದೊಣ್ಣಿ ತೆಗೆದುಕೊಂಡು ಇಕ್ಕಳಿಸೆ, ದಪ್ಪ ಮುಂಗುದಾರ ಸೆಳಿದು ಹತೊಟಿಗೆ ತರೊಕೆ? ದೊಡ್ಡ ಮನುಷ್ಯರ ಮಗ! ತಾನೂ ದೊಡ್ಡ ಮನುಷ್ಯ! ಅವನನ್ನು ಪಿಡಿದು ಏನು ಗೂರ್ಳಿ ಚೀಲದಲ್ಲಿ ತುರುಕೆ ಹಿಡಿತರೊಕೆ ಆಗುತ್ತೇನಯ್ಯ ? ”

“ ನೋಡಿದಿಯಾ ಆಗಲೇ ಕಲಾಬತ್ತಿನ ಪಂಚ ಜ್ಯೋತಿಗೆ ಸಂಚಕಾರ ತರೊ ಮಾತೇ ಆಪುತ್ತಿದ್ದಿಯಲ್ಲ ಮತ್ತೆ? ನೀನು ಸನಗೆ ಏನು ಕೊಡ್ಡಿಯಾ ಹೇಳು. ನೋಡಿದಿಯಾ ಸಾಕಮಾತ್ತ ನಿನ್ನ ಗಂಡನ ಬುದ್ಧಿ ವಂತಿಕೆ ? ”

“ ಆಗಲೇ ಹೇಳಿದಾರಲ್ಲ ಕಲಾಬತ್ತಿನ ಪಂಚೇ ಎಂತ, ಅಂ ರೂಪಾಯಿನ ಜೊತೆ ನಾನು ತೆಗೆಸಿ ಕೊಡುತ್ತೀನಿ. ನನ್ನ ಮಾತಿನಲ್ಲಾದರೂ ನಂಬಿಕೆಯಿದೆಯೋ ಇಲ್ಲವೋ ? ”

“ ಈಚೆಗೆ ನಂಬಿಕೆ ತಪ್ಪಿ ಹೋಗ್ತಿದೆಯಮ್ಮಾ ! ಸೀವಿಭೂರ್ಣಿ ಬಹು ‘ಫಾಟಿ’ಗಳಾಗತಾ ಇದ್ದೀರಿ. ನಿಮಿಷಭೂರ ವಾತು ಇರಲಿ. ನಮ್ಮ ತುಂಗ ಏನಂತಾಳಿ ನೋಡೋಣ ! ತುಂಗಾ ! ಏನಮ್ಮಾ ! ನಿನ್ನ ಗಂಡನ್ನ ಕರೆದು ಕೊಂಡು ಬಂದರೆ, ನಂಗೇನು ಕೊಡ್ಡಿಯೂ ? ”

ಬಾಗಿಲು ಮರೆಯಿಂದ ಬಂದು ಕೆಲಕಿಲ ನಗು ಕೇಳಿಸಿತು. “ ಯನು ಮಂತರಾಯನಿಗೆ ಹರಕೆ ಹೊತ್ತಿರ ಬಂದು ಕಾಯಿ ಏರಡು ಹಣ್ಣು ನಿಮಗೆ ಅದಕ್ಕೆ ಏರಡರವ್ಯು ಕೊಟ್ಟಿರಾಯಿತು ” ಎಂದು ತುಂಗಳ ಮುಚ್ಚು ಸುಟ ಕೇಳಿಸಿತು.

“ ಎಂಬ ! ತುಂಟ ಹುಡುಗಿ ! ಸಡೆತುಕೊಂಡು ಕೂತಿರೋ ಹಂತ ಮಂತರಾಯನ್ನ ಹಿಡುಕೊಂಡು ಬಂದರೆ ಏರಡು ತೆಂಗಿಸಕಾಯಿ ನಾಲ್ಕು ಬಾಳೀ ಹಣ್ಣಿನಲ್ಲಿ ರುಣ ತೀರಿಸಿ ಬಿಡ್ಡಿನಿ ಅಂತಿಯಾ ? ಭೇಣ್ಣ ಭೇಣ್ಣ ! ಅದೆಲ್ಲ ಆಗೋಲ್ಲಮ್ಮಾ, ಏನು ಕೊಡ್ಡಿಯೇ ಹೇಳು ಹೊದಲು ”

“ ನಾನೇನು ಕೊಡಲಿ ? ನಿಮಗೇಂದು ರೇಷ್ಟ್ ವಸ್ತ್ರ, ಅತ್ತಿಗೊಂಡು ರೇಷ್ಟ್ ಸೀರಿ ತೆಗೆಸಿ ಕೊಡುತ್ತೀನಿ ”

ಶ್ರೀಕಂತಯ್ಯನಿಗೆ ಆ ಮಾತು ಕೇಳಿ ಏಕಕಾಲದಲ್ಲಿ ಸಗುರ್ಗಾ ಅಳುಷ್ಟು ಬಂದುವು. ಮುಂದಕ್ಕೆ ಮಾತನಾಡಲು ಸಾಧ್ಯಾವಾಗಲಿಲ್ಲ. ಆದರೂ ಕಷ್ಟದಿಂದ ದುಃಖವನ್ನ ತಡೆದುಕೊಂಡು, ಮಾತು ಹೊರಳಿಸುತ್ತಾ, “ ತಂದೆಯ ಉಡುಗರೆಯಾಯಿತು. ಮಗಳ ಉಡುಗರೆಯಾಯಿತು. ತಾಯಿಯ ಕಡೆಯಿಂದ ಏನು ಅಪ್ಪಣಿಯಾಗಿ ಹೋಗಲಿ. ” ಎಂದರು.

ಸಾವಿತ್ರಮ್ಮನವರೂ “ ಇನ್ನೇನು ತುಂಗಾನೇ ಕೇಳಿದಳ್ಳು. ಅವಳು ಹೇಳಿದ್ದರಲ್ಲಿ ರವಕೆ ಬಟ್ಟು ಬಟ್ಟಿದ್ದಾಳೆ. ಕಲಾಕತ್ತಿನ ರವಕೆ ತೆಗೆದು ಕೊಡುತ್ತೇನೆ ” ಎಂದರು.

“ ಸರಿ, ಬೆಳಗೆದ್ದು ನರೀ ವೋಕ ಕಂಡಿದ್ದೇ ಎನ್ನೋ ಹಾಗಿದೆ. ಒಂದು ಜೊತೆ ಪಂಚ ರೇಷ್ಟ್ ವಸ್ತ್ರ ನನಗೆ. ಅವಳಿಗೆ ರೇಷ್ಟ್ ಸೀರಿ, ಕಲಾಪತ್ರಿನ ರವಕೆ, ಒಳ್ಳೇ ದಳ್ಳಾಳಿ, ಭಲೆ, ಸಾಕಮಾಡಿ ! ಸರಿ. ಇನ್ನೊಕ್ಕು ಪಾಯನ ಪರಮಾನ್ಯ ಮಾಡಿಬಿಡುವಾಗೈ ! ಲಕ್ಷ್ಮಣವಾಗಿ ಬೈತಣ ಮಾಡಿಸಿಕೊಂಡು ಹೋಗಿಬಿಟ್ಟು ಬರುತ್ತೇನೆ. ಏನು ! ರಾಮಣ್ಣಿ ! ನಿನ್ನ ಅಳಿಯನಿಗೆ ಯಾವು ದಾದರೂ ಪಿಶಾಚಿ ಗಿಶಾಚಿ ಗಂಟು ಬದ್ದಿದೆಯೋ ? ಹಾಗೇನಾದರೂ ಇದ್ದರೆ ಹೇಳಬು. ಅದಕ್ಕೂ ಏನಾದರೂ ತೋಡು ಮಾಡಿಕೊಂಡು ಹೋಗ್ತೇನೆ.”

“ ಅಂಥಾದ್ದೀನೂ ಕಾಣಿ. ಅವನಿಗೆ ಇಸ್ಪಿರ್ಟು ಹುಂಚ್ಚು ಹಿಡಿದಿದೆ ಯಂತೆ ! ಅದು ಬಿಟ್ಟು ಇನ್ನೇನೂ ಇಲ್ಲ ಅಂತ ಎಲ್ಲರೂ ಹೇಳಿದರು. ಏನೋ ಹೇಗೋ ? ಈ ಕಾಲದವರಿಗೆ ಬುದ್ಧಿ ಗಳಿಗೂಂದು ಜಾತಿ ! ಯಾರು ಬಲ್ಲರು ? ”

“ ಹೂ, ಇರಲಿ ಬಿಡು. ನಿನ್ನ ಮಗಳನ್ನು ಒಂದು ಗಳಿಗೆ ನನ್ನ ಜೊತೆಲ್ಲ ಕಳುಹಿಸಿಕೊಡು. ಒಂದು ಏದು ರೂಪಾಯಿ ಕೊಡು. ಒಂದು ಗಳಿಗೆ ವೋಟಾರು ಕಳುಹಿಸು. ”

“ ಆಗಬಹುದು. ”

ಇನ್ನೋಂದು ಗಳಿಗೆಯನ್ನು ವುದರೊಳಗಾಗಿ ತುಂಗಮೃನು ಹೊಸ ದೊಂದು ಸೀರೆ ಉಟ್ಟುಕೊಂಡು ಆದಂಬರವೇನೂ ಇಲ್ಲದ ವೇಷದಲ್ಲಿ ‘ಕಂಠಿವಾವ’ನೊಡನೆ ಮೋಟಾರಿನಲ್ಲಿ ಎಲ್ಲಿಗೋ ಹೋದಳು. ‘ಕಂಠಿಯು ಒಪ್ಪಿಕೊಂಡಿದ್ದಾನೆ. ಇನ್ನು ದಿಗಿಲಿಲ್ಲ. ಮಗಳ ಸೇರಿ ತಪ್ಪವುದು. ಮಾನ ಉಳಿಯುವುದು’ ಎಂದು ಗಂಡ ಹೆಂಡರಿಬ್ಬರಿಗೂ ಮನಸ್ಸಿನಲ್ಲಿ ಎನ್ನೋ ‘ಹಾಯರು ! ’

ಆದಿನ ಸಾತಮೃನವರ ಅಡುಗೆಮನೆಲುಂದ ಹೊರಟ ಸುವಾಸನೆಯೇ ಆ ಬಿದಿಯಲ್ಲಿ ತಿರುಗುವವರಿಗೆಲ್ಲ ಅವರ ಮನೆಯ ಮುಂದಿನ ಶುಭಕಾರ್ಯದ ಲಗ್ಗು ಪತ್ರಿಕೆಯನ್ನು ಹಂಚಿತು.

---

## ಕಾವೇರಮೃನವರು

ರಾಯನು ಹೊರಟುಹೋದನಂಬುದು ಮೋಟಾರ್ ಹಾರನ್ನೀಂದ ತಿಳಿಯಿತು. ಆದರೂ ಕಾವೇರಮೃನವರು ಮೇಲಕ್ಕೇಳಲಿಲ್ಲ. ಕುಳಿತಿದ್ದ ಮಣಿಯೂ ಕೊಂಡ ಜಾರಿತು. ಅಡಗಿಯವರು ಮೂರು ನಾಲ್ಕು ಸಲಬಂದು ಬಂದು ಮುಖವನ್ನು ತೋರಿಸಿದಳು. ಕೊನೆಗೆ “ನಿನಗೆ ಅವಸರ ವಾದರೆ ನೀನು ಹೋಗನ್ನು! ಇನ್ನೊತ್ತು ನಾನು ಈಗಲೇ ಉಟ ಮಾಡುವುದಿಲ್ಲ.” ಎಂದುಬಿಟ್ಟರು. ಅಡಗಿಯವರು ಮಧ್ಯಾನ್ನ ಒಂದು ಗಂಟೆಯ ವರೆಗೂ ನೋಡಿ, ತಾನು ಉಟ ಮಾಡಿಕೊಂಡು ಹೊರಟುಹೋದಳು.

ಕಾವೇರಮೃನವರ ಬಿಕ್ಕು ಆಕೆಯ ಮಗ್ಗುಲಲ್ಲಿ ಬಂದು ಮಲಗೀ ಕೊಂಡಿತ್ತು. ಅದೂ ನಿದ್ದೆ ಮಾಡಿ ಎದ್ದಿತು. ಇನ್ನೂ ಕಾವೇರಮೃನವರು ಮೇಲಕ್ಕೇ ಏಳಿಲಿಲ್ಲ. ಅದು ತೊಡೆಯ ಮೇಲಕ್ಕೇ ಹತ್ತಿ ಕುಳಿತುಕೊಂಡಿತು. ಅನ್ನಮನಸ್ಸರಾಗಿದ್ದ ಕಾವೇರಮೃನವರು ಅದನ್ನು ಗಮನಿಸಲೇ ಇಲ್ಲ. ಆ ಬಿಕ್ಕು ಹಾಗೇ ತನಗೆ ಪುರಸ್ಕಾರವಿಲ್ಲದೆ ಹೋದುದನ್ನೂ ಗಮನಿಸದೆ ಇನ್ನಿಷ್ಟುಹೊತ್ತು ಕುಳಿತ್ತು. ಹಾಗೂ ಬಡೆತಿಯು ಚಲಿಸದಿರಲು, ತಾನೇ ಸ್ಪಂಡವಾಗಿ ಆಕೆಯ ಸಮಾಧಿಯನ್ನು ಭಂಗ ಮಾಡಲು, ತನ್ನ ಸರಸ ಮನೋಹರ ಗಾನವನ್ನು ಆರಂಭಿಸಿತು. ಶ್ರುತಿಗೆ ಸೇರಿಸಿಕೊಂಡು ಗಂಟಲು ಸರಿ ಮಾಡುವುದರಿಂದ ಹಿಡಿದು ರಾಗಗಳನ್ನು ಆಲಾಪನ ಮಾಡುವವರೆಗೂ, ಹಾಡುವ ಫುನ ಸಂಗಿತಗಾರನಂತೆ ತನ್ನ ಜಾಣ್ಣಿಯನ್ನೆಲ್ಲ ಮೆರೆಯಿತು. ಆದರೂ ಅವರ ಸಮಾಧಿಯು ಭಂಗವಾಗಲಿಲ್ಲ. ಕೊನೆಗೆ, ಅವರ ಮೇಲೆ ಬಿದ್ದ ತಾನು ಮನೆಯ ಬೆಕ್ಕಾದರೂ ತನಗೂ ಉಗುರು ಇನ್ನೂ ಉಳಿದೆಯೆಂಬು ದನ್ನೂ ತೋರಿಸುವುದಕ್ಕೋಡೀ ಎನೋ ಮೃದುವಾಗಿ ಪರಚಿತು. ಆಗ ಆಕೆಗೆ ಇತ್ತು ಮನಸ್ಸು ಹೊರಜಿ, “ಮುಂಡೇದೇ? ನೀನು ವಾಸಿ ಈ ಮನಸ್ಸರಿಗಿಂತ. ಎರಡು ದಿನ ಅನ್ನ ಹಾಕಿ ಹಾಲು ಹುಯುದ್ದಾಕ್ಕೆ ಹತ್ತಿರ ಬದ್ದು ಒದ್ದಾಡುತ್ತಿದ್ದಿಯೇ.” ಎಂದು ಅದನ್ನು ಎತ್ತಿಕೊಂಡರು.

ಅದೇ ಸಮಯನೆಂದು ಬೆಕ್ಕು ತನ್ನ ದುಃಖವನ್ನೆಲ್ಲ ಹೇಳಿಕೊಂಡಿತು. ಕಾವೇರಮ್ಮನವರು, ಆದುಂಟುದ ವರದಿಯನ್ನು ಹೇಳಿ, “ಅಹ್ಯೋ ! ಮುಂಡೆಂದಕ್ಕೆ ಅನ್ನ ಹಾಕಲ್ಲವೇನೋ ?” ಎಂದು ಏಚ್ಚು ಹೊರಬರು. ಅಡುಗೆ ಪುನೆದುಲ್ಲಿ ಬಂದು ಮೂಲೆಯಲ್ಲಿ ಅದಕ್ಕಾಗಿ ಅಷ್ಟು ಅನ್ನ ಹೊಸರು ಹಾಕಿ ಬಂದು ತಟ್ಟಿಯನ್ನಿಟ್ಟಿತ್ತು. ಬೆಕ್ಕು ಅದನ್ನು ಒಳ್ಳದೆ ಹೊರಿಯಿತು: ಆಕೆಯು ತಾನೇ ಅನ್ನವನ್ನು ಕಲಿಸಿಡುವವರೆಗೆ ಬಿಡಲಿಲ್ಲ. ಅನ್ನವನ್ನು ಕಲಸಲು ಹೋಗಿ ಹೊಸರಿನ ಕಲ್ಲು ಮಜಕೆಯನ್ನು ಎಡಗೈ ಯಲ್ಲಿ ತೆಗೆದುಕೊಳ್ಳುವುದಕ್ಕೆ ಹೋದರು. ಕಲ್ಲು ಮಡಿಕೆಯು ಬದ್ದು ಹೊರಿಯಿತು. ಒಂದು ತುಂಡು ತುಂಡಾಯಿತು. ಅವರೂ ಬಂದು ಗಳಿಗೆ ಚೆಲ್ಲಿದ ಹೊಸರನ್ನೂ ಒಡೆದ ಕುಲ್ಲು ಮಡಿಕೆಯನ್ನೂ ಸೋಡುತ್ತ ನಿಂತಿದ್ದು, “ನಿನಗೂ ಆಯುಸ್ಸು ತೀರಿತೇ ! ಹೋಗು” ಎಂದು ಬೇರೆ ಕಡೆಗೆ ತಿರುಗಿದರು.

ಬೆಕ್ಕು ಮತ್ತೆ ಬಂದು ಅಷ್ಟು ಕಟ್ಟಿತು. ಆಕೆಗೆ ಅದು ಹೊಸರನ್ನು ನೆಕ್ಕಲಿಲ್ಲವೆಂದು ಬಂದು ಹೇಮ್ಮೆಯ ಅಭಿವಾನದ ಸಂಶೋಷ. ಆದರೆ ಅದಕ್ಕೆ ಅನ್ನ ಹಾಕಲು, ಅದಷ್ಟು ಕಲಿಸಿಡುವುದಕ್ಕೆ ಒಳಗೆ ಬೇಡ. ಆದರೂ ಆ ಬೆಕ್ಕಿನ ಹೇಳಿನ ಅಭಿವಾನದಿಂದ ಅದಕ್ಕೆ ಅಷ್ಟು ತುಪ್ಪಾನ್ನ ಕಲಿಸಿ ಹಾಕಿದರು. ಆ ಹೇಳಿಗೆ ಮುಸರಿಯವಳು ಬಂದಳು. ಅಡುಗೆಯವಳು ಮುಣ್ಣಿಟ್ಟಿದ್ದ ಅಡುಗೆಯನ್ನೆಲ್ಲ ಅವಳಿಗೇ ಹಾಕಿಟ್ಟಿರು. ಅವಳು ಬಹು ಕಾಳಿದಿಂದ ಅಸುಸರಿಸುವುದರಿಗೆ ಸಾಧ್ಯವಾದ ಆತ್ಮೀಯತೆಯಿಂದ “ಇವತ್ತು ಬುದ್ಧಿ ಇವರೂ ಹಾಯಿ ವಾಡಲ್ಲವಾ ?” ಎಂದು ಹೇಳಿದರು. ಆಕೆಯು ‘ಇಲ್ಲ’ ಎಂದು ವಾತ್ರ ಹೇಳಿ ಹೊರಬುಹೋದರು.

ಸುಮಾರು ನಾಲ್ಕು ಗಂಟೆಯ ಹೋತ್ತು. ಗ್ರಾಮದ ಶಾಸನ ಫೇರೆಗರು ಬಿದರು. ಕಾವೇರಮ್ಮನವರು ಕುಶಲಪ್ರಶ್ನಾಪ್ರವರ್ಶಕವಾಗಿ ಅವರು ಹೇಳಿದುದನ್ನೆಲ್ಲ ಹೇಳಿ “ಶಾಸುಭೋಗರೇ ! ತಾವು ತಂದಿರುವ ಹಣ ವನ್ನು ಬಾಧ್ಯಾರ್ಥಿಗೆ ಕಟ್ಟಿಪ್ಪಿಟಿ ” ಎಂದರು. ಅವರಿಗೆ ಆಶ್ಚರ್ಯವಾಯಿತು.

“ ಇದುವರೆಗೆ ಹಣವು ಬಂದರೆ, ಅದನ್ನು ತೆಗೆದುಕೊಂಡು ಕಚ್ಚಾ ರಸೀತಿಯನ್ನೂ ಕೊಡ ಕೊಡುತ್ತಿದ್ದರು; ಇವೊತ್ತೀಕೆ ಹೀಗೆ ? ” ಎಂದುಕೊಂಡು “ನಾಲ್ಕು ಗಂಟೆಯಾಗಿದೆ. ಈಗೆಲ್ಲಿ ಬಾಗ್ಯಂಕು ? ” ಎಂದರು. “ ಚಿಂತೆಯಿಲ್ಲ. ಕೋ ಆಪರೇಟಿವ್ ಬಾಗ್ಯಂಕೆಗೆ ರಾಯರ ಹೆಸರಿನಲ್ಲಿ ಕಟ್ಟಿಬಡಿ. ” ಎಂದರು. ಶಾಸುಭಾಗರು ಮಾತನಾಡಿದೆ ಸುಮೃಸಾದರು. ಆದರೂ ಅಕಾಲದಲ್ಲಿ ಕಾವೋರ್ಡೆವೇನೋ ಎದ್ದಿದೆಯೆಂಬುದು ಅವರಿಗೆ ಅರಿವಾಗದೆ ಹೋಗಲಿಲ್ಲ.

ಅಷ್ಟರಲ್ಲಿ ರಾಯರ ಮೋಟಾರು ಬಂದಿತು. ರಾಯರು ಬಂದು ತಮ್ಮ ಆಸ್ಥಾನವನ್ನು ಪ್ರಮೇಶಿಸುತ್ತಿದ್ದ ಹಾಗೆಯೇ ಶಾಸುಭೋಗರು ಬಂದು ಕಾಳಿನಿಕೊಂಡರು. ಕುಶಲ ಪ್ರಶ್ನೆಗಳೂ ಆದುವು. ಶಾಸುಭೋಗರು ಮೃದುವಾಗಿ “ ಕಂದಾಯದ ಹಣವನ್ನು ತಂದಿದ್ದೇನೆ ” ಎಂದರು.

“ ಸರಿ. ಅವಾಗ್ಯಾ ಅವರ ಒಳಿಯಲ್ಲಿ ಕೊಟ್ಟು ಬಡಿ. ”

“ ಅವರು ಬಾಗ್ಯಂಕಿಗೆ ಕಟ್ಟಿಬಡಿ ” ಎಂದರು.

“ ಆ ! ”

“ ಹಾಡು. ಮೈಸೂರು ಬಾಗ್ಯಂಕಿಗೆ ಹೊತ್ತಾಗಿದೆಯೆಂದೆ. ಕೋ-ಆಪರೇಟಿವ್ ಬಾಗ್ಯಂಕಿಗೆ ಕಟ್ಟಿಬಡು ಎಂದರು. ಇದೇನೂ ಎಂದು ಯೋಜನೆ ಮಾಡುತ್ತಿದ್ದೆ. ತಾವೇ ದಯವಾಡಿಸಿದಿರಿ. ”

ರಂಗರಾಯನು ನಿಂತಿದ್ದ ಹೆಸರು ಹಾಗೆಯೇ ಕುಳಿತುಕೊಂಡೆನು. ಪನೇನೋ ಗುಣಾಕಾರ ಹಾಕಿ ಕೊನೆಗೆ ಹಣವನ್ನು ತಾನೇ ತೆಗೆದುಕೊಂಡು ರಸೀತಿಯನ್ನೂ ಬೆಂದುಕೊಟ್ಟುನ್ನು. ಶಾಸುಭೋಗರಿಗೆ ಏಂದಿಸಂತೇ ಖಾವ ಚಾರಾಬಿಗಳ್ಲಿನ್ನೂ ಸಾಯೆಯನ್ನುದಕ್ಕೆ ಪಾರಾಡಾಯಿತು. ಅವರು ಹೊರಟು ಕೋಡರು.

ಆ ವೇಳೆಗೆ ರಾಯರಿಗೆ ಟೀ ಬರಬೇಕು. ಕಾವೇರಮೃಸಾರು ಸ್ವೀಕ್ಷಣೆ ತಾಗಿ ಟೀ ತಂದುಕೊಟ್ಟು ಬಂದು ಗಳಿಗೆ, ಗೃಹಕೃತ್ಯದಿಂದ ಹಿಡಿದು ವೋಕ್ಕುದವರಿಗೆ, ಎಲ್ಲ ಮಾತನಾಡಿ ಹೊರಟುಹೋಗಬೇಕು. ಟೀ ಬರಲಿಲ್ಲ.

ಕಾವೇರಮ್ಮನವರು ಬರಲಿಲ್ಲ. ರಾಯರು ಕಾದದ್ದು ಫಲವಾಗಲಿಲ್ಲ. ಏದು ಗಂಟೆ ಹೊಡೆಯುವವರೆಗೆ ಕಾದಿದ್ದು ಕೊನೆಗೆ ಸಮಾಧಾನವೇನೇನೂ ಉಳಿಯದಿರಲು, ರಾಯನು ಮತ್ತೆ ಹೊರಟು ಹೊಡನು.

ಆ ದಿನ ರಾಯರು ಕ್ಲಾಬ್‌ಗೆ ಹೋಗಿ ಸೇರುಪುದರೊಳಗಾಗಿ ಇಬ್ಬರು ಮೂವರಿಗೆ ಅವಾಯವಾಗಬೇಕಾಗಿತ್ತು. ಬಹುಶಃ ಅದು ದಾರಿ ಹೋಕರ ಪುಣ್ಯವಿರಚಿಕು. ಕೊಂಚ ಕೊಂಚದರಲ್ಲಿ ಉಳಿದುಕೊಂಡರು. ಎಲ್ಲರಿಗೂ ಆಶ್ಚರ್ಯ ! “ ಜಹಗೀರದಾರ ಆಷ್ಟು ಜಾಲ್ನಸಶಾಸ್ಯನಾಗಿ ವೋಟಾರು ಚಿಟ್ಟೆದ್ದು ಯಾವೋತ್ತು ಇಲ್ಲವಲ್ಲ ” ಎಂದು.

---

## ರಾಯರ ಕ್ಲಾಬ್

ರಾಯರ ಕ್ಲಾಬ್ ಎಂದರೆ ದೇಶದಲ್ಲಿಲ್ಲ ಹೇಸರಾದುದು. ಅದು ಆರಂಭವಾದುದು ಸುಮಾರು ಏದು ವರ್ಷದ ಹಿಂದೆ, ರಾಯರು ಹೈಸ್ಕ್ಯಾಲು ಮುಗಿಸಿಕೊಂಡು ಕಾಲೇಜಿಗೆ ಬಂದಾಗ. ಅವರಿಗೆ, ಬೆನ್ನಿಸ್ ಎಂದರೆ ಪ್ರಾಣ, ಪ್ರಾಚಾಲ್ ಎಂದರೆ ಜೀವ, ಕ್ರಿಕೆಟ್ ಎಂದರೆ ಟುಕರಿಕೆ, ಹಾಕಿ, ಹಾಗೂ ಸೈ ಹಿಂಗೂ ಸೈ. ಈ ಏದು ವರ್ಷಗಳಲ್ಲಿ ಬೇಕಾದಷ್ಟು ಬಿಡಲಾವಣಿಯಾಗಿ ಹೊಗಿತ್ತು. ರಾಯರು ಕಾಲೇಜು ಬಿಟ್ಟುಬಿಟ್ಟುದ್ದರು. ಅವರಿಗೆ ಕಾಲೇಜಿನಲ್ಲಿ ಕುಳಿತು ‘ಟ್ರೈಂ ವೇಸ್ಟ್’ ಮಾಡಲು ಮನಸಿಲ್ಲ. ಅವರೂ ಈ ಸಿದ್ಧಾಂತಕ್ಕೆ ಬಂದುದು ಮಾರು ವರ್ಷ ಬಂದೇ ಕಾಲ್ಸಿನಲ್ಲಿ ಕುಳಿತು ತಪಸ್ಸು ಮಾಡಿದ ಮೇಲೆ. ಪ್ರೌಢಿಸರುಗಳ ಪ್ರಸಾದವನ್ನು ಪಡೆದುಕೊಳ್ಳಲು ಜೆಕ್ಕು ಬರೆಯುವದಕ್ಕೆ ಕಲಿತರೆ ಮಾತ್ರ ಸಾಧ್ಯವಿಲ್ಲ ಎಂಬುದು ಮನವರಿಕೆಯಾದ ಮೇಲೆ. ಮೊದಲನೆಯವರ್ಷ ಹೈಸ್ಕ್ಯಾಲು ನಿಂದ ಕಾಲೇಜಿಗೆ ಬಂದರೆ ಜನರಲ್ ಲೆವೆಲ್ ನಲ್ಲಿ ಸದನ ಜಂಪ್ ಕಣ್ಣೋ ಎಂದು ಸಮಾಧಾನ ಹೇಳಿದರು. ಎರಡನೆಯವರ್ಷ, ಸರಿ ಬಿಡಪ್ಪ, ದೊಡ್ಡಿಗೆ ಕೂಡಿದ ಹಾಗೆ ಕೂಡತಾರೆ, ಪರ್ಸನಲ್ ಅಟಿನ್ ಷನ್ ಇಲ್ಲ; ನಮಗೆ ಇಂಟರ್ಸ್ ಹುಟ್ಟಿಲ್ಲ ಎಂದರು. ಮಾರನೆಯ ವರ್ಷದ ಕೊನೆಯಲ್ಲಿ ‘ಇಟೀನ್ ಎ ಪೀನ್ ಅಫ್ ಷೀರ್ ಬ್ಯಾಡ್ಲಕ್’. ಇನ್ನು ನಾನು ಕಾಲೇಜಿಗೆ ಕಾಲಿಡೊಲ್ಲ ಎಂದುಬಿಟ್ಟರು. ಆಗಿನಿಂದ ಕ್ಲಾಬ್‌ಗೆ ಕಳೆಯೇರಿತ್ತು. ಈ ಮೊದಲು ಸಂಜೀ ಒ ರಿಂದ ಇಷ್ಟಿಯವರೆಗೆ ಮಾತ್ರ ಕ್ಲಾಬಿನಲ್ಲಿ ಕಾಣುತ್ತಿದ್ದ ‘ಲೈಫ್’ ಈಗ ಬೆಳಿಗ್ಗೆ ಇ ರಿಂದ ಸರಿ ರಾತ್ರಿಯವರೆಗೂ ಉಂಟು. ಮತ್ತೊಂದು ಗುಟ್ಟು, ಅಲ್ಲಿ ಮೆಂಬರುಗಳಲ್ಲಿ ಅನೇಕರು ರಾಯರಿಗೆ ಅಂಕಿತರು. ರಾಯರು ಇಸ್ಟೇಟಿನ ನೆವದಿಂದ ಅನೇಕರಿಗೆ ಜೀವನವನ್ನು ಸಡೆಸುತ್ತಿದ್ದರು. ಆ ವಿಂತ್ರ ರಲ್ಲಿ ಗರಗಸದ ಹಾಗೆ. ಸೋತು ಹಿಂದಕ್ಕೆ ಹೊದರೂ ಚಿಂತಿಯಲ್ಲ. ಗೆದ್ದು

ಮುಂದಕ್ಕೆ ಬಂದರೂ ಚಿಂತೆಯಲ್ಲ. ಮರದಿಂದ ಹೊಟ್ಟು ಇದುರುವಂತೆ ರಾಮರಿಂದ ಹಣವನ್ನು ಉದುರಿಸಿಕೊಳ್ಳುವರು.

ಈ ದಿನವೂ ರಾಯರ ಕ್ಕಾಬ್ಲಿನಲ್ಲಿ ಎಂದಿನಂತೆ, ಕಾಪ್ಸರಾಫೀ ಅರಂಭಾರ್ಥಿ. ರಾಯರು ಆಡುತ್ತಿದ್ದರೆ, ವಾತಾಗಳು ಮನೆ ಮನೆಯಾಗಿ ಬಣ್ಣಿ ಬಣ್ಣಿವಾಗಿ ಬರುತ್ತಿರಬೇಕು. ಎಲ್ಲರೂ ಆ ಮಾತನ ಸೋಗಸನ್ನು ಸೆವಿದು ತಲೆದುಗೆಬೇಕು: ಆದರೆ ರಾಯರು ಈ ದಿನ ಏನೇಕೋ ಯೋಚನೆಯಲ್ಲಿ ಮುಖುಗಿದ್ದಾರೆ. ಕ್ಕೆಯಲ್ಲಿ ಹಿಡಿದಿರುವ ಇಸ್ತೀರ್ಣಿನ ಎಲೆಗಳಿಗೆಲ್ಲ ಜೀವ ಬಂದಂತಿದೆ. ಅವು ಕಪ್ಪಾಗಲಿ, ಕಂಪಾಗಲಿ, ನೋರೆ ಕಪ್ಪಗೆ ವಾಟಿ ಕೊಂಡು ದುರುಗುಟ್ಟಿಕೊಂಡು ನೋರುವಂತಿದೆ. ಯಾವುದೋ ಎಲೆಯನ್ನು ನೋಡಿಕೊಂಡು ಏನೇಕೋ ಎಂದುಕೊಂಡು ಆಭವಾಡುತ್ತಿದ್ದಾರೆ. ಅಂಧನ ಆಟನ್ನ ಯಾರಿಗೂ ರುಚಿಸದು. ಎಲ್ಲರಿಗೂ ಬೇಕರವಾಗುವನ್ನು ಸೀರಸವಾಗಿದೆ. ರಾಯರ ಜೊತೆಯಲ್ಲಿ ಆಡುತ್ತಿದ್ದವನಂತೂ ರೇಗೀ ರೇಗಿ ರಂಗು ರಂಗು ಆಗಿಬಟ್ಟಿದ್ದಾನೆ. ಆಂತಹೊಂದುಂದು ಹೊರೆ ಹಾಗೆಲ್ಲ ರಾಯನು ಒಂದೊಂದು ರೂಪಾಯಿ ಎಸೆದು ಅವನನ್ನು ಸಮಾಧಾನ ವಾತುತ್ತಿದ್ದಾನೆ. ಕೈನಿಗೆ ರಾಯನು “ಕೋಣ್ಣೂ” ಹೊಡೆಯಬೇಕಾಗುತ್ತಿದ್ದು ತಪ್ಪಿ ಹೋದಾಗಲಂತೂ ಅವನ ಸಮನೆಯ ಮೆಟ್ಟು ಏರಿತು. ಸಮಾಧಾನದ ಕೆರೆಯು ಒಡೆದುಹೋರಿಯಿತು. ತಾನು ಎರಡು ಜಾಕೆ ಆಟಿ, ರಾಯನ “ಜೋರಿ” “ಗಳನ್ನೆಲ್ಲ ಕಸಿದುಕೊಂಡಿದ್ದಾನೆ. ಉಳಿದ ಮೂರು ತುರುಪು ರಾಯನ ಕ್ಕೆಯಲ್ಲಿಯೇ ಇದೆ. ಒಂದು ತುರುಫಿನಲ್ಲಿ ತಾನೇ ಹೊಡೆದಿದ್ದಾನೆ. ಇಡ್ಡಾದರೂ ಪಟ್ಟು ತನ್ನದೆಂಬ ಜ್ಞಾನವಿಲ್ಲ. ‘ಕೋಣ್ಣೂ’, ಹೇಳಲಿಲ್ಲ. ಅವನು ಕೆಂಡ ಕೆಂಡವಾಗಿ ‘ನಿನ್ನ ಜೊತೆಯಲ್ಲಿ ಆಡುವನಿಗೆ ಬುದ್ಧಿಯಲ್ಲ’ ಎಂದು ಎಲೆಗಳನ್ನು ಹರಿದು ಎಸೆದು ಹೊರಟು ಹೋದನು. ರಾಯನು ಏನು ಹೇಳಿದರೂ ಕೇಳಲಿಲ್ಲ. ಹಣವೂ ಅವನನ್ನು ಹಿಂತಿರುಗಿನ ಲ್ಲಿ. ರಾಯನೂ ಅಪ್ಪತಿಭಾವಿ ‘ಹೋಗಲಿ’ ಇಸ್ತೀತ್ತಿಗೆ ಸಾಕು ವಾಡೋಣ’ ಎಂದು ಸುಮುಂಬಾಡನು.

ರಾಯನಿಗೆ ಸುಮೃದ್ಧಿ ಕುಳಿತಿರಲು ಆಗಲಿಲ್ಲ. ಬಂದು ಸೆಟ್‌ ಟೀನ್‌ನ್‌  
ಅಡೋಣ ಎನ್ನಿಸಿತು. ಕಾಡ್‌ ಟೀಬಲ್‌ನ ಸುದ್ದಿಯು ಟೀನ್‌ನ್‌ ಕೋಟೀಗೆ  
ಹೊಗುವುದಕ್ಕೆ ಹೊದಲೇ ಹೊಗೊಣ ಎಂದು ಮನಸ್ಸು ಒಮ್ಮೆ ಅವ  
ಸರಿಸಿತು. ರಾಯರಿಗೆ ಅಲ್ಲಿ ಏಕೋ ಬೀಸರ. ಆದರೂ ಅವರ ಬಾಯಿಂದ  
ಹೊರಟೆ ಆ ಮಾತನ್ನೇ ಹಿಡಿದು ಆರಾಧಕರು ಬಿಲವಂತ ಮಾಡಿದರು.  
ರಾಯರ ಸವಾರಿಯು ಕೋಟೀಗೆ ದಯವಾಡಿಸಿತು. ರ್ಯಾಕೆಟ್‌ ಬಂದಿತು.  
ರಾಯರೂ ಆಟಕ್ಕಿಳಿದರು. ಆದರೆ, ರಾಯರ ಕೈಬಿಳವನ್ನು ಯಾವ ದೇವ್ಯವು  
ಅಪಹರಿಸಿತ್ತೂ, ಈ ದಿನ ಅವರು ಜೆಂಡನ್ನು ಹಿಂತಿರುಗಿಸಿ ಹೊಡಿದರೆ ಅದು  
ಮುಂದಕ್ಕೆ ಹೊಗಲಿಲ್ಲದು. ಎದುರುಗಡೆಯವನಿಗೆ ಬಂದೇ ಸರ್ವಾಸ್ತಿ  
ನಲ್ಲಿ “ಗೀಮ್‌” ಉಂಟಿತು. ಎಲ್ಲರೂ ಬಂದು ಸುತ್ತಿಕೊಂಡು ವಿಚಾ  
ರಿಸಿದರು. ರಾಯರು ಎನನ್ನೊಂದು ಮರೆಮಾಡಿ ಎನನ್ನೊಂದು ಹೇಳಿ, “ಬಹುತ್ತ  
ಆಕ್ಸಿಡೆಂಟ್‌ ಆಗಬೀಕಾಗಿತ್ತಲ್ಲ, ಅದರ ಪಾಕ್‌ನಿಂದ ಇನ್ನೂ ರಿಕವರ್  
ಆಗಿಲ್ಲವೆಂದು ಕಾಣುತ್ತದೆ ಅಷ್ಟೇ ! ” ಎಂದು ತೊಪ್ಪೆ ಸಾರಿದರು. ಆದರೂ  
ಪ್ರತಿಯೊಬ್ಬರೂ “ಉಂಟೇ ! ಉಂಟೇ ! ಇನ್ನೂ ಎನ್ನೋ ಭಾರಿ ಆಕ್ಸಿಡೆಂಟೇ  
ಆಗಿರಬೇಕು.” ಎಂದು ಉತ್ತರ ಕಟ್ಟಿದರು. ಮತ್ತೊಂಬ್ಬರು, “ರಾಯರು  
ಕೋಂಪ ಮಾಡಿಕೊಳ್ಳಬಾರದೂ. ಆಕ್ಸಿಡೆಂಟ್‌ ಆಗಿರೋದು ಹೊರಗಲ್ಲ  
ಬಳಗೆ. ಆದರೆ, ಆದರ ನೇಚರ್ ಮಾತ್ರ ನನಗೆ ಗೊತ್ತಿಲ್ಲ ! ” ಎಂದರು.

ರಾಯನಿಗೆ ಇನ್ನೊಂಬ್ಬರು ತಮ್ಮ ವಿಚಾರವನ್ನು ಅವ್ಯಾಗ್ರಿ ಹುಡುಕಿ  
ನೋಡುವುದು ಬೇಡ. ಮನಸ್ಸಿಗೆ ಕೋಂಪ ಬಂದಿತು. ಆದರೂ ಮಾತನಾಡ  
ಲಿಲ್ಲ. ಅದೇ ಮೂನ್ದ ಸುಸಂಧಿಯನ್ನು ಸಾಂಪಿಸಿ ಮತ್ತೊಂಬ್ಬರು,  
“ರಾಯರೇ ! ಅದೇನು ಅಪ್ಪಣಿಯಾಗಲಿ. ಆಕ್ಸಿಡೆಂಟ್‌ ಆಗಲಿಲ್ಲ. ಅದಕ್ಕಾಗ್ಗೆ  
ಜೆಂಟಿಸಬೇಕಾದೇನು ? ಅಲ್ಲದೆ, ಅದು ಆಗಿ ಹೊಗೇ ಸುಮಾರು ಇಪ್ಪತ್ತು  
ನಾಲ್ಕು ಗಂಟೆಯಾಗಿ ಹೊಯ್ದು. ಅದೇನು ಜೆಂತೆ ಅಪ್ಪಣಿಯಾಗ್ಗೆ  
ನಾನಿರುವಾಗ ಜೆಂತೆ ಬರೋಣ ಎಂದರೇನು ? ” ಎಂದು ಪ್ರಾರ್ಥಿಸಿದರು.  
ರಾಯರಿಗೆ ಕೋಂಪ ಜೆಂಟ ಬಂದಿದ್ದರೂ ಮನಸ್ಸು ತಿರುಗಿಸಿಕೊಂಡು,

“ ಪನ್ನೂ ಇಲ್ಲರಿ. ನಧಿಂಗ್ ಎಸೆ! ಒಂದು ಕೊಲ್ಕಡ್ರಿಂಕ್ ತರಿಸಿ ಇಲ್ಲವೂ ಸರಿ ಹೋಗುತ್ತದೆ ” ಎಂದರು.

ಇಲ್ಲಿ ಇಷ್ಟ್ ವಿಷ್ಟ್ ವವಾಗುವ ವೇಳಿಗೆ ಸರಿಯಾಗಿ ರಾಯರನ್ನು ಸೋಡಲು ಯಾರೋ ಬಂದಿದ್ದಾರೆಯೆಂದು ಸುದ್ದಿಯು ಬಂದಿತು. “ಶಾಸು ಭೋಗರಿರಬಹುದು. ಹೋಗಿರುವನೆಂದು ಹೇಳಲು ಬಂದಿರಬಹುದು ” ಎಂದುಕೊಂಡು ಬರಹೇಳಿ ಕೆಳುಹಿಸಿದರು. ಆಗಂತುಕರು ಬಂದರು. ಕೊರ್ಪಿಸಲ್ಲಿ ಸೋಫಾ ಹಾಕಿಸಿಕೊಂಡು ಸಿಗರೀಟ್ ಕೈಯಲ್ಲಿ ಹಿಡಿದು ಕೊಂಡು ಅನ್ಯ ಮನಸ್ಸುರಾದ್ದು ರಾಯರು ಬಂದವರು ಯಾರು ಎಂಬದನ್ನು ಗಮನಿಸಲಿಲ್ಲ. ಅಷ್ಟ್ ಹೋತ್ತಿಗೆ, ಸಣ್ಣ ಟೀಬಲ್ಲೂ ಡ್ರಿಂಕ್ ಗಳೂ ಬಂದವು. “ಬಾಯ್ ” ಬಂದು ಎಲ್ಲವನ್ನೂ ಇಟ್ಟು ಹೊರಟುಹೋದನು. ರಾಯನು ಇನ್ನೂ ಬಂದವರು ಯಾರು ಎಂಬುದನ್ನು ನೋಡಲಿಲ್ಲ.

ಬಂದವರು ಕಂಠಿಮಾವ. ಕ್ಲೊಬ್ ಮೆಂಬರುಗಳಿಗೆ ಯಾರಿಗೂ ಪರಿಚಯವಲ್ಲ. ಎಲ್ಲರೂ ಹೊಸಬರು ಬಂದಾಗ ಇರುವಂತೆ ಮೂನದಿಂದಿದ್ದರು. ಅಲ್ಲದೆ, ಕಂಠಿಮಾವ ಬಂದು ಎದುರಿಗೆ ನಿಂತರೆ, ತಲೆ ಹರಟಿ ಮಾತಾಡುವ ಧೈಯರುವು ಅನೇಕರಿಗೆ ಉಳಿಯುತ್ತಿರಲಿಲ್ಲ. ಆ ಭವಾನ್ಯಕೃತಿ ಯನ್ನು ನೋಡಿದರೆ ಎಂತಹವರಿಗೂ ಎದೆಯು ಜಗ್ಗಿಸಿಸುವುದು. ಎತ್ತರ ಪಾದ ದೇಹ, ವಿಶಾಲವಾದ ಎದೆ, ಶುಂಬಿದ ಕತ್ತು, ಭಾರಿಯ ತಲೆ, ತಪ್ಪ ತೊಳಿಳು, ತಲೆಯ ಮೇಲೆ, ತೀರಿ ತಿದ್ದ ಕಟ್ಟಿರುವ ದಪ್ಪ ರುಮಾಲು, ಕೈಯಲ್ಲಿ ಆ ತೊರೆಗೆ ತಕ್ಕಂತಿರುವ ಅಂಕೊಲೆಯ ಕರಿಯ ದೊಣ್ಣು, ಅಳ್ಳಿದೆಯವರು ಮನುಕುನಲ್ಲಿ ಕಂಡರೆ, ಮರುದಿವಸ ಹನುಮಂತರಾಯನ ಗುಡಿಗೆ ಚೀಟು ಕಟ್ಟಿಸಿಕೊಳ್ಳಲು ಹೋಗಬೇಕು. ಅಂತಹ ಭಾರಿಯ ಭವಾನ್ಯಕೃತಿ.

ರಾಯರು ಎದುರು ಕಡೆಯಿಂದ ಮಾತು ಬರುವುದೆಂದಿದ್ದವರು. ಒಂದು ಗಳಿಗೆಯಾದರೂ ತಾವು ನಿರೀಕ್ಷೆ ಸಿದಂತೆ ಮಾತು ಬರದಿರಲು, “ ಏನು ಶಾಸುಭೋಗರೆ ! ” ಎಂದು ತಿರುಗಿದರು. ನೋಡುತ್ತಾರೆ ಕಂಠಿ

ಮಾವ. ಅವರಿಗೆ ಗುರುತು ಸಿಕ್ಕಿತು. ಕೈಯ್ಯ ಸಿಗರೀಟು ಹಾಗೇ ಕಳಣಿಕೊಂಡಿತು. ತಟ್ಟನೆ ಮೇಲೆದ್ದರು. “ ಬನ್ನಿ ಕುಳಿತುಕೊಳ್ಳಿ. ” ಎಂದರು.

ಶ್ರೀಕಂಠಯ್ಯನವರು ತಮಗೆ ಸರಿಯಾದ ಗೌರವದ ರೀತಿಯಲ್ಲಿ ರಾಯನು ನಡೆದುಕೊಳ್ಳಲಿಲ್ಲವೆಂದು ಕೊಂಚೆ ಅಸಮಾಧಾನಗೊಂಡರು. ಅವನು “ ಬನ್ನಿ ಕುಳಿತುಕೊಳ್ಳಿ ” ತಮ್ಮ ಗೌರವವನ್ನು ಕೀಳುಗಳಿಲ್ಲಿ ತೆಂದು ಅವರ ಮನಸ್ಸಿಗೆ ಕೊಂಚೆ ನೋವಾಯಿತು. ಈ ಸ್ಥಿತಿಯಲ್ಲಿ ಅವರ ಮನಸ್ಸು ನೆಡೆದುಕೊಳ್ಳುತ್ತಿದ್ದ ಹಾಗೆ ರಾಯನು ಹಿಂತಿರುಗಿ ನೋಡಿದನು. ಬಂದವರು ಯಾರು? ಏನು ಎಂಬುದು, ಆಗ ಅವನಿಗೆ ಅರ್ಥವಾಯಿತು. ಅವರನ್ನು ಅಲ್ಲಿ ಕಾಣುವದು ಅವನಿಗೆ ಬೇಕಿರಲ್ಲ. ತನ್ನ ಸರಿಯವರ ಜೊತೆಯಲ್ಲಿ ತನಗೆ ತೋರಿದ ಹಾಗೆ ಕುಣಿಯುವದಕ್ಕಾಗಿ ಮಾಡಿಕೊಂಡಿದ್ದ ತನ್ನ ‘ಕ್ಲಾಬ್ಸ್’ನಲ್ಲಿ ದೊಡ್ಡವರು ಎಂದು ಗಣ್ಣಾರಾದವರೇಷ್ಟು ರು ಬಂದು ತನ್ನನ್ನು ನೋಡುವದು ಅವನಿಗೆ ಸಮಶೀಲಿ. ಮೂರಲೇ ಕಡದಿದ್ದ ವಂಸಸ್ಸು, ಮೇಲೆ ಬೇಡವಾದ ಕೆಲಸವು ನಡೆದಿರುವಾಗ ಇರುವ ಒಗರು ಎರಡೂ ಸೇರಿ ರಾಯನ ಮನಸ್ಸು ಇನ್ನೂ ಕಲುಂತುವೂ ಒಡವೂ ಆಯಿತು.

ರಾಯನ ಮನಸ್ಸು ಎಂದಿನಂತೆ ಇದ್ದಿದ್ದಾದರೆ ಅವನು ಅವರನ್ನು ಕರೆದುಕೊಂಡು ಮನಿಗೆ ಹೊರಟು ಹೋಗುತ್ತಿದ್ದಾನು. ಆದರೆ ಇಂದು ಹೃದಯವು ಸೀಸದ ಕವಚವನ್ನು ತೊಟ್ಟುಕೊಂಡಂತೆ ಭಾರವಾಗಿರಲು ಏನು ಮಾಡಬೇಕೆಂಬುದು ತೋರಲಿಲ್ಲ. ಆದರೆ ಸುಮ್ಮಿರುವದೆಂತು? ಅದಕ್ಕಾಗೀ ಸಾಧ್ಯವಾದ ಮಂಟಿಗೂ ಏನಯವನ್ನು ಅವಲಂಬಿಸಿ “ ಏನು ದಯವಾಟಿ ಸಿದಿರಿ? ” ಅಂದರು. ಶ್ರೀಕಂಠಯ್ಯನವರ ಮನಸ್ಸಿಗೆ ಆ ಪ್ರಶ್ನೆಯಲ್ಲಿ ಬಂದು ವಿಕಟತನದ ಪಿಡಂಬನೆಯು ತೋರಿತು. “ತಾವು ಒಂದಿರುವ ಕೆಲಸವು ಆತನಿಗೆ ಅತಿ ಪ್ರಯವಾದುದು. ಅದರಿಂದ ತಮಗೆ ಒವಲ ಪ್ರಶಸ್ತಿಯು ದೊರಕಬಹುದು ” ಎಂದು ತಳಿದುಕೊಂಡಿದ್ದರಾಗಿ ಈ ರೀತಿಯ ಒಣ ಪ್ರಶ್ನೆಗೆ ಸಿದ್ಧಾಗಿರಲಿಲ್ಲ. ಅಲ್ಲದೆ ಹೋದಲ್ಲಿಲ್ಲ ತಮ್ಮ ಅಧಿಕಾರ ದರ್ಶವನ್ನು ತೋರಿಸುವ ಜಾತಿಗೆ ಸೇರಿದವರು ಅವರು. ಅದರಿಂದ ಎಂದಿನಂತೆ ‘ನಿಮ್ಮ

ಕೆಲಸಕೊಳ್ಳುತ್ತರಲೇ ಬಂದದ್ದು' ಎಂದರು. ಮಾತ್ರ ಗಡುಸಾಗಿತ್ತು. "ತಾವು ದೊಡ್ಡವರು. ಇತರರು ಹುಡುಗರು ಅವರಿಗೆ ಮಾತ್ರ ನಿಯಾಮ ಕರು" ಎಂಬ ಭಾವವು ಆ ಮಾತಿನಲ್ಲಿತ್ತು.

ರಾಯನಿಗೆ ಅರ್ಥವಾಗಲಿಲ್ಲ. ಅರ್ಥವಾ ಆವನ ಮನಸ್ಸು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆದರೂ ಮನಸ್ಸು ಮಾತಿಗಿಂತಲೂ ಮಾತಿನ ಭಾವವನ್ನು ಜೀನಾತ್ಮಗಿ ಗ್ರಹಿಸಿ ತಾನೂ ಅಷ್ಟೇ ಸೆಡೆದು ನಿಂತು ಕೊಂಡು "ತಮ್ಮನ್ನು ಇಲ್ಲಿಗೆ ಬರಮಾಡಿರುವ ನಮ್ಮ ಕೆಲಸವಾದು?" ಎಂದನು. ಶ್ರೀಕಂಠಯ್ಯನವರು ಮುಖ್ಯನಿಂದ ತಿವಿಸಿಕೊಂಡ ಕುದುರೆಯಂತೆ ಏಂದುಕೀ , ಏನಯ್ಯ ಇದನಾಣಾಯ ! ನಾನು ಯಾರು ಎಂಬುದನ್ನು ತಿಳಿದು ನಾನು ಏಕೆ ಬಂದೆನೆಂಬ ಅರಿವ ಶಕ್ತಿ ನಿನಗೆ ಇದ್ದೂ ಹೀಗೇ ? ಬಹಳ ಜೀನಾತ್ಮಯಿತು, ಇನ್ನೆಷ್ಟು ದಿನ ಆ ಹುಡುಗೆಯವನ್ನು ಗೋಳು ಹುಯ್ಯಿದ್ದ ಕೊಳ್ಳಬೇಕೆಂದಿರುವೆ. ಗಣಿಯನ್ನು ತಂದು ಬೆಕ್ಕಿನ ಕೈಗೆ ಕೊಟ್ಟ ಹಾಗಾ ಯಿತ್ತಲ್ಲ ! ಇದು ನಿನಗೆ ತರವಲ್ಲ. ಒಳ್ಳೇ ಮಾತಿನಲ್ಲಿ ಈಗಲೇ ಹೊರಟು ಬಿಡು. ಇಲ್ಲವಾದರೆ ಬಹಳ ಅನರ್ಥವಾದಿತ್ತು' ಅಂದರು.

ರಾಯನಿಗೆ ಅವರು ಬಂದ ಕೆಲಸವೆನೋ ಅರ್ಥವಾಯಿತು. ಆದರೆ ಅದನ್ನು ತಿಳಿಸಿಕೊಟ್ಟ ರೀತಿಯು ಮಾತ್ರ ಬಹಳ ಬೇಸರಿಕೆಗೆ ಕಾರಣ ವಾಯಿತು. ಇ ಕೆಲಸವನ್ನು ವಾಡಬೇಕೆಂದು ಮನಸ್ಸು ಹಾತೊರೆಯು ತ್ರಿದ್ದ ವೇಳಿಯಲ್ಲೂ ಕೂಡ ಬೇಡವೆಂದು ಜಿಗುಪ್ಪೆಯನ್ನು ಹುಟ್ಟಿಸುವ ಮಟ್ಟಿನ ಬೇಸರವಾಯಿತು. ಆ ಬೇಸರದ ಜೊತೆಗೆ ತನ್ನ ಸಹಪಾತಿಗಳಲ್ಲಿ ತನಗೆ ಅವಮಾನವಾಯಿತೆಂಬ ಭಾರವೋಂದು, ತನ್ನ ಮನಿಯ ಸುದ್ದಿಯನ್ನು ಬೇದಿಯವರೆದುರಿಗೆ ಬಿಚ್ಚಿಟ್ಟುನಿಲ್ಲ ಎಂಬ ಕೂರ್ತಿನೋಂದು, ಸೇರಿತು. ಆದರೂ ಅದನ್ನೆಲ್ಲ ನುಂಗಿಕೊಂಡು "ನನ್ನ ಕಾರ್ಯಗಳಿಗೆ ಸ್ವಾವಿಧ್ಯ ನಾನು. ತಾವು ಆಯಾಸವನ್ನು ವಹಿಸಬೇಕಾಗಿಲ್ಲ" ಎಂದನು.

ಶ್ರೀಕಂಠಯ್ಯನವರಿಗೆ ಇನ್ನೂ ರೇಗಿತು. ತಮ್ಮ ಎದುರು ಇರುವ ಜನರು ತಮ್ಮಗಿಂತಲೂ ಈಣ್ಣ ಮಯಸ್ಸಿನವರು. ಅವರನ್ನು ಪಂಚಾಯತಿಗೆ

ಕರೆವುದು ತರವಲ್ಲ ಎಂಬುದೂ ಕೂಡ ಅವರ ಮನಸ್ಸಿಗೆ ತೋರಲಿಲ್ಲ. “ನೋಡಿರುತ್ತಾನ್ನೀ! ಈತ ಮಾಡಿರುವ ಕೆಲಸ ಸರಿಯೇನೋ ನೀವಾದರೂ ಬುದ್ಧಿ ಇಂಳಿ. ಆ ಹೆಣ್ಣು ಕೊರಕೊರಿ ಅನೆಕಲ್ಲಿನ ಹಾಗೆ ಕರಿ ಹೊಂಗು ತ್ತಿದೆ. ಆ ತಂದೆತಾಯಿಗಳು ಇದೇ ದುಃಖದಿಂದ ಕಡ್ಡಿಯಾಗಿ ಹೋಗಿದ್ದಾರೆ. ಅವರಿಗೆ ಬೇರೆ ಮಕ್ಕಳೂ ಇಲ್ಲ. ಗೌರೀದೇವಿಯ ಹಾಗೆ ಇರುವ ಆ ಹುಡುಗಿಯನ್ನು ಪ್ರಸ್ತು ಮಾಡಿಕೊಂಡು, ತಂದು ಮನೆಯಲ್ಲಿರಿಸಿ ಕೊಂಡು ಸುಖವಾಗಿರುವುದಕ್ಕೆ ಏನು ಗುಲಂಗು ಈತನಿಗೆ? ನೀವಾದರೂ ಬುದ್ಧಿ ಹೇಳಿರಿ” ಎಂದರು.

ರಾಯನು ಅದುವರೆಗೆ ಈ ಜಾಟಿಯ ಪರಿಫರವನ್ನು ಅನುಭವಿಸಿದವ ನಲ್ಲ. ಲೋಭದಿಂದ ತನ್ನನ್ನು ಆರಾಧಿಸುತ್ತಿದ್ದ ಭಕ್ತವೃಂದದಲ್ಲಿ ತಾನೇ ಪರಮೇಶ್ವರ ಭಂಜಾಪ್ರಕಾರಕಾರಿ ಪ್ರಸಾದವನ್ನು ಹಂಚಿ ನಲಿಯುತ್ತಿದ್ದವನು ಅವನಿಗೆ ಇಂದು ಸಹಿಸಲಷಾಧ್ಯವಾದ ಆಫಾತವಾಯಿತು. ತನ್ನ ಮಾನದ ರಕ್ತ ಮುಕುರಕ್ಕೆ ಅಸಮಾನದ ಕೊಡತಿಯ ಪಟ್ಟು ಬಿಂದ್ದು ಅದು ಒಡೆದು ಜೂರು ಜೂರಾದಂತಾಯಿತು. ಅವನಿಗೆ ಸಾಧ್ಯವಾಗಿದ್ದಾರೆ ಆ ಎದುರಾಳಿಯನ್ನು ಹಿನ್ನೆಲೆಸಿದ ಬಂದೇ ಸವನಾಗಿ ಜೂಡೆದು ಹೊಡೆದು ಹೊಡೆದು ಬಿಡಬೇಕು. ‘ಮೇತಿನಾಗನ್ನು’ ಇದ್ದಿದ್ದಾರೆ ಒಂದೇ ನಿಮ್ಮಷದಲ್ಲಿ ಜೂರು ಜೂರು ಮಾಡಿ ದಿಕ್ಕು ದಿಕ್ಕುಗಳಿಗೆ ಎಸೆದು ಬಿಡಬೇಕು, ಎನ್ನುವಷ್ಟು ಕೊಂಡು ಬಂತು. ಹಾಗೆಯೇ ಅದಷ್ಟುನ್ನಿಂದ ತಡೆದುಕೊಂಡು, ಎದುರಿಗೆ ಬೀಬಲ್ಲಿನ ಮೇಲಿದ್ದ ‘ಪೈನಾಪಲ’ ತೆಗೆದುಕೊಂಡು ಕುಡಿಯುವದಕ್ಕೆ ಹೋದನು. ಮಾತನಾಡುವದಕ್ಕೆ ಬಾಯಿಯಲ್ಲಿ ದ್ರವಿರಲಿಲ್ಲ, ಬಣಿ ಮೋತ್ತು. ಅಂಟು ಕಟ್ಟಿ ಗಂಟಲಿಸಿದ ಮಾತು ಹೊರಬೀಳದಷ್ಟು ಕೊಂಡವೇರಿತ್ತು.

ಶ್ರೀಕಂತಯ್ಯನವರು ಇಲ್ಲಿಯೂ ಪಚ್ಚು ಬಿದ್ದರು. ತಪ್ಪಿದರು. ರಾಯನ ಭಾವಚನ್ನು ಅಪಾಧ್ಯ ಮಾಡಿಕೊಂಡು ಅವನು ತಮ್ಮ ವಾಕ್ ಹೊರಣಿಗೆ ಹೆದರಿದನೆಂದು ಹಾವಿಸಿ, ತಾವು ಬಂದ ಕೆಲಸವನ್ನು ಸಾಧು

ಸುವ ಉಪಾಯವು ಇದೇ ಎಂದುಕೊಂಡು ಅದೇ ಧೋರಣೆಯಂದ ಮುಂದೆ ನೆಗ್ಗಿ “ಇದೋ ಈ ಪಟವನ್ನಾದರೂ ನೀಡಲ್ಪಟ್ಟ ಇಂಥ ಹೆಂಡತಿಯ ಕೈ ಹಿಡಿಯಬೇಕಾದರೆ ಭಾಗ್ಯವರಬೇಡವೇ !” ಎಂದು ತಾವು ತಂದಿದ್ದ ಚಿತ್ರ ಪಟಪ್ರೋಂದನ್ನು ರಾಯನ ಮುಂದೆ ಮೇಜಿನ ಮೇಲೆ ಇಟ್ಟರು. ರಾಯನಿಗೆ ಕೋಪವು ಏತಿವೀರಿ ಹೋಯಿತು. ತಾನು ಏನು ಮಾಡುತ್ತಿದ್ದಾನೆ ಎಂಬುದರ ಅರಿವೂ ಇಲ್ಲದಲೇ ತಾನು ಅರೆ ಕುಡಿದಿದ್ದು ಆ ಕೆಂಪು ನೀರನ್ನು ತೆಗೆದು ಶ್ರೀಕಂಠಯ್ಯನ ಮುಖದ ಮೇಲೆ ಎಸೆದನು. ಆ ಎಸೆದ ಬಟ್ಟಲು ಹೋಗಿ ಅವರನ್ನು ತಾಕುವದಕ್ಕೂತೆ ಮುಂಚೆಯೇ ‘You fool ! go your way’ ಎಂಬ ಮಾತ್ರಾಗಳು ಆನೆಯ ಗಾತ್ರವಾಗಿ, ಸೂಜಿಯ ಮೊನೆಗಿಂತ ಜೂಪಾಗಿ ಹೋಗಿ ಅವರಕ್ಕಾಕುಹರವನ್ನು ತಾಕಿದುವು. ಆಡಿದ ಮಾತನ್ನು ಕೇಳಿ, ನಡೆದದ್ದನ್ನು ನೋಡಿ, ಇದೇನಾಯಿತು ಎಂಬುದರ ಅಥ ಮಾಡಿ ಕೊಳ್ಳುವುದರೊಳಗಾಗಿ, ಆ ಬಟ್ಟಲದಲ್ಲಿದ್ದ ಕೆಂಪು ನೀರು ಬಂದು ಇವರ ಮುಖದ ಮೇಲೆ ಬಿದ್ದುಹೋಯಿತು. ವಾಖವೆಲ್ಲ ಕೆಂಪು ನೀರಿನಿಂದ ಸಾರಿಸಿದಂತಾಗಿ ರಂಗು ಮುಕ್ಕೆಳಿಸಿದರೂ ಅಪಮಾನದಿಂದ ಆದ ಕಷ್ಟ ಆ ರಂಗನ್ನೆಲ್ಲ ನುಂಗಿ ತಾನೇ ತಾನಾಯಿತು.

ಶ್ರೀಕಂಠಯ್ಯನವರು ಏನು ಮಾಡಬೇಕೆಂಬುದು ತೋರಿದವರಾದರು. ಇದುವರೆಗೆ ಇಂತಹ ಪರಿಸ್ಥಿತಿಯನ್ನು ಅವರು ಒನ್ನುದಲ್ಲಿಯೇ ಸಾಜೆದಿರಲಿಲ್ಲ. ಎಲ್ಲಿ ಹೋಡರೂ ತಮ್ಮ ಮಾತು ಮೇಲು, ತಮ್ಮ ಕೈ ಮೇಲು, ಎಂದು ಹೆಮೇಕು ಕೊಳ್ಳಿ ಕೊಳ್ಳುತ್ತಿದ್ದ ಸಾರ್ಥಕಿಗೆ ಇಂದು ಈ ರೀತಿಯಾದ ಅಪಮಾನ. ಹಾಗೂ ಮತ್ತೆ ಮಾತನಾಡಲಾರಂಭಿಸಿದರು ಅಥವಾ ಪ್ರಯತ್ನಪಟ್ಟರು. ಬಟ್ಟಿಯಿಂದ ಮುಖವನ್ನೊಂದಿಸಿಕೊಂಡು ಕಂತದ ಸರಗಳೆಲ್ಲ ಬೆಂಧುತ್ವಿರಲು ಕಣ್ಣು ಕೆಂಪಾಗಿ ಮನಸ್ಸಿನ ಕೊರ್ಕಿಧನನ್ನು ಬೇರುತ್ತಿರಲು, ‘ಪನ್ನೋ ಜುಡಂಗ ರಾಯ....’ ಎಂದು ಆರಂಭಿಸಿದರು.

ಅಷ್ಟುರೊಳಗಾಗಿ ಕೆಳಗೆ ಬಿದ್ದು ಬಡೆದ ಗಾಬಿನ ಬಟ್ಟಲ ಸದ್ಗುಸ್ಸು ಕೇಳಿ ಬಂದ ‘ಜಾಡು’ಯು ಶ್ರೀಕಂಠಯ್ಯನವರ ಮುಖವನ್ನು

ಕಂಡು ಪಕಪಕನೆ ಸಕ್ಕುಪಿಟ್ಟನು. ಅಲ್ಲಿಲ್ಲ ಸುತ್ತುಮುತ್ತಿನವರಿಂದ ಲೇ ಲೇ ಎಂದು ಸಿರೋಧ ಪ್ರಯತ್ನವೇನೋ ನಡೆಯಿತು. ಆದರೆ ಆ ಪ್ರಯತ್ನ ಗಳಿಳಿವೂ ವ್ಯಧಿವಾಗಿ ಅದುವರೆಗೂ ತಡೆದಿದ್ದ ನಗೆಯು ಹೊರಳ ತಾನೇ ತಾನಾಯಿತು. ಏಲ್ಲರೂ ಫೋಳ್ಣನೇ ಸಕ್ಕುಪಿಟ್ಟರು.

ಶ್ರೀಕಂತಯ್ಯಸವರು ಅಲ್ಲಿ ನಿಲ್ಲಲಿಲ್ಲ. ಶುದ್ಧ ಅವವೇಕವಾಯಿತು, ಎಂದು ಅಲ್ಲಿಂದ ಹೊರಟು ಹೋದರು.

ರಾಯನೂ ಅಲ್ಲಿ ಒಹಕ ಹೊತ್ತು ಸಿಲ್ಲಲಿಲ್ಲ. ಅಲ್ಲಿ ಬಿದ್ದ ಚೆಂಡತಿಯ ಸ್ಥೋಟೋ ತಗೆದುಕೊಂಡು ಸವಾಜಿದ ಏತ್ತರ ಯಾರ ಕೈಯಲ್ಲೂ ಮಾತ ನಾಡದೆ ಸದೆದು ಬಿಟ್ಟನು.

\* \* \* \*

ಸುಮಾರು ರಾತ್ರಿ ಹನ್ನೊಂದು ಗಂಬಿ. ಅಧವಾ ಹನ್ನೇ ರಡಿರಬಹುದು. ಹಾತಮ್ಮನವರ ಕೊತಟಿಯಂದ ಕೊತಟಿಯ ಕಡೆಯಂದ ಯಾರೋ ಮಾತ ನಾಟಿದ ಧ್ವನಿಯಾಗುತ್ತಿತ್ತು. ಸಿದ್ದೆ ಬರದೆ ಹಾಸುಗೆಯ ಮೇಲೆ ಹೊರಳಾಡುತ್ತಿರುವ ರಾಯಸಿಗೆ ಆ ಜಿರಪರಿಚಿತವಾದ ಧ್ವನಿಯ ಗುರುತು ಸಿಕ್ಕಿದೆ. ತನ್ನ ಮೈಯ್ಯನ್ನೆಲ್ಲಾ ಶರಿಸುತ್ತಿರುವ ಕ್ರೋಧ ದುಃಖಗಳನ್ನು ಬಮೈಗೇ ಶರಿಸಿ ದೇಹಕ್ಕೆ ತಣಿಪನ್ನು ತಂಡುಕೊಡುವ ವಾತ್ಸಲ್ಯವನ್ನು ಪಿರಿಯ ಕೊನ್ಲಾಗಿ ಕೊಡುವ ಭರವಸೆಯು ಆ ಧ್ವನಿಯಲ್ಲಿ ತಾಂಡಮಾಡುತ್ತಿದೆ. ರಾಯನನ್ನು 'ಬಾ ಚ ವಾತ್ಸಲ್ಯದ ಪಿರಿಯ ಹೊನಲನಳ್ಳಿ ಬಮೈ ಈಸಾದು. ಜನ್ಮಾಂತರಗಳಿಂದ ಬಂದ ದುಃಖಪೆಲ್ಲವೂ ತಳಿದು ಹೋಗುವುದು ಬಾ' ಎಂದು ಆ ಧ್ವನಿಯು ಕರೆಯುವಂತಿದೆ. ಆ ಧ್ವನಿಯು ಸ್ವಲ್ಪ ದುಃಖಿಂದ ಭಾರವಾಗಿದೆ. ಆದರೂ ಅದು ಕೊಂಡ ಶ್ವರ್ಮತ ಇಳಿದಿದ್ದರೂ ಸರಿಯಾಗಿಯೇ ಸುಡಿಯುವಂತೆ ತೋರುವ ಏಣಿಯು ತಂತ್ಯಿಯಂತ ಮನುಷೋಹರವಾಗಿಯೇ ಇದೆ.

ರಾಯನು ಆ ಧ್ವನಿಯನ್ನು ಕೇಳಿ, ತಕ್ಕುರಗಳು ಸ್ವಂತಪ್ರಾಣಿಗಳಿಂದ ಮಾಡಿದ್ದರೂ, ಅಧವಸನ್ನು ಮಾಡಿಕೊಂಡನು. ಇನ್ನು ಒಮ್ಮ ಹೊತ್ತು ಹಾಸುಗೆ ಮಲ್ಲಿ ಸಿಲ್ಲಾವುದು ನಾಧ್ಯವಾಗಲ್ಲ. ಎದ್ದುಪಿಟ್ಟುನು. ಅವನಿಗೆ "ಹೋಗ

ಬೇಕು, ಪಕವ್ಯಾ ? ಏನಾಯಿತಮ್ಯಾ ? ” ಎಂದು ಅವುಗುನನ್ನು ಸಂತೆ ವಿಸಬೇಕು. ಎನ್ನಿಸಿತು. ಆದರೆ ಅದೇನೋರ್ ದಿಗೀಲು. ಏನೋರ್ ಭಂಡಾರ ದೊರ್ಹ ಮಾಡಿದವನಂತೆ ಅಂಜಿಕೆ. ಹಾಗೂ ಹೀಗೂ ಕೊಂಜ ಹೊತ್ತು ಒದ್ದಾಡಿ ಮನಸ್ಸು ಅಲ್ಲಿಗೆ ಹೋಗಲೇಬೇಕೆಂದು ಇತ್ಯಧ್ಯ ಮಾಡಿತು. ರಾಯನು ಒಟ್ಟಿಬರೆಗಳನ್ನು ಸರಿ ಮಾಡಿಕೊಂಡು ಅಲ್ಲಿಗೆ ಹೇರಬೇಕು.

ಬಾಲಿಗೆ ಹೋಗುವುದರೊಳಗಾಗಿ ಅವನ ಧೈಯರವೆಲ್ಲ ಪಲಾಯನ ಮಾಡಿಬಿಟ್ಟಿತು. ಅವನಿಗೆ ನಿಲ್ಲುವುದಕ್ಕಾಗಿ ಸಾಧ್ಯವಾಗಲಿಲ್ಲ. ಅಲ್ಲಿಯೇ ಕುಳಿತು ಬಿಟ್ಟಿನು. ಅವನು ಕೇಳಿದ ಮಾತುಗಳು ಅವನಲ್ಲಿದ್ದ ಶಕ್ತಿಯನ್ನುಲ್ಲ ಅಪಹರಿಸಬಿಡಲು, ಬೆಂದ ಸೂಪ್ಪಾಗಿ, ಮುದುರಿಕೊಂಡಂತಾಗೆ, ಅಲ್ಲಿಯೇ ಕುಳಿತು ಬಿಟ್ಟಿನು. ಒಳಗಿಂದ ಇಬ್ಬರು ಆಡುವ ಮಾತುಗಳು ಸ್ವಷ್ಟವಾಗಿ ಕೇಳಿಸುತ್ತಿದ್ದವು.

“ ಅಲ್ಲಿಮ್ಯಾ ! ಇವನ ಅವರೇಕದ ಆಸ್ತಿಗೆ ಆಸೆಕಬ್ಬಿ ನಾನು ಇವನನ್ನು ಸಾಕಿದೇನೇ ? ನನಗೆ ನನ್ನ ಗಂಡನ ಆಸ್ತಿಯಿದೆಯೆಂಬುದೂ ಇವನ ಮನಸ್ಸಿಗೆ ಬರಲಿಲ್ಲವಲ್ಲ ! ನೋಡಿದಿರಾ ! ಸತ್ತು ಸ್ವರ್ಗದಲ್ಲಿರುವ ಆ ಮಹಾ ತಾಯಿಗೆ ಮಾತು ಕೊಟ್ಟಿದಕ್ಕಾಗಿ ನಾನು ಇವನನ್ನು ಕೊಟ್ಟಿಯಲ್ಲಿ ಕುಟ್ಟಿದ ಮಗನಿಗಿಂತ ಹೆಚ್ಚು ಎಂದುಕೊಂಡು ಸಾಕಿದುದಕ್ಕೆ ಎಂತಹ ಫಲವಾಯಿತು ನೋಡಿದಿರಾ ! ಹಾವು ಹಾಲಿರದ ಕೈಯನ್ನು ಹೊಡಲು ಕಜ್ಜುವುದು ಎಂದ ಹಾಗಾಯಿತು. ಇಷ್ಟಕ್ಕಾಗಿ ನಾನು ಮಾಡಿದ ಆಪರಾಧ ವಾದರೂ ಏನು ? ಮೈನೆರೆದು ನಿಂತಿರುವ ಹುಡುಗಿಯನ್ನು ಹಾಗೇ ಬಿಟ್ಟಿರು ಹೆದು ನಿಸ್ಸುಂತಹವರಿಗೆ ತರಸಲ್ಲ. ನಮ್ಮ ಭಾಗಕ್ಕೆ ಬಂದ ಅಂಬಲ್ಯೋ ತುಂಬೀ ಸೋಪ್ಪೋ ಯಾವುದೇ ಆಗಲಿ, ನಮ್ಮದು ಎಂದಮೇಲೆ ನಮ್ಮ ಒಳಿ ಇರಬೇಕು ” ಎಂದು ಹೇಳಿದುದು ತಪ್ಪೆ ? “ ಮೂರು ಹೊತ್ತು ನಿಸ್ಸು ಕ್ಷಳಬ್ಲೂ ಕ್ಷಳಬ್ಲೂ ಎಂದು ಕುಳಿತಿರಬೇಕೆಡ. ಅಲ್ಲಿಗೆ ಬರುವವರೆಲ್ಲ ನಿಸ್ಸು ಹತ್ತಿರ ಕಿತ್ತು ತಿನ್ನುವುದಕ್ಕೆ ಬರುವರು ” ಎಂದುದು ತಪ್ಪೆ ? ಇವನು ನಾನು ಯಾವ ಅಪರಾಧ ಮಾಡಿದೆನೆಂದು ನನಗೆ ಹೀಗೆ ಮಾಡಿದ ? ನೋಡಿ. ನನಗೆ

ಒಂದು ಮನೆಯಂತೆ, ತಿಂಗಳಿಗೆ ಹದಿನ್ಯೇದು ರೂಪಾಯಿಯಂತೆ ನನ್ನನ್ನು ಇವನು ಎಲ್ಲಿಯೂ ಇವರ ಮನೆ ಸೇರಿ ಬದುಕುವುದಕ್ಕೆ ಒಂದ ಕೂಲಿಯ ವಳು ಎಂದುಕೊಂಡ ಹಾಗಿದೆ. ಯಾರಿಗೆ ಬೇಕವ್ಯಾ? ಈ ಅಸ್ತಿಪಾಸ್ತಿ ಯೆಲ್ಲವನ್ನೂ ನಾಳೆಯೇ ಅವನಿಗೆ ವಹಿಸಿ ಬಿಟ್ಟು ನಾನು ಹೊರಟು ಬಿಡುತ್ತೇನೇ. ನಾನು ಒಂದು ಗಳಿಗೆ ಇರಿಂತನಾವ್ಯಾ ”

ಇನ್ನೊಬ್ಬಕೆಯು ಸಮಾಧಾನ ಹೇಳಿದಳು. ಆದರೆ, ಆ ಸಮಾಧಾನವು ಸಮಾಧಾನವನ್ನು ತರಲಿಲ್ಲ. ಮತ್ತೊಂದು ಬಮ್ಮೆ ಮೊದಲು ಮಾತನಾಡಿದಾ ಕೆಯು, ಒಂದು ಗಳಿಗೆ ಬಿಟ್ಟು, ಇನ್ನೂ ನಿರ್ಧರವಾದ ಸಿದ್ಧಾಂತವನ್ನು ಸೂಚಿಸುವ ಗಂಭೀರ ಧ್ವನಿಯಿಂದ ಮಾತನಾಡಿದಳು:

“ ಯಾವೋತ್ತಿದ್ದರೂ ಆಗುವುದಿಷ್ಟೇ ಎನ್ನುವುದೂ ತಿಳಿದಿತ್ತು. ಇವನೂ ಏಹಿತವಾಗಿದ್ದು ಹೆಂಡತಿ ಮಕ್ಕಳೊಡನೆ ಸಂಸಾರ ಮಾಡುತ್ತಿರುವುದು ನೋಡಿ, ಹೊರಟು ಹೋಗೋಣ ಎಂದುಕೊಂಡಿದ್ದೆ. ಆಗ ತಾನೇ ಏನು? ಒಂದು ಹತ್ತು ವರುಷ ಮೊದಲೇ ಹೊರಟ್ಯಾಗಾಯಿತು. ಕಾಶಿಗೆ ಹೋಗುತ್ತೇನೆ. ಅಲ್ಲಿ ಅನಾಥ ಬಾಂಧವ ವಶ್ವನಾಥನಿಷ್ಟೇ ಇದ್ದಾನೆ. ಈ ಗೂಡಿನಲ್ಲಿ ಉಸಿರು ಇರುವವರಿಗೂ ಹೇಗೆ ಕಾಂತ ಕಳೆದು, ಕೊನೆಗಾಲ ಬಂದಾಗ ಗಂಗಾ ತೀರದಲ್ಲಿ ಮಲಗಿಬಿಟ್ಟರ ಆಯಿತು. ಯಾರಾದರೂ ಪ್ರಣಾತ್ಮಕರು ಅತ್ಯಕಡೆ ಎಳೆದು ಹಾಕುತ್ತಾರೆ. ಒಂದು ವೇಳೆ ಅದೂ ಹಣಿಯಲ್ಲಿ ಬರಿದಿಲ್ಲವೇನ್ನಿ. ಬೇಡ, ಹಾಳು ದೇಹವನ್ನು ನಾಯಿ ಸರಿ ಎಳೆದು ಹಾಕಲೇಣಿ. ಅದಕ್ಕೇನು? ಇಲ್ಲಿ ಬದುಕಿದ್ದು ಇವರ ಕ್ಯಾಲ್ ಎಳಿಸಿಕೊಳ್ಳುವುದಕ್ಕೆಂತ ಕಾಶಿಯಲ್ಲಿ ಸತ್ತು ನಾಯಿ ಸರಿ ಕ್ಯಾಲ್ ಎಳಿಸಿಕೊಳ್ಳುವುದು ಸ್ತಂತ್ರಮವಲ್ಲವೇ? ”

ರಾಯೆನು ಎಲ್ಲವನ್ನೂ ಕೇಳಿದನು. ಅವನಿಗೆ ಮೋದಲೇ ಎಡೆ ಒಗ್ಗು ಎಂದಿತ್ತು. ಆಗ ಆ ಎದೆಯು ಇದ್ದ ಎಡೆಯಂದ ಕಡಲ ಕಾಶಿಗೆ ಇಡೆ ಬಂದಂತೆ ಆಗಿಹೋಯಿತು. ಕಾವೇರಮ್ಮನವರು ಒಂದು ಮಾತ್ರ ಎರಡು ತುಂಡುವನ್ನು ವಜಾತಯವರು ಎಂಬುದನ್ನು ಅವನು ಬಲ್ಲವನು. ಸುಮಾರು

ಹತ್ತು ಸಾವಿರ ರೂಪಾಯಿ ವರಮಾನದ ಆಸ್ತಿಯನ್ನು ವಿಚಕ್ಷಣವಾಗಿ ವಿವೇಕವಾಗಿ ಆಳಿಕೊಂಡು ಹೋಗುತ್ತಿದ್ದವರು. ಹತ್ತು ವರುಷಗಳಲ್ಲಿ ಮನೆಯ ಗೌರವಕ್ಕೆ ತಕ್ಕಂತೆ ಮನವಾತೀಯನ್ನು ನಡೆಸಿ ನಲವತ್ತು ಸಾವಿರ ರೂಪಾಯಿಗಳನ್ನು ಕೂಡಿಟ್ಟವರು ಎಂಬುದು ರಾಯನ ಮನಸ್ಸಿಗೆ ಬಂದಿತ್ತು. ತಾನು ಈಚೆಗೆ ಎರಡು ವರ್ಷಗಳಿಂದ ಅನೇಕ ಸಲ “ಆಸ್ತಿಯ ಆಡಳಿತವನ್ನು ತನ್ನ ಕ್ಷೇಗೆ ತಿಗೆದುಕೊಂಡು ಬಿಡಬೇಕು” ಎಂದುಕೊಂಡಿದ್ದನು ನಿಜ. ಆದರೆ ಆಕೆಯು ತಾನಾಗಿ ವಹಿಸಲು ಸಿದ್ಧಾಗಿರುವರು ಎಂಬುದನ್ನು ಕೇಳಿ, ರಾಯನಿಗೆ ಪಂಚಪ್ರಾಣಗಳು ಬಂದೇಸಲ ದೇಹವನ್ನು ಬಿಟ್ಟು ಹೋಗಲು ಸಿದ್ಧಾದಂತೆ ಅಯಿತು.

ಹೀಗೆ ಏನು ಮಾಡುವುದಕ್ಕಾಗಿ ತೋರದೆ, ಗಾಬರಿಯಿಂದ ಮುಗ್ಗಾನಾದ ರಾಯನನ್ನು ಅನಿದಿವ್ಯವಾದ ಅಂಜಿಕೆಯೊಂದು ಮೋಡವನ್ನು ಹಾರಿಸಿಕೊಂಡು ಹೋಗುವ ಗಾಳಿಯಂತೆ ಹೊತ್ತು ತಂದು ಅವನ ಕೊರಡಿಗೆ ತಳ್ಳಿಬಿಟ್ಟಿತು. ರಾಯನಿಗೆ ಏನಾಯಿತೋ ಏನೋ ಬಹಳ ದುಃಖವು ಬಂದಿತು. ಅಕಾರ್ಯಕಾರಿಯಾದೆನೆಂಬ ಪಶ್ಚಾತ್ತಾಪವು ಮಾಡಿತು. ತಾಯಿಗೆ ತಾಯಾಗಿ ಮಡಲಲ್ಲಿಟ್ಟು ತನ್ನನ್ನು ಕಾವಾಡಿ, ತಂದೆಯಾಗಿ ತನ್ನ ಆಸ್ತಿಯೆಲ್ಲವನ್ನು ಕೂಡಿಸಿಕೊಟ್ಟು ತನ್ನ ಭಾಗದ ಭಾಗ್ಯಲಕ್ಷ್ಯಯನ್ನು ತನ್ನ ಅವಿವೇಕವಿಂದು ಹೊರಡಾಡುವುದೆಂದು ರಾಯನು ಅಂಜಿದನು. ತಾನು ನಿತ್ಯವೂ ಪೂಜಿಸಬೇಕಾಗಿದ್ದ ಮಾತೃದೇವಿಯನ್ನು ಇಂದು ದಾದಿಗಿಂತ ಕಡೆಯಾಗಿ ಭಾವಿಸಿದ ಪರಮಾತ್ಮಕಿಯು ತಾನಾದೆನೆಂದು ಅವನು ತನ್ನನ್ನು ನಿಂದಿಸಿಕೊಂಡನು. ಪರಿಪರಿಯಾಗಿ ತಿರಸ್ಕರಿಸಿಕೊಂಡನು. ಬಗೆಬಗೆಯಾಗಿ ಬಯ್ದುಕೊಂಡನು. ಏನು ಮಾಡಿದರೂ ಸಮಾಧಾನವಾಗಲಿಲ್ಲ. ರಾಯನ ಹಾಸಿಗೆಗೂ ದಿಂಬಿಗೂ ಬಾಯಿದ್ದು, ಅವು ಆ ರಾಯನು ಪಟ್ಟ ಸಂಕಟವನ್ನು, ಬಿದ್ದು ಬಿದ್ದು ಹೊರಳಿದ ಪರಿಯನ್ನು ಕಾವೇರಮ್ಮನವರಿಗೆ ಅರುಹಿದ್ದರೆ, ಅವರು ಕೋಪವು ನಿಣಾವುವಾಗುತ್ತಿತ್ತು! ಅವರ ಜಿತ್ತುಕ್ಕೆ ಶಾಂತಿಯು ಬಂದು, ಆ ಕೆಲ್ಲೇಧಾಗ್ನಿಯು

ಹಾಯ್ದಲಿಗೆ ಸಿಕ್ಕು ಬೆಂದು ಬೇಗಾಡಾಗಿದ್ದ ಆಕೆಯ ಹೃದಯದಲ್ಲಿ ಮತ್ತೆ ವಾತಸ್ಯಲ್ಯಾದ ಮಂದಾಕಿನಿಯು ಮೂಡಿ, ಅದೆಲ್ಲವೂ ಸಂದನ ವಸವಾಗಿ, ಎಳಿಯ ಕಂದಮ್ಮನನ್ನು ತಬ್ಬಿಕೊಳ್ಳಿವ ಎಳಿಯ ವಯಸ್ಸಿನ ತಾಯಂತೆ ರಾಯನನ್ನು ಅಪ್ಪಿಕೊಳ್ಳುತ್ತಿದ್ದರು.

### ಮುಂಬಿಳಗು

ಬೆಳಗಾಗುತ್ತ ಬಂದಿತು. ರಾಯನು “ಅಮ್ಮನು ಎಂದಿನಂತೆ ಕಾಫಿಯನ್ನು ತರುವಳು. ಆಗ ಕಾಲು ಕಟ್ಟಿಕೊಂಡು, ‘ಅಮ್ಮಾ ! ತಪ್ಪಾಯಿತು. ಇನ್ನು ಮೇರೆಲೆ ನೀನು ಹೇಳಿದಂತೆ ಕೇಳಿಕೊಂಡಿರುವೆನಮ್ಮಾ !’ ಎಂದು ಅಂಗಲಾಚಿಕೊಂಡರಾಯಿತು. ಅಮ್ಮನ ಮನಸ್ಸು ಬೆಣ್ಣಿಯಂತೆ ಮೃದು. ಕರಗಿ ಹೋಗುವುದು” ಎಂದು ಯೋಚಿಸಿಕೊಂಡು, ‘ಆ ಮಾತು ಹೀಗೆ ಹೇಳುವುದು ಈ ಮಾತು ಹಾಗಿ ಹೇಳುವುದು’ ಎಂದುಕೊಂಡು, ತನ್ನ ಗೆಲುವನ್ನೇ ಯೋಚಿಸಿಕೊಂಡು ಹಾಸುಗಿಯಲ್ಲಿ ಹೊರಳುತ್ತಿದ್ದನು.

ಹಾಗೂ ಹೀಗೂ ಬೆಳಗಾಯಿತು. ಗಡಿಯಾರವು ಮೂರು ಘಂಟೆ ಹೊಡೆದು ಮೊದಲು ರಾಯನು, ಮೂರಾಯಿತು, ಮೂರುವರೆಯಾಯಿತು, ನಾಲ್ಕಾಯಿತು, ನಾಲ್ಕುವರೆಯಾಯಿತು, ವಧಾಯ್ತು, ಎಂದು ಲೆಕ್ಕ ಮಾಡಿಕೊಳ್ಳುತ್ತ ಕುಳಿತ್ತಿದ್ದನು. ವಧಾವರೆ ಗಂಟೆಯು ಹೊಡೆದುದೂ ಕೇಳಿಸಿತ್ತು. ಅಷ್ಟು ಹೊತ್ತಿ ಇವನು ಹುಡುಕಿದರೂ ಬರದಿದ್ದ ಸಿದ್ದೆಯು ಆಗ ಬಂದು ದಣಿದಿದ್ದ ದೇಹಕ್ಕೆ ಕೊಂಡ ಆವ್ಯಾಯನವನ್ನು ತಂದಿತು. ಸೋತಿದ್ದ ದೇಹದಲ್ಲಿ ಕುಳಿತು ತಾನೂ ಸೋತಂತೆ ಸೂಪ್ಪಾಗಿದ್ದ ಮನವು ಈಗ, ಇಂದ್ರಿಯಗಳ ಕೊಂಟೆಯು ತಪ್ಪವ ಸ್ಪಷ್ಟವ್ಯತಿಯು ಬಿಂದಾಗಲು ತಾನೂ ಜೀತರಿಸಿಕೊಂಡು ಹಿಂದಿನ ದಿನದ ಕಾರ್ಯಕಲಾಪಗಳ ಮೂಟೆಯನ್ನು ಅಷ್ಟು ಬಿಚ್ಚಿತು. ಕ್ಲಿಬ್ಬಿನಲ್ಲಿ ಸಡೆದುದೆಲ್ಲವೂ ಮತ್ತೆ ಒಗೆಗಳೀ ನೆದುರಿಗೆ ನಡೆಯಿತು. ಆದರೆ ಪರಿವಿಡಿಯು ಮಾತ್ರ, ಬೇರೆಯಾಗಿದೆ. ಮೊದಲು ಶ್ರೀಕಂಠಯ್ಯನವರ ವಿಚಾರ ಬಂದಿದೆ. ಅದರಲ್ಲೂ ಕೊಂಡ ಮ್ಯಾತ್ಮಾನವಾಗಿದೆ. ಶ್ರೀಕಂಠಯ್ಯನವರು ಇಲ್ಲಿ ರಾಯನ ಮೇರೆ ಬಂದು ಮೊಕಧ್ಯ ಪೆ

ಹೂಡಿದ್ದಾರೆ. ಅವರ ಕಡೆ ವಾಡಿಸಲು ಮಧ್ಯ ವಯಸ್ಸು ಕಳೆದಿರುವ ವತ್ಸಲೀ ಯಾದ ವಾತೆಯೊಬ್ಬಳು ಬಂದು ನಿಂತಿದ್ದಾಳೆ. ಈ ವ್ಯವಹಾರವನ್ನು ಪರಿಶೀಲಿಸಲು ನಾಯಾಯಾಸಾಧನದಲ್ಲಿ ಕುಳಿತಿರುವುದು ಸಣ್ಣ ವಯಸ್ಸಿನ, ತುಂಬಗೆನ್ನೇಯ, ಮುದ್ದಿನ ಮುದ್ದೆಯಾದ ಕನ್ನೆಯೊಬ್ಬಳು. ತಾನು ಅಪರಾಧಿಯಾಗಿ ನಿಂತಿದ್ದಾನೆ.

ವಾದಿಯ ಪರ ರಾಯರು ವಾದಿಸಿದರು. ವಾದವೇನೋ ಬಹಳ ಬಲವಾಗಿತ್ತು. ಮೇಜಿನ ಮೇಲೆ ಕುಟ್ಟಲಿಲ್ಲ: ಎದುರಾಳಿಯನ್ನು ತಪ್ಪೆನ್ನು ಲಿಲ್ಲ. ಕೇವಲ ತಾನು ತನ್ನ ಕಕ್ಷೆಗಾರನ ಪರವಾಗಿ ಹೇಳಬೇಕಾಗಿರುವುದನ್ನು ಮಾತ್ರ ಸಪ್ರಮಾಣವಾಗಿ ಸಬಿಲವಾಗಿ ಮಂಡಿಸಿದ್ದಾರೆ. ರಾಯನಿಗೆ ಅದೆಲ್ಲವೂ ಅರ್ಥವಾದಂತಿದೆ. ನಾಯಾಯಾಧಿಕರು ಅಪರಾಧಿಯನ್ನು ಸೇನೇನಾದರೂ ಹೇಳುವುದಂಟೋ ಎಂದು ಕೇಳಿದ್ದಾರೆ. ರಾಯನು ಏನೋ ಹೇಳಲು ಹೊಗೆಗೆ ಗಂಟಲಿನಿಂದ ಮಾತೇ ಹೊರಡದೆ ತಬ್ಬಬಾಗಿ ಗಾಬರಿಯಾಗಿ, ಕೊನೆಗೆ, ‘ನಂದೇನೂ ಅಪರಾಧವಿಲ್ಲ ಎನ್ನಬೇಕು’ ಎಂದು ಕೊಳ್ಳುತ್ತಾತ್ತು, ‘ನಾನು ಅಪರಾಧಿ. ಅವರು ಹೇಳಿದ್ದೆಲ್ಲ ಸರಿ.’ ಎಂದುಬಿಡುತ್ತಾನೆ. ನಾಯಾಯಾಧಿಕರನು ದುರುಗುಬ್ಬಿಕೊಂಡು ನೋಡಿ, “ತಿಳಿದೂ ತಿಳಿದೂ ಈ ವ್ಯವಹಾರವನ್ನು ಇಲ್ಲಿಯವರೆಗೂ ತಂದು ನಮ್ಮ ಕಾಲವನ್ನೇ ಕೆಳದಿರಿ?” ಎಂದು ನಿಷ್ಪುರವಾಗಿ ಸುಡಿದು, ರಾಯನಿಗೆ ಶಿಕ್ಷೆಯನ್ನು ಏಧಿಸುತ್ತಾನೆ.

ಶಿಕ್ಷೆಯನ್ನುತ್ತುಲೂ ರಾಯನಿಗೆ ಮುಖವು ಭಯದಿಂದ ಬೆಳ್ಳಿಗಾಗಿ ಹೊಗುತ್ತದೆ. ಕರಾಳ ರೂಪಿನ ರಾಕ್ಷಸನವನಂಥವನೊಬ್ಬನು ಬಂದು ಇವನನ್ನು ಎಳೆದುಕೊಂಡು ಹೊಗಲು ಬರುತ್ತಾನೆ. ರಾಯನು ಅವನ ಜೊತೆಯಲ್ಲಿ ಹೊಗಲು ಒಪ್ಪದಿರಲು ಅವನು ಹಿಡಿದು ಎಳೆದುಕೊಂಡು ಹೊಗಲು ಮುಂದುವರಿದು ಬರುತ್ತಾನೆ. ಆ ರಾಕ್ಷಸನಿಂದ ತಪ್ಪಿಸಿಕೊಳ್ಳಲು ಆಗ ತನ್ನ ಬಳಿಯುದ್ದು ಯಾವುದೋ ಬಂದು ರಕ್ತ ಮಣಿಯನ್ನು ಹುಡುಕಿಕೊಳ್ಳು

ತಾತ್ನ. ಅದು ತನ್ನ ಬಳಿಯಿಲ್ಲ ಎನೋ ಧಟ್ಟನೇ ನೇನೆವಾಗಿ, ನ್ಯಾಯಾಧಿಕನ ವೇರೆಡಿನ ಬಳಿಗೆ ಓಡಿ ಹೊಗಿದ್ದಾನೆ. ಅಲ್ಲಿ ತನ್ನದೊಂದು ರಕ್ಷಣೆ ಕವಚ ಏರುವುದೆಂದು ಅವನ ಮನವು ಸಂಬಿದೆ. ಹೌದು. ಅಲ್ಲಿ ಸಿಕ್ಕಿದೆ. ಅದನ್ನು ಕೈಗೆ ತೆಗೆದುಕೊಂಡಿದ್ದಾನೆ. ಇವನು ಅದನ್ನು ಕೈಗೆ ತೆಗೆದುಕೊಳ್ಳುತ್ತಲೇ ತನ್ನನ್ನು ಪಡಿಯಲು ಬಂದಿನ್ನು ಭಯಂಕರಾಕೃತಿಯು ಹೆದರಿ ಓಡಿ ಹೊಗುತ್ತದೆ. ನ್ಯಾಯಾಧಿಕನ ಸಾಧನದಲ್ಲಿ ಕುಳಿತಿದ್ದ ಕನ್ನೆಯು, ಕೆಂಡಗಳ್ಳಿನಿಂದ ಸೋಡುತ್ತು “ ಎಚ್ಚರಿಕೆ. ಅದು ನನ್ನ ಚಿತ್ರ. ಸೀನು ಮುಂಟ್ಟುಕೂಡಿದು ” ಎನ್ನುತ್ತದೆ.

ರಾಯನು ಕಕ್ಷ್ಯಾಬಕ್ಷಾಗಿದ್ದಾನೆ. ಹೌದು. ತಾನು ರಕ್ಷಣೆ ಕವಚ ವೆಂದು ತೆಗೆದುಕೊಂಡಿರುವುದು ನ್ಯಾಯಾಧಿಕನ ಭಾವಚಿತ್ರ. ಏನು ಮಾಡಬೇಕೆಂದು ತೋರದೆ, ಪನೇನೋ ಹೇಳುತ್ತಾನೆ. ಆದರದು ಗಂಟಲಿ ನಿಂದ ಈಚೆಗೇ ಬರುವುದಿಲ್ಲ. ಎನೋ ಗೂರ ಗೂರ ಅಂದಂತಾಗಿದೆ. ಮತ್ತೆ ಆ ಗಾಬರಿಯಲ್ಲಿ ಮೈಕ್ರೋಯಲ್ಲ ಬಿವಶು ಹೊಗಿ, ನ್ಯಾಯಾಧಿಕನ ಮುಖ ವನ್ನು ನೋಡಿದರೆ, ಆಕೆಯನ್ನು ನೋಡಿದಂತಿದೆ. ಅಷ್ಟೇ ಅಲ್ಲ. ಇನ್ನೂ ಹತ್ತಿರ ಎಂಬಾತಿದೆ. ಗುರುತೂ ಸಿಕ್ಕಿದಂತಿದೆ. ಮಾತನಾಡಸುವುದಕ್ಕೆ ಆ ಪರಿಚಯವನ್ನು ಉಪಯೋಗಿಸಿಕೊಳ್ಳುವುದರೂಳಗಾಗಿ ಆಕೆಯು ಗದರಿ ಸದ್ಗಾಳಿ. ಆ ಗದರಿಕೆಯ ಬೆದರಿಕೆಯಲ್ಲಿ ಎಚ್ಚರವಾಗಿ ಹೊಗಿದೆ.

ಎಚ್ಚರವಾಗುವ ವೇಳಿಗೆ ಆರು ಘಂಟೆ ಹೊಡಿಯಿತು. ರಾಯನು ಗಂಟೆಯನ್ನು ಲೆಕ್ಕೆ ಮಾಡಿಕೊಂಡಿನು. ಏಕೆ ಎಂಬುದು ಅವನಿಗೇ ತಿಳಿಯದು. ‘ಅದೇನು? ಕನಸಿನ ಕನ್ನೆ ಯಾರು?’ ಎಂಬುದನ್ನು ಗುರುತಿಸುವ ಯಶ್ವಿದ್ವಿದ್ವಿದ್ವಿ ಮನಸ್ಸು ಇಂದ್ರಿಯವೊಂದರಲ್ಲಿ ನಡೆಸಿದ ವ್ಯಾಪಾರವೇ, ಅಥವಾ ಶರು ಗಂಟೆಯಾದರೆ, ಇನ್ನುಧೀಗ ಗಂಟೆಗೆ ಕಾಷ್ಟೇ ಕುಡಿಯುವ ಮೂತ್ತು, ಆಗಳಾದರೂ ಅಮೃತ ಮುಖವನ್ನು ಸೋಡಬಹುದು ಎಂಬ ಸೀರೀಕ್ಕೆ ಯಿಂದ ಎನ್ನಿಸಿದ್ದೋ ಅಂತೂ ಗಂಟೆಯನ್ನು ಎನ್ನಿಸಿದುದಾಯ್ತು.

ಕನಸು ಕನಸಾದರೂ ಮನಸ್ಸನ್ನು ಕಲಕದೆ ಹೋಗಲಿಲ್ಲ. ‘ಎನ್ನೊಂದು ಅನುಭವ ಬಂದರೂ ಇದೇಕೆ?’ ಎಂದು ಕೇಳುವ ಮನವು ಇಲ್ಲಿಯೂ ತನ್ನ ಕೆಲಸವನ್ನೇ ನೋರ್ತಾಡಿತು. ಆದರೆ ಆ ‘ಪಕ್ಕಿಗೆ ಉತ್ತರವನ್ನಾರು ಹೇಳಬೇಕು? ರಾಯನು ಬಹುವಾಗಿ ಚಿಂತಿಸಿದನು. ಆದರೂ ಆ ಕನ್ನೀಯ ಗುರುತು ಮನಸ್ಸಿಗೆ ಬಂದಂತಿಲ್ಲ, ಹಾಸಿಗೆಯಲ್ಲಿ ಎದ್ದು ಕುಳಿತು ತಲೆಯ ಭಾರವನ್ನು ಕೈಗಳ ಮೇಲೆ ಹೋರಿಸಿ ಯೋಚಿಸಿದನು. ಆದರೂ ಒಗೆ ಹರಿಯಲಿಲ್ಲ. ಹೀಗೆ ದೀರ್ಘವಾಗಿ ಯೋಚಿಸುತ್ತಾ ಕುಳಿತಿರುವಾಗ ಹರಾತ್ತಾಗಿ ಕಣ್ಣು ಮಗ್ಗುಲಲ್ಲಿದ್ದ ಮೇಚಿನ ಕಡೆಗೆ ಓಡಿತು. ಅಲ್ಲಿದ್ದ ಬಂದು ಭಾವ ಚಿತ್ರವು ಕಾಣಿಸಿತು. ಅದು ಹಿಂದಿನ ದಿನ ಶ್ರೀಕಂಠಯ್ಯನವರು ತಂದು ಕೊಟ್ಟಿದ್ದ ತಂಗಮ್ಮನ ಚಿತ್ರ. ಹುಡುಗಿಯು ಎಣಿಗಂಟಿಕ್ಕು, ಹೆಚ್ಚು ವಸ್ತು ಭೂಷಣಗಳ ಆದಂಬರವಿಲ್ಲದೆ, ಬಂದು ಕುಚೀರುವನ್ನು ಹಿಡಿದು ನಿಂತಿದ್ದಾಳೆ. ಮಂಬಂದಲ್ಲಿ ಸರಸತೆಯ ಕಿರುನಗಿಯು ಎಲ್ಲ ಭೂಷಣಕ್ಕಿಂತಲೂ ಭೂಷಣ ವಾಗಿದೆ. ಆದರೂ, ಆ ಕನ್ನೀನಲ್ಲಿ ಬಂದು ತುಂಟಾಟದ ಅಲೆಯಿದೆ. ಹೊಡ್ಡಿತನದ ಬಿಂಕವಿದೆ.

ರಾಯನು ಆ ಪಟವನ್ನು ಕೈಗೆ ತೆಗೆದುಕೊಂಡನು. ಪಕ್ಕಿ ಏನು ಎಂಬುದು ಮಾತ್ರ, ಅವನಿಗೆ ತಿಳಿಯದು. ನೋಡಿದನು. ಮೊದಲು ಮನಕು ಮನಕಾಗಿ, ಸೊಳ್ಳಿಯ ಪುರದೆಯ ಹಿಂದೆ ಸಣ್ಣ ದೀಪವಿರುವಾಗ ಕಾಣಿಸುವ ಹೋಹನೆಯ ಮೊಗದಂತೆ ಮನಸ್ಸಿನಲ್ಲಿ ಏನೋರ್ತಾ ಹೋಳಿದಂತಾಯಿತು. ಆ ಹೋಳಿಹನ್ನೇ ಹಿಡಿದು ನೋಡಿದನು. ಹೌದು. ಕನಸಿನ ನ್ಯಾಯಾಧಿಕ ಕನ್ನೀಯು ಮತ್ತಾರೂ ಅಲ್ಲ: ಇವರೇ!

ರಾಯನಿಗೆ ಗಾಬರಿಯಾಯಿತು: ‘ಈಗ ಅಮ್ಮನು ರೇಗಿ ಕುಳಿತಿದ್ದಾಳೆ. ಇನ್ನೂ ಈಕೆಯೂ....?’

ಮನಸ್ಸು ನಡುಗಿತು. ಬೇಡವಾದ ಕಾಯ್ದವು ನಡೆದೇ ನಡೆಯುವ ದೆಂಬ ನಂಬಿಕೆಯು ಬಂದೇ ಬಂದಾಗ ನಡುಗುವಂತೆ ನಡುಗಿತು.

## ಹೊಡಲನೆಯ ಕಾಗದ

ರಾಯನ ಬೇಸರವನ್ನು ಗಡಿಯಾರವು ಗಮನಿಸಲಿಲ್ಲ. ಮುಂದು ಮುಂದಕ್ಕೆ ನಡೆದೇ ನಡೆಯಿತು. ಹಾಗೂ ಹೀಗೂ ಏಳೂವರೆಯೂ ಆಯ್ದು. ಅಮೃತನೂ ಬರಲಿಲ್ಲ. ಕಾಫಿಯೂ ಬರಲಿಲ್ಲ. ರಾಯನಿಗೆ ಕಾಫಿ ಬೇಕೇ ಬೇಕು. ಆದರೆ ಯಾರನ್ನು ಕೇಳಬೇಕು? ಅದೇ ಒಂದು ದೊಡ್ಡ ಸಮಸ್ಯೆ ಯಾಯ್ತು. ಹೊನೆಗೆ ಕಾಗುವ ಗಂಟೆಯಂತ್ತು ಆಳನ್ನು ಕರೆದೆ, ಆ ಪರಂಪರೆಯಿಂದ ಒಂದಿಷ್ಟು ಕಾಫಿಯನ್ನು ಸೇವಿಸಿಯಾಯ್ತು.

ರಾಯನ ಮನಸ್ಸಿನಲ್ಲಿದ್ದ ಇತರ ಭಾವಗಳೆಲ್ಲ ಸಾಧಿಲಿ, ಎರಡೇ ಎರಡು ಹುರಿಗೊಂಡು ನಿಲ್ಲಿತ್ತ ಬಂದುವು. ಮಹಾ ನದಿಯೊಂದು ಹೊರಟಿರುತ್ತಿದ್ದ ಹಳ್ಳಿಗಳೆಲ್ಲ ಬಂದು ಸೇರಿ ಅದನ್ನೇ ದೊಡ್ಡದು ವಾಡುವಂತೆ, ತಿಂದಿನ ರಾತ್ರಿಯಿಂದ ಮನಸ್ಸಿನಲ್ಲಿ ಕುಳಿತಿದ್ದ ಅಮೃತನ ದಿಗೊಲು ಪ್ರಕಟಿಸಾಗಿ ಬಲಿಯುತ್ತ ಬಂದಿತು. ಆಳವಾದ ನದಿಯಲ್ಲಿ, ಸಂಜೀಯ ಹೊತ್ತಿನಲ್ಲಿ, ಮೇರೆ ಬಿಸಿಯ ನೀರು ಬರುತ್ತಿದ್ದರೂ ಆಳುದ್ದದ ಕೆಳಗೆ ತಣ್ಣಿಗಿರುವ ನೀರು ಶರಿಯುತ್ತಿರುವಂತೆ, ಮೇರೆ ಪ್ರಕಟವಾಗಿ ಕಂಡು ಬಲಿಯುತ್ತಿರುವ ಈ ಅಂಜಿಕೆಯ ಹಿಂದೆ, ಕನಸಿನಲ್ಲಿ ಕಂಡ ಅವ್ಯಕ್ತ ದೃಶ್ಯದ ಶಾಸನಿಂದ ಹುಟ್ಟಿರುವ ಅಪ್ರಕಟಿಸಿದ ಭಯವೋಂದು. ಅದಕ್ಕೆ ಇದು, ಇದಕ್ಕೆ ಅದೂ ಸೇರಿ ಒಂದಕ್ಕೊಂದು ಬಲವಾಗಿ ನಿಂತು ಜಡುರಂಗ ಕಾಯಿಗಳಂತೆ ಆಗಿವೆ.

ರಾಯನು ಸುಮಾರು ಹೊತ್ತು ಯೋಜಿಸಿದ್ದನು: ಮತ್ತೆಯೂ ಯೋಜಿಸಿದನು. ರಾತ್ರಿಯ ಏಕಾಂತದಲ್ಲಿ ಮನಸ್ಸು ಮಾಡಿದ್ದ ಸಿದ್ಧಾಂತವನ್ನು ಬೆಳ್ಳಿಸ ಹೊತ್ತಿನ ಸಮಬುದ್ಧಿಯೂ ಅಂಗೀಕರಿಸಿ, “ಹೋಗಿ ಅಮೃತನ ಕೈಕಾಲು ಕಟ್ಟಿಕೊಂಡು ಬಡಬೇಕು” ಎಂದು ಗೊತ್ತಾಯಿತು. ಆದರೆ, ಸಿದ್ಧಾಂತವು ಬಂದಕೂಡಲೇ ಅದನ್ನು ನಡೆಸುವುದಕ್ಕೊಂಡು ನಾಮಧ್ಯವು ಬೇಕಳ್ಳಿ? ನಿತ್ಯದ ಪ್ರಾತ್ರೀಧಿಗಳನ್ನೆಲ್ಲ ಮುಗಿಸಿಕೊಂಡು ಹೋಗೇಣ್ಣು ಎಂದು ಅತ್ತ ಕಡೆ ತಿರುಗಿದನು. ಅದೂ ಮುಗಿಯಿತು.

ಮೆಂಬವು ತನ್ನ ಉಪಚಾರವನ್ನು ಪಡೆದಿದೆ. ತಲೀಯ ಮೇಲೆ , ಚದುರ ಶಿಖೀಯು ತನ್ನ ಉಪಚಾರವನ್ನು ಸ್ವೀಕರಿಸಿದೆ. ವಸ್ತುಗಳು ತಮ್ಮ ಉಪಚಾರ ವನ್ನು ಕೈಕೊಂಡಿವೆ. ಸಣ್ಣ ಜೋಡನ್ನು ಕಾಲಿಗೆ ಅಳವಡಿಸಿ ರಾಯರು ಹೊರಡುವ ವೇಳಿಗೆ ಆಳು ಬೆಳಗಿನ ಟಪಾಲನ್ನು ತಂದುಕೊಟ್ಟಿನು.

ಒಂದ ನಾಲ್ಕು ಗ್ರದು ಕಾಗದಗಳಲ್ಲಿ ಒಂದು ಏನಾ ಏಕೆಲ್ಲವೂ ಬರೆಹ ದಿಂದಲೇ ಇಂಥವೆಂದು ತಿಳಿಯಿತು. ಒಂದು ಮಾತ್ರ ಹೊಸ ಬರೆಹ. ಅಪರಿಚಿತವಲ್ಲ, ಆದರೆ ಥಟ್ಟನೆ ಗುರುತು ಸಿಕ್ಕಿಲ್ಲ. ಆದರೂ ಅದನ್ನು ಬಿಟ್ಟು ಹೊಗಲು ಮನಸ್ಸಿಲ್ಲ. ಏಕ್ಕು ಕಾಗದಗಳನ್ನೇಲ್ಲ ಆ ಮೇಲೆ ನೋಡಿದ ರಾಯಿತು ಎಂದುಕೊಂಡು ಹೊರಟುಬಿಟ್ಟಿದ್ದ ರಾಯನು ಆ ಒಂದು ಕಾಗದ ಕ್ಷಾಗಿ ತನ್ನ ಮನಸ್ಸನ್ನು ಬದಲಾಯಿಸಿದನು. ಎಲ್ಲ ಕಾಗದಗಳನ್ನು ಕ್ಷೇಯಲ್ಲಿ ತೆಗೆದುಕೊಂಡೇ ಹೊರಡುವುದೆಂದು ಗೊತ್ತಾಯಿತು.

ಮೊದಲನೇಯ ಸಲ ಓದಿಸಿಕೊಳ್ಳುವ ಭಾಗ್ಯವೂ ಆ ಕಾಗದಕ್ಕೇ ಒಂದಿತು. ರಾಯನು ನಡುಗುತ್ತಿರುವ ಕೈಗಳಿಂದ ಅದನ್ನು ಒಡೆದು ಒದಿದನು. ಕಾಗದವು ವಿಚಿತ್ರವಾಗಿತ್ತು.

“ ಶ್ರೀಯುತ ಶ್ರೀಮಂತರ ಸನ್ನಿಧಾನಕ್ಕೆ ನಮಸ್ಕಾರಗಳು.

ಸನ್ನಿಧಿಯಿಂದ ಬಾಗ್ಯಂಕ್ ಮುಖಾಂತರವಾಗಿ ಬರೆದಿರುವ ಕಾಗದವು ಒಂದು ತಲುಪಿತು. ಅದರಲ್ಲಿ ನನಗಾಗಿ ಒಂದು ಮನೆಯನ್ನೂ ತಿಂಗಳಿಗೆ ಇವತ್ತು ರೂಪಾಯಿಯನ್ನೂ ಕೊಡುವುದಾಗಿ ಅಪ್ಪಣಿಯಾಗಿದೆ. ನನಗೆ ಆ ಕಾಗದವನ್ನು ಓದಿ ನಗುವು ಒಂತು. ತಮ್ಮನ್ನು ನನಗಿಂತ ದೊಡ್ಡವ ರೀಂದು, ನನ್ನ ಪೂಜ್ಯ ದೈವವೆಂದು ಭಾವಿಸಿದ್ದೂದು ಅಪರಾಧವೆಂಬುದು ತಿಳಿದು, ನನ್ನ ಅವನೇಕಕ್ಕೆ ನಾನೇ ಮರುಗುವಂತಾಯ್ತು.

ನಾನು ತಮ್ಮನ್ನು ಕೈ ಹಿಡಿದಂದು ‘ನಮ್ಮ ತಂದೆಯು ನನ್ನ ಇಷ್ಟ ದೈವವೂಂದನ್ನು ತಂದುಕೊಟ್ಟರು. ನನ್ನ ಜೀವನವನ್ನು ನನ್ನ ಸರ್ವಸ್ವವನ್ನು ಈ ದೈವಕ್ಕೆ ಒಪ್ಪಿಸಿ ಜನ್ಮಸಾಧಕ್ಕೆವನ್ನು ಸಂಪಾದಿಸುವೇನು. ಇಹವರಗಳಿರಡರಲ್ಲಿಯೂ ಸುಖಿಯಾಗುವೇನು.’ ಎಂದುಕೊಂಡು ಹಿಗ್ಗಿದ್ದು:

ಆದರೆ ನಿಮ್ಮ ಕಾಗದದಿಂದ, ‘ಸೀಮ್ಮೊಬ್ಬ ದಳ್ಳಾಕ್ ವ್ಯಾಪಾರಿಗಳು. ನಾಗೇಂದ್ರ ಲಿಯ ದಿನ ನಾವು ವಿನೋದಕಾಳಿದ ಶುಪ್ಪನಾನೆ ಬೇಡೆಯಾಂತರೆ ನೇ ನಿಮ್ಮ ಗುರಿ’ಯೆಂಬುದು ಇಂದು ಮನಸ್ಸಿಗೆ ಬಂದಿದೆ. ಈ ದೇಹವನ್ನು ಒಂದೆರಡು ದಿನ ಮಗ್ಗಲಲ್ಲಿ ಕುಳಿಲಿಸಿಕೊಂಡು ಪ್ಲಾರ ಎದುರಿಗೂ ಹೆಂಡಿತೆ ಯೆಂದು ಒಪ್ಪಿಕೊಂಡ ತಪ್ಪಿತಕಾಳಾಗಿ, ಈಗ ಈ ಮಾಸಾಶಸ್ತಾದ ದಂಡವನ್ನು ಕೊಟ್ಟು ರಣಮುಕ್ತರಾಗಬೇಕೆಂದು ಭಾವಿಸಿರುವರೇನು?

ಹೀಗೆ ಕೊಂಚ ಹಣವನ್ನು,—ನಾಯಿಗೆ ಬಂದು ಜೂರು ರೂಟ್ಯಿ ಎಸೆಯುವಂತೆ — ನನ್ನ ಬಾಯಿಗೆ ಹಾಕಿ ತಾವು ಸ್ವತಂತ್ರರಾಗುವೆಂದು ಕೊಂಡಿರುವುದು ಬಹಳ ದೊಡ್ಡ ತಪ್ಪು. ಯಜ್ಞೋಶ್ವರನ ಪದುರಿನಲ್ಲಿ ಧರ್ಮದ ಪತ್ರಿಯಾಗಿ ಕೈ ಹಿಡಿದಿರುವಿರಿ. ಈಗ ಇಷ್ಟು ಸುಲಭವಾಗಿ ಸೀಮ್ಮ ನನ್ನ ಸ್ನಾನ ಎಸೆದು ಬಿಡುವುದಕ್ಕೆ ನಾನೇನು ಹಳೆಯಂಗಿ ಎಂದುಕೊಂಡಿರಾ?

ಇನ್ನೂ, ಈ ಮೂರು ದಿನಗಳಿಂದಲೂ ನಿಮಗೆ ಈ ದುಭಾರವನೆಯು ಇದ್ದುದೇ ಆದರೆ, ಇದೋ ನಿಮ್ಮ ಸಲಕೆಗೆ ಪ್ರತಿಸುಳಯ. ನಮ್ಮ ತಂದೆಯ ಪರು ತಮ್ಮಷ್ಟು ಶ್ರೀಮಂತರಲ್ಲಿದ್ದರೂ ಶ್ರೀಮಂತರೇನೋ ಅಹುದು ಎಂಬುದನ್ನು ತಾವೂ ಬಲ್ಲಿರಿ. ತಾವು ತಮ್ಮ ಸ್ವತಂತ್ರಕ್ಕೆ ನವಕ್ರತಿ ರೂಪಾಯಿನ ಬೆಲೆ ಕಟ್ಟಿದ್ದೀರಿ. ನಾನು ತಮ್ಮಷ್ಟು ವಿದ್ವಾವಂತಹೂ ಅಲ್ಲ ಬುದ್ಧಿ ವಂತಳೂ ಅಲ್ಲ. ಆದರೂ ಅಭಿಮಾನಿ. ನನ್ನ ಸ್ವತಂತ್ರ್ಯದ ಬೆಲೆಯು ತಮ್ಮ ಬೆಲೆಯ ಎರಡರಷ್ಟು ದರೂ ಇರಬೇಕು. ಅದರಿಂದ ನಾನು ನಮ್ಮ ತಂದೆಗೆ ಹೇಳಿ ತಮಗೆ ತಿಂಗಳಿಗೆ ಸೂರು ರೂಪಾಯಿ ಕೊಟಿಸುತ್ತೇನೆ. ನಮ್ಮ ಉರಿಸಲ್ಲಿ ಗಂಡಹಂಡಿರು ಬಬ್ಬಿಗೊಬ್ಬಿರು ಬೇದವಾದಾಗ, ‘ತಿರ’ ವನ್ನು ಕೊಟ್ಟು ಬೇರೆಯಾಗುವುದಂಟು. ಆದರಂತೆ, ತಾವು ಬೆಂದ ಮದುವೆ ಮಾಡಿಕೊಂಡರೆ, ಎಷ್ಟು ಖಚಾರಗುವುದೋ ಅಷ್ಟು ಖಚಾನ್ನು ತಿರವಾಗಿ ಕೊಡಿಸುತ್ತೇನೆ. ನನ್ನ ಸ್ವತಂತ್ರ್ಯವನ್ನು ಸರಗೆ ಮಾರಿಬ್ಬ.

ನಿಮ್ಮಂತಹವರ ಕೈ ಹಿಡಿದು ಇಲ್ಲಿನ ಸುಖವನ್ನು ಕಾಣದೆ ಕಾಸ್ ಒಂಗಲೆಯ ಹೆಣ್ಣು ಹುಲ್ಲಿಯಂತೆ ಬದುಕಿರುವುದಕ್ಕಿಂತ, ಸ್ವತಂತ್ರಳಾಗಿ

ಬೇದಿಯ ನಾಯಿಯಂತೆ ಸ್ವಚ್ಛಂದವಾಗಿರುವುದೇ ಲೇಸು ಎಂಬ ದುಭಾಗವನೆಯನ್ನು ಸನ್ನು ಮನಸ್ಸಿಗೆ ನಿಮ್ಮ ಕಾಗದವು ತಂದು ಮೇತ್ತಿದೆ. ಸನ್ನು ಯೋಗ್ಯತೆಗೆ ಅದು ಸರಿಯಲ್ಲವೆಂದು ಅದನ್ನು ಕೊಷಲ ಆಚೆಯನ್ನೂ ಇಟ್ಟಿದ್ದೇನೆ. ಈ ಸನ್ನು ಕಾಗದಕ್ಕೆ ತಮ್ಮ ಪ್ರತ್ಯುತ್ತರವನ್ನು ಒರೆಸೋಣವಾಗಲಿ. ತಮ್ಮ ಸಿದ್ಧಾಂತಕ್ಕೆ ಅನುಸಾರವಾಗಿ ನಾನೂ ಸಿದ್ಧಾಂತ ಪಾಡುತ್ತೀನೆ.

ಇತಿ, ತಮ್ಮ ಪಾಡಸೇವಕಯೆಂದು  
ಮೊನ್ಸೆ ಮೊನ್ಸೆಯವರೆಗೂ ಹಿಗ್ಗತ್ತಿದ್ದ  
ತುಂಗಾ, ಅಲ್ಲ - ತುಂಗಭದ್ರಮ್ಮ.

ಹಿಂದಿನಿಂದ :—

ತಮ್ಮ ಪ್ರತ್ಯುತ್ತರದಲ್ಲಿ ಪಾರ್ಜಾಪ್ರಯೆ, ಪ್ರೇಯಸೀ, ಮೊದಲಾದ ಅವಲಕ್ಷಣ ಪದಗಳನ್ನು ಹಾಕಬೇಡಿ. ಮನಸ್ಸನಲ್ಲಿ ಇಲ್ಲದ್ದನ್ನು ಮಾತನಿಂದ ಆಡಿ ನನಗೆ ಅವಮಾನ ಮಾಡಬೇಡಿ. ಲಕ್ಷ್ಮಣ ವಾಗಿ ಶ್ರೀಮತಿ ತುಂಗಭದ್ರಮ್ಮನವರಿಗೆ ಎಂದೇ ಬರೆಯ ಬೇಕು. ಏಕವಚನದಲ್ಲಿದ್ದರೆ, ನಾನು ಆ ಕಾಗದವನ್ನು ಓದುವುದಿಲ್ಲ. ಹರಿದು ಎಸೆದು ಬುಡುತ್ತೀನೆ ಮತ್ತು ನಿಮ್ಮ ಇತ್ತರವು ನಾಱ್ಯ ದಿನಗಳೊಳಗಾಗಿ ಬರಬೇಕು. ಕಾಲಾತೀತ ವಾದರೆ ನನ್ನ ಮೇಲೆ ತಪ್ಪಿಲ್ಲ.

ರಾಮನಿಗೆ ಕಾಗದವನ್ನು ಓದಿ ಬೆವರು ಹಿಡಿದುಹೋಯಿತು. ಮುಂದಕೊಂಡು ಅಡಿಯಿಡುವುದೂ ಸಾಧ್ಯವಾಗಲಿಲ್ಲ. ಕಾಗದವನ್ನು ಒಡಿದು ಮೊದಲನೆಯ ಪಂಕ್ತಿಯನ್ನು ಓದಿದಾಗ ಎಷ್ಟು ದೂರ ಬಂದಿದ್ದನೋ ಅಷ್ಟೇ ದೂರ. ಅಲ್ಲಿಂದ ಅತ್ತ ಇತ್ತ ಕದಲದೆ, ನಿಂತಲ್ಲಿಯೇ ನಿಂತು ಓದಿದನು. ಬಂದು ಸಲ ಓದಿದರೆ ಅರ್ಥವಾಗಲಿಲ್ಲ. ಏನೋ ಲಾಯರು ಸೋಟಿಸಿದ್ದ ಹಾಗಿತ್ತು. ಮತ್ತೂ ಬಂದು ಸಲ ಓದಿದನು. ತನ್ನ ಮುಖದ ಮುಂದೆ ಕನ್ನಡಿಯನ್ನು ಹಿಡಿದು, “ನೋಡಿಕೋ ನಿನ್ನ ಕೋಡಗನ ಮುಖ ವನ್ನು” ಎಂದ ಹಾಗಿರುವಂತೆ ಭಾಸವಾಯಿತು. ಎರಡು ದಿನಕ್ಕೆ ಮುಂಚೆ,

ಶ್ರೀಕಂತಯ್ಯನವರ ಮೇಲೆ ಹೈನ್ ಆಪ್ತಲ್ ಜೆಲ್ಲಾವದಕ್ಕೆ ಮುಂಚೆ, ಅಮೃತ ಹಂಬಲದ ಗೋಳು ಕರೆಯಸ್ತು ಕೇಳುವುದಕ್ಕೆ ಮುಂಚೆ, ಈ ಕಾಗದವು ಬಂದಿದ್ದರೆ, ಏನಾಗುತ್ತಿದ್ದಿತೋ ಹೇಳಲು ಸಾಧ್ಯವಿಲ್ಲ. ಈಗ ರಾಯನು ರೇಗಲ್ಲಿಲ್ಲ. “ನಿಜ. ನಾನು ನನ್ನ ಸ್ವಾತಂತ್ರಯನನ್ನು ಸಂತೋಷ ಸರಕು ಮಾಡಿದೆ. ಹಾಗೆ ಮಾಡಬಾರದಾಗಿತ್ತು” ಎಂದುಕೊಂಡನು.

ರಾಯನು ನಡೆಮನಸೆಯಲ್ಲಿ ಕುಳಿತುಕೊಂಡನು. ಅವನ ಯತ್ನವಿಲ್ಲದೆ ಯೋಚನೆಗಳು ಹೊರಟವು. ಯೋಚನೆಗಳು ಬಲಿತು ತಲೆಯನ್ನು ತುಂಬಿಂದಕ್ಕೂ ಮುಂದಕ್ಕೂ ಹೊರಟವು. ಹಿಂದೆ ಮಂದುವೆಯಾದಂದು ತುಂಗಳು ಬಂದು ಪಿಟ್ಟೆ ಹೊಡೆದಾಗ, ತಾನು ರೇಗ್, ಪಿಟ್ಟೆ ಹೊಡೆಯುವ ನೆವದಲ್ಲಿ ಅಪ್ಪಳಿಸಿದ್ದು, ಅವಳು ನೋವಿಸಿಂದ ಉರಿದ ಸೀರನನ್ನು ಕಣ್ಣಿನ ಹೆಪ್ಪೆಯಿಂದ ಬಿಡದೆ ತಡೆದುಕೊಂಡು “ನಾನೂ ಹೀಗೇ ಹೊಡೆಯುಬಹುದೋ?” ಎಂದುದು: ತಾನು “ಅಗತ್ಯವಾಗಿ” ಎಂದು ಹೆಮ್ಮೆಯಿಂದ ಹೇಳಿದುದು: ಅವಳು ಹೋಗಿ ರೆಪ್ಪೆಯನ್ನು ಹೊಡೆಯುವಷ್ಟು ಜಾಗ್ರತೆಯಾಗಿ ಪಿಟ್ಟೆಯನ್ನು ಮಾಡಿಕೊಂಡು ಬಂದು “ಎಚ್ಚರ. ಇದೋ ಪಿಟ್ಟೆಯನ್ನು ಹೊಡೆಯುತ್ತೇನೆ” ಎಂದು ಸೂಚನೆಯನ್ನು ಕೊಟ್ಟು ಹೊಡೆದುದು: ಓ! ಪನು ಮಹಾ! ಎಂದು ತಾನು ಸಿಂತಿದ್ದುದು. ತಾನು ಆ ಪಟ್ಟು ತಡೆಯಲಾರದೆ ಕೆಳಕ್ಕೆ ಬಿದ್ದು ಹೋದುದು: ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಟ್ಟುದು: ತುಂಗಳು “ಅದಕ್ಕೇರ ಹೇಳೋದು. ಹೆಂಗಸರನ್ನು ರೇಗಿಸಬಾರದು” ಎಂದು ಬೇಟೆಯನ್ನು ಜೊತ್ತುಕೊಂಡು ಒಂಭದಿಂದ ಹೋಗುವ ಹುಲಿಯಂತೆ ಒಳಕ್ಕೆ ಹೊರಟು ಹೋದುದು: ತಾನು ಆ ಅಪಮಾನದ ಭರದಲ್ಲಿ “ಇರಲಿ, ಇಷ್ಟ್ಯಾ?” ಎಂದು ಶಫಧ ಮಾಟಿಕೊಂಡುದು: ಅದಕ್ಕಾಗಿ ತಾನು ಮಾವಸಿಗೆ ಉತ್ತರವನ್ನೇ ಒ ಯಂದೆ ಇದ್ದುದು: ಎಲ್ಲವೂ ಸೆನಪಾಯಿತು.

ನೋಂದ ಬಗೆಯಲ್ಲವೇ ನಿಜದ ಗುರುತರಿಯ ಬಲ್ಲಾದು! ರಾಯನು ಇಂದು ನಿಜವನ್ನು ಭಾವಿಸುವ ಸ್ಥಿತಿಯಲ್ಲಿದ್ದನು. ಕಲುಷಿತವಲ್ಲದ ಬಗೆ:

ಕೊಂಡ ದುಃಖದಿಂದಲೂ ಹದಗೊಂಡಿತ್ತು. ಜೊತೆಗೆ, ಮನವೋಂದೇನೇನು ವರಾಸವನ ಸಂಸಾರವನ್ನು ಸಿಹಾಪಿಸುವುದು? ಮನಸ್ಸಿಗೆ ಹೊಸದೊರದು ಯೋಜನೆಯು ಬಂದಿತು. “ಆಗಲಿ. ಈ ಕಾಗದವನ್ನು ತಪ್ಪಿ ಉನ್ನೋಣ. ಆದರೆ ಆ ತಪ್ಪಿ ಹುಟ್ಟಿದುದು ಎಲ್ಲಿ? ಅಮೃತು ನಿನ್ನನ್ನು ಇಸ್ತ್ರೀಯು ಆಡಿ ಕಾಳಾಗಬೇಡ ಎಂದುದಕ್ಕೆ ತನಗೆ ಬಂದ ಕೋಪಕ್ಕೆ ಇವಳಿಸ್ತೇ ಆಹುತಿ ವಾಸಬೇಕಿತ್ತು? ನೇರೆಮು ಸಿಂತಿದ್ದ ಹೆಣ್ಣಿಗೆ ಮೊದಲನೆಯ ಕಾಗದವಾಗಿ ಜೀವನಾಂಶಕ್ಕಿಷ್ಟು ಎಂದು ಬರೆದುದು ಅಥವಾ ಬಾಣಂಕಿನ ಮೂಲಕ ಬರೆಸಿದು ಯಾರ ತಪ್ಪಿ?” ಎಂದು ಸಿಷ್ಟುರವಾಗಿ ಕೇಳಿತು. ರಾಯನು ಪನ್ನು ಉತ್ತರ ಕೊಡಲಾರದೆ ಹೊಡಿಸು. ಮುಖವೆಲ್ಲ ಕೆಂಪಾಗಿ ಮತ್ತೊಮ್ಮೆ ಬೆವರಿತೆ.

ರಾಯನು ಬಹು ಗೌರವದಿಂದ ಕಾಗದವನ್ನು ಮಾಡಿಸಿಟ್ಟುಕೊಂಡು ಅಮೃತನನ್ನು ನೋಡಲು ನೋರಿಟು. ಹಿಂದಿನ ರಾತ್ರಿ ಅಮೃತನನ್ನು ನೋಡಲು ಧ್ವಯರಿರಲ್ಲ. ಈಗ ಈ ಕಾಗದವನ್ನು ಓದಿ, ಏರಜು ಸಲ ಬೆವರಿದ ನೇರೆ ಧ್ವಯ ಬಂದಿತ್ತು.

### ತಾಯಿ ಮಕ್ಕಳು

ರಾಯನು ಧ್ವಯದಿಂದ ಕಾವೇರಮೃತವರ ಕೋಣೆಯೊಳಕ್ಕೆ ಬಂದನು. ಅವರು ಈ ವೇಳೆಗೆ ಎದ್ದೂ ಮಾಡಿಗಿಡಿ ಎಲ್ಲವೂ ಮುಗಿಸಿಕೊಂಡಿರ ಬೇಕು. ಆದರಿಂದು ಪಕೋಡಿ ಪನ್ನೋಡಿ ಬಿಟ್ಟ ಕಣ್ಣಿ ಬಿಟ್ಟುಕೊಂಡು ಇನ್ನೂ ಪಾಸಗೆಯ ಮೇಲಿರ್ದೇ ಮಲಗಾದ್ದರು. ರಾಯನು ಬಂದುದು ಕಾಣಿಸಿತೋಡಿ ಇಲ್ಲವೋ ಅಂತೂ ಅವರ ಧ್ವಯನ ಮುದ್ದೆಗಳು ಬದಲಾಗಲಿಲ್ಲ.

ರಾಯನು ಬಾಲಲ್ಲಿ ಅಷ್ಟು ಹೂತ್ತು ನಿಂತುಕೊಂಡಿದ್ದವನು “ಅಮೃತ” ಎಂದನು. ಇದಂವರೆಗೆ ರಾಯನು ಆಗಾಗ ಬರುವುದು, ಅಮೃತನ ಮಂಜುದ ನೇರೆ ಅಮೃತನ ಮಗ್ಗುಲಲ್ಲಿ ಕುಳಿತುಕೊಳ್ಳುವುದು

ಆಕೆಯು ಎತ್ತಾಪದಿಂದ ತಲೀಯನ್ನು ಸವರುಸ್ವಾಚು, ‘ಕಾರ್ಪೂ ಕೆಟ್ಟುಹೊರಿಯ  
ತಲ್ಲಿಮ್ಮು’ ಎಂದು ಗೊಣಾಡರೆ, ‘ಹೋದರೆ ಹೋರಿಯತ್ತು, ಇನ್ನೊಂದು ಸಲ  
ಬಾಚಿಕೊ, ಸಾರು ಗಂಟು ಹೋಗುವುದು? ’ ಎಂದು ಹೇಳುತ್ತಿದ್ದರೂ ಮಿ  
ಇದೆಲ್ಲ ಖಂಭಿ. ಆದರೆ ಇಂದು ಕಾರ್ಪೂಸವರು ಆ, ‘ಅವಾನ್ನಿ’ ಕೇಳಿ  
ತಟ್ಟನೆದ್ದು ಕರಳಿತ್ತುಕೊಂಡರು. ಇಂದು ಅವರ ಕಿಂಗೆ ಬಿದ್ದುದು ತಾನು  
ಸಾಕಿದ ಮಂಗುವಿನ ‘ಅವಾನ್ನಿ’ ಅಲ್ಲ. ಒಬ್ಬ ಪರಜಿತನಾಡ ಗಂಡುಸಿನ ಕೂಗು.

ಆ ಪ್ರತಾನಿಸವನ್ನು ಕಂಡು ರಾಯಸಿಗೆ ಜುಳ್ಳಿ ಎಂದೂಗಾಯಿತು.  
ಆಕೆಯ ವೃದ್ಧಯ ಮಂದಿರವಲ್ಲಿ ತನಗೆ ಇದ ಸಾಧಾನವು ತಪ್ಪಿ ಹೋಗುವ  
ದೆಂಬ ಶಂಕೆಯೂ ಉಲ್ಲಿಂದ್ದು ರಾಯಸಿಗೆ, ಅಲ್ಲಿ ತನಗೆ ಇದ್ದ ಸಾಧಾನವು ಅಪ್ಪ  
ಎಂದಿಯೆಂಬ ಅರಿವು ಪಷಣ ಮುಂತ್ತಿನ ಜುಳ್ಳಿ ಸಂತಾಯುತ್ತು. ಕೂಡಲೇ  
ದೊಗ್ಗಿ “ಅವಾನ್ನಿ! ಇದು ಸರಿಯೇನವಾನ್ನಿ?” ಎಂದು ಕಾಲು ಕಟ್ಟಿ  
ಕೊಳ್ಳಬೇಕೆನ್ನುಸಿತು. ಆದರೆ, ಬಿಂಳಿ ! ಅಂದೆಯಲ್ಲ. ಪಾನವ ವರ್ಗದ  
ಸುಖಿದ ಮೂರಲನೆಯ ವೈರಿ ! ಅದು ಅವಸಿಗೆ ಅವಕಾಶ ಕೊಡಬ್ಲು.  
ಇನ್ನೊಂದು ಹೆಚ್ಚಿ ಮಾತ್ರ ಮುಂಬಟ್ಟನು. ಅಷ್ಟರೊಳಗಾಗಿ ಆಕೆಯು  
ಮಹ್ಮದಿನಂತೆ ಬಟ್ಟರು. ರಾಯಸಿಗೆ ಆಕಾಶವೇ ಕಳಿಸಿಕೊಂಡು ತಲೀಯ  
ಮೇಲಿ ಬಿಡ್ಡಂತಾಯಿತು. ಕಣ್ಣಲ್ಲಿ ಸೀರು ಬಿಂಳು. ತಲೀಯು ತ್ವಾಕೆಂಡತ್ತು

ಒಂದು ಗಳಿಗೆ ಇಬ್ಬರಲ್ಲಿ ಯಾರೂ ಮಾತಾಡಲ್ಲಿ. ರಾಯಸ ಕಣ್ಣಲ್ಲಿ  
ಸೀರು ಪಟ್ಟವಟಸ್ ಖಡುಲಿತು. ಕೊನೆಗೆ ಬಹು ಕಷ್ಟಿಸಿದು ತಲೀಯುತ್ತೆ  
“ಅವಾನ್ನಿ!” ಎಂದು ಇನ್ನೊಮೆತ್ತು ಕಟ್ಟಿದ ಗಂಟೆಸಿಂದ ಕಷ್ಟಿಸಿದು  
ಖರ್ಚಿದು ಕಾರಿದನು. ವೃದ್ಧಯಾದ ವೇದನೆಯಲ್ಲಿ ಆ ಎರಡು ಅಕ್ಕು ರ  
ಗಳಲ್ಲಿ ಭದ್ರಪಾರ್ಥಿ ಅಕೆಟ್ಟಿದ್ದುತ್ತೆ ದೊರಿತು. ಮಾತ್ರ ವೃದ್ಧಯಕ್ಕೆ  
ಆ ವೇದನೆಯಿವಿಷಾಯಿತು. ಆದರೂ ಮಾತ್ರವೂ ಸ್ತೋಯಿಲ್ಲವೇ? ತಾನು  
ಅದಷ್ಟು ವೇದನೆಯನ್ನು ಅಸುಭಮಿಸಿದರೂ, ಅಸುಭಮಿಸುತ್ತಿದ್ದರೂ,  
ಗಂಭೀರಭಾವವನ್ನು ಇಲಂಬತ್ತವೂ ಸಾಧಲಿಸದೆ, “ಬಾಷ್ಟಿ! ಏನು  
ಬಂದೆ?” ಎಂದರು. ರಾಯಸಿಗೆ ಸಾರು ಜ್ಞಾಬೆಂಕೆಂಬೆ ಶೈಕ್ಷಿಕರಲ್ಲಿ. ಒಂದು

ಶ್ರಮವಟ್ಟು “ಅವ್ಯಾ ! ನಿನ್ನೆಯ ರಾತ್ರಿ....” ಎಂದನು. ಗಂಟಲು ಕಬ್ಬಿಕೊಂಡಿತು. ದುಃಖವು ತಾನೇ ತಾನಾಯಿತ್ತಾನ್ನಿ. ಇನ್ನು ತಡೆಯಲು ಸಾಧ್ಯವಿಲ್ಲದೆ ಹೋಗಿ, ದೊಡ್ಡದಾಗಿ ಅಳುತ್ತು, “ಅವ್ಯಾ, ನಿನ್ನೆಯ ರಾತ್ರಿ ಎಲ್ಲವನ್ನೂ ಕೇಳಿದೆನಮ್ಮಾತ್ರ ! ತಪಾಯಿತು. ಇನ್ನು ಮುಂದೆ ಹೀಗೆ ದುಡುಕುವುದಿಲ್ಲಮ್ಮಾತ್ರ ! ಮನ್ನಿಸಮ್ಮಾತ್ರ !” ಎಂದನು.

ತಾಯಿಯು ಒಂದು ಗಳಿಗೆ ಹಾಗೆಯೇ ಅವನನ್ನು ನೋಡುತ್ತಿದ್ದು ಹೇಳಿದರು: “ತಪ್ಪೇನಪ್ಪಾ ! ನಾನೂ ಸುಮಾರು ಒಂದು ವರ್ಷದಿಂದ ಯೋಚಿಸುತ್ತಿದ್ದೇ. ನಿನ್ನ ಆಸ್ತಿಪಾಸ್ತಿ ಎಲ್ಲವೂ ನೀನು ವಹಿಸಿಕೊಂಡರೆ ನಾನೂ ಕಾಶ್ಚೀ ಯಾತ್ರೆ ಹೋಗಿಬರೋಣ ಎಂದು. ಎಲ್ಲವೂ ಸುಮಂಬಿವಾಗಿರುವಾಗ ನಗುನಗುತ್ತಾತ್ರ ಹೋಗಿ ಬರುವುದು ನನ್ನ ಹಣೆಯಲ್ಲಿ ಒರ್ದಿರಲಿಲ್ಲ, ಈಗ ತಾನೇ ಏನಂತೆ ? ಗುಮಾಸ್ತರಿಗೆ ಹೇಳಿ ಕಳುಹಿಸಿದ್ದೇನೆ. ನಿನಗೂ ನಾನೇ ಹೇಳಿ ಕಳುಹಿಸಬೇಕೆಂದಿದ್ದೆ. ನೀನೇ ಒಂದೆ. ಇನ್ನೊತ್ತು ಎಲ್ಲವನ್ನೂ ಲೆಕ್ಕು ನೋಡಿ ವಹಿಸಿಕೊಂಡು ಬಿಡು. ಅದೇನು ಸುಮಾರು ಎರಡು ಗಂಟೆಹೊತ್ತು ಹಿಡಿಯಬಹುದು. ಆ ಮೇಲೆ ಬೇಕಾದರೆ ಕ್ಳಾಬ್‌ಗೆ ಹೋಗುವೆಯಂತೆ. ನಾನು ಎಲ್ಲವನ್ನೂ ನಿನಗೆ ವಹಿಸಿಕೊಟ್ಟು ಬಿಟ್ಟು ನನ್ನ ಕಂಗಿಯ ಮನೆಗೆ ಇವತ್ತೇ ಹೊರಟು ಹೋಗಬೇಕೆಂದಿದ್ದೇನೆ. ಇನ್ನು ಮುಂದೆ ಯಂರ ಅಂಕೆ ಸಂಕೆಗಳೂ ಇಲ್ಲದೆ ನೀನು ಸುಖವಾಗಿರಬಹುದು.”

ರಾಯನು ಶಳುಳಳತ್ತು ಅದಿಷ್ಟನ್ನೂ ಕೇಳಿ “ಹಾಗಾದರೆ..” ಎಂದನು.

ಅವರು – ತಮ್ಮ ಗಂಭೀರಭಾವವು ಕೊಂಜವೂ ಸದಲದಂತೆ, “ಹಾದಪ್ಪಾ ! ನನಗೆ ಹಣವು ಕೊಂಡ ಬರಬೇಕಾಗಿದೆ. ಅದು ಬರುವ ವರೆಗೂ ಅಲ್ಲಿ ನಮ್ಮ ಕೃಷಣ ಮನೆಯಲ್ಲಿದ್ದು, ಆ ಮೇಲೆ ಕಾಶೀಗೆ ಹೋಗುತ್ತೇನೆ.” ಎಂದರು.

ರಾಯನ ಬಂಕ ಗಂಕಗಳೆಲ್ಲ ಎಲ್ಲಿಗೋಡೆ ಓದಿಕೊಂಡುವು: ತಟ್ಟನೆ ಓದಿಹೋಗಿ ಆಕೆಯ ಕಾಲನ್ನು ಕಟ್ಟಿಕೊಂಡನು: “ಅವ್ಯಾ ! ಬೇಡಮ್ಮಾತ್ರ”

ನಾನು ವಾಡಿದುದು ಶತಾಪರಾಧವಾಯಿತು. ಬೇಡವಾತ್ ! ಇನ್ನು ಮುಂದೆ ನೀನು ಹಾಕಿದ ಗೆರೆಯನ್ನು, ಹಾಕಿದ ಹುಲ್ಲುಕಡ್ಡಿಯನ್ನು ಸಹ ದಾಟುವುದಿಲ್ಲವಮಾತ್ರ ! ನೀನು ನನ್ನನ್ನು ಕಾಪಾಡಿದವಳು. ನನಗೆ ಈ ಪ್ರಕಂಜದಲ್ಲಿ ಇನ್ನಾರೂ ಇಲ್ಲವಮಾತ್ರ ! ಹೆತ್ತ ತಾಯಿಯನ್ನು ನಾನು ಕಂಡವನ್ನಲ್ಲ. ನೀನೇ ನನಗೆ ತಾಯಿ, ತಂಡೆ, ಅಳ್ವಿ, ತಮ್ಮ, ಇಷ್ಟ, ಬಂಧು, ದೈವ, ಎಲ್ಲವೂ ನೀನೇನಮಾತ್ರ ! ನಾನು ದುರಹಂಕಾರದಲ್ಲಿ ಆಡಿದ ಒಂದು ಮಾತನ್ನು, ವಾಡಿದ ಒಂದು ತಪ್ಪನ್ನು ಸಹಿಸಿಕೊಳ್ಳುವಾತ್ರ. ಇಷ್ಟುದ್ದು ದವಸನ್ನು ಇಷ್ಟುದ್ದು ದವಸನಾತ್ಮಗಿ ಚೆಚ್ಚಿಸಿದ ಸಿನಗೆ ಇಡೊಂದು ತಪ್ಪನ್ನುಂದು ಕೊಳ್ಳುವುದು ಅಸಾಧ್ಯವೇನಮಾತ್ರ ! ಅವಾತ್ರ ! ಇದೋ ನಾನು ಸಿನ್ನ ಕಾಲು ಹಿಟಿದುಕೊಂಡಿದ್ದೇನೆ. ನನಗೆ ವರವನ್ನು ಕೊಡವಾತ್ರ ! ನನ್ನನ್ನು ಕಾಪಾಡವಾತ್ರ ! ” ಎಂದು ಹೇಳಿಕೊಂಡನು.

ಕಾವೇರಮೃನವರ ಕಣ್ಣಲ್ಲಿಯೂ ಸೀರು ಹರಿಯುತ್ತಿತ್ತು. ಆಕೆಗೂ ನಿಂತುಕೊಳ್ಳುವುದು ಸಾಧ್ಯವಾಗದೆ ಮಂಜವನ್ನು ಬರೆಸಿಕೊಂಡು ನಿಂತಿದ್ದರು. ಮಾತ್ರಭಾವವು ಮೂಡಿ, ಹೊಗಲ ತಪ್ಪುಕೂಡುವುದು ಎಲ್ಲೆಲ್ಲಿಯೂ ಖಂಬು. ಇದಕಾತ್ಮಗಿ ಏಕೆ ಇನ್ನು? ” ಎನ್ನುತ್ತಿತ್ತು ಆದರೆ, ಹೆಣ್ಣು, ನನಗೆ ಉಪರಾಧವಾಯ್ದುಂದು ಕೋಪಗೊಂಡಿರುವ ಹೆಣ್ಣು, ಆ ಮಾತ್ರಾಘಾವಕ್ಕೆಂದೆ ಗೊಡಲಿಲ್ಲ. “ಅಪರಾಧಿಯವನು ” ಎಂದು ಸದ್ದಿತುಕೊಂಡೇ ನಿಂತಿತ್ತು.

ಮಾತೂ ಆ ಸದಕಿನಿಂದಲೇ ಹೊರಟಿತು. “ಯಾಕಪ್ಪಾ ! ಸನ್ನ ಕಾಲನ್ನು ನೀನು ಏಕೆ ಹಿಟದುಕೊಳ್ಳಬೇಕು? ನಾನು ಯಾರು ನಿನಗೆ. ನಾನೂ ನಿಮ್ಮ ಮನಯ ಒಬ್ಬ ಆಳು. ನೀನು ಪನ್ನೋ ದೊಡ್ಡ ಮನಸ್ಸನ್ನ ಮಾಡಿ ನನ್ನನ್ನು ಅವಾತ್ರ ಎನ್ನುತ್ತಿದ್ದೆ. ಈಗ ಅದು ಮುಗಿಯಂತು. ನಾನು ಮೊದಲನಂತೆ ಆಫೇ ಆದೆ. ನೀನು ನನಗೆ ತಿಂಗಳಿಗೆ ಮೂರವತ್ತು ರೂಪಾಯಿ ಪನ್ನಾಷನ್ ಕೂಡ ಕೊಟ್ಟಿದ್ದೀರು. ಇನ್ನು ಅದಕ್ಕೆಂತ ಏನಾಗ ಬೇಕು? ” ಎಂದರು. ಮಾತು ಬಹಳ ಪ್ರಯತ್ನದಿಂದ ಮೃದುವಾಗ ಬೇಕೆಂದುಕೊಂಡೇ ಹೊರಡುತ್ತಿದ್ದರೂ ಬರಬು ಶಾರೀರದವರ ಸಂಗೀತ ದಂತೆ ಅಹಿತವಾಗಿಯೇ ಇತ್ತು.

ರಾಯನು ಪನ್ನು ಉತ್ತರ ಕೊಡಬೇಕೆಂದು ತಳಯಲಾರದೆ ಹೋದನು. ಕಾಲುಗಳನ್ನು ಇನ್ನೂ ಭದ್ರವಾಗಿ ಕಟ್ಟಿಕೊಂಡನು. ತನ್ನ ಅಪರಾಧವು ಗುರುತರವಾದುದಿಂದು, ತಾಯಿಗೆ ಬದಲು ತಾಯಾಗಿ ತನ್ನನ್ನು ಸಾಕಿದವ ಇನ್ನು ದಾಢಿಯಂತೆ ಭಾವಿಸಬೇಕೆಂಬ ಯೋಚನೆಯೇ ಇಲ್ಲದೆ ಮಾಡಿದ ಕೆಲಸವು ಎಂತಹ ಅನಧಿಕಾರಿಯಾಯಿತೆಂಬುದನ್ನು ಮನಗಂಡು, ತನ್ನ ತಪ್ಪು ಎಷ್ಟು ಭಾರಿಯಂಬುದನ್ನು ತಳೆದು, ಹಡರಿ, ಅಂಚಿ, ಆ ಪಾಪದ ವಾರ್ಯತ್ವತ್ವವಲ್ಲಿದೆಯಂದು ಆಕೆಯ ಪದಕನುಳವನ್ನೂ ಶ್ರಯಿಸಿದವನಂತೆ, ಆ ಕಾಲುಗಳನ್ನು ಕಟ್ಟಿಕೊಂಡನು. ಕಣ್ಣೀರಿಂದ ಕಾಲು ತೋಳಿದು ತನ್ನ ಕಣ್ಣನ್ನು ಅಚ್ಚಿಸಿ, ಪೂರ್ಜಿಯನ್ನು ಮಾಡಿದನು.

ಆ ಮೂರೆ ಭಾವವು ಸ್ವರ್ಥದಿಂದಲೇ ಆಕೆಯ ಹೃದಯವನ್ನು ಮುಣ್ಣಿತು. ಆದರೂ ಆ ಹೃದಯವನ್ನು ಮಿಹ್ಮಲ ಮಾಡಿದ್ದ ಕೆನ್ನೆನೇ ಇನ್ನೂ ಒಂದು ಗಳಿಗೆ ನಿಂತು ಮಾತನಾಡಿಸಿತು: “ಪಾಪ ! ನಿನ್ನ ಖಚಿಗೆ ಸಾಲದೆ ಹೋದಿತು. ಈ ಮೂರತ್ತು ರೂಪಾಯೇ ತೆಗೆದುಕೊಳ್ಳಿಪ್ಪ. ನನ್ನ ಖಚಿಗೆ ಬೇಕಾದಷ್ಟು ಹಣ ಮಹಾರಾಯಾ ನನ್ನ ಗಂಡ ಕೊಟ್ಟು ಹೋಗಿದ್ದಾನೆ.” ಎಂದು ಕಾಲು ಬಿಡಿಸಿಕೊಂಡು ಮುಂದೆ ಹೋಗಲು ಸಿದ್ದ ವಾದರು.

ರಾಯನು “ಅಮಾತ್ರ ! ಅಮಾತ್ರ ! ನಾನು ಮಾಡಿದುದು ಬಹುತ್ಪ್ರಾ, ಶತಾಪರಾಧ ! ಮಹತ್ವಾಪ ! ಅಮಾತ್ರ ! ಕ್ಷಮಿಸಮಾತ್ರ ! ‘ನಾನು ಕಾಲು ಹಾಕಿ ಬೆಳೆಸಿದ ಹಸುಳಿ ಇವನು’ಯಂಬುದನ್ನು ಮರೆಯಬೇಡಮಾತ್ರ ! ನಾನು ತಪ್ಪು ಮಾಡಿದನೆಂದು ನೀನೂ ತಪ್ಪು ಮಾಡಬೇಕೇನಮಾತ್ರ ! ಇದೋ ! ನಿನ್ನ ಪಾದದಾಣ ! ಇಂದಿಸಿಂದ ನೀನು ಹೇಳಿದಂತೆ ಕೇಳಿದಿದ್ದರೆ ಕೇಳಮಾತ್ರ ! ನೀನು ಶಾಂತಳಾಗಮಾತ್ರ ! ನನಗೆ ಈ ಪ್ರಪಂಚಪಲ್ಲಿ ನಿನ್ನ ಹೊರತು ಮತ್ತಾರೂ ಇಲ್ಲವೆಂಬುದನ್ನು ನೋಡಮಾತ್ರ ! ಈ ಮುಳಿಸನ್ನು ಮರೆತು ಬಿಡಮಾತ್ರ ! ತನ್ನಾಯಿತಮಾತ್ರ !” ಎಂದು ಆಕೆಯ ಕೈಗಳನ್ನು ಪಿಡಿದುಕೊಂಡನು.

ಭಾವಾತಿರೇಕದಿಂದ ಬೆವರಿದ್ದ ಕೈಗಳಿಂದ ಅವನು ತನ್ನ ಕೈಗಳನ್ನು ಹಿಡಿದುಕೊಂಡುದು ಆಕೆಯ ಭಾವಪರಿವರ್ತನಕ್ಕೆ ಕಾರಣವಾಯಿತು. ತನ್ನ ದೇಹದ ಭಾರವನ್ನೆಲ್ಲ ಆಕೆಯ ಕೈಗೆ ಒಪ್ಪಿಸಿ ತಾನು ನಿಸ್ಕೃತಕನಾಗಿ ಆಕೆಯ ಪಾದವುಲಾಲವನಾನ್ನು ಶ್ರಯಿಸಿದುದು ಆಕೆಗೆ ಆಗ ಮನವರಿಕೆಯಾಗಿ ಅವನು ಹಿಂದೆ ಮಗುವಾಗಿದ್ದಾಗ ತಾನೇತ್ತಿಕೊಂಡುದರ ನನ್ನವಾಯಿತ್ತಾ. ಇದುವರೆಗೆ ಹಿಂದೆ ನಿಂತಿದ್ದ ಮಾತೃಭಾವವು ತಪ್ಪಿನೆ ಮುಂದೆ ಬಂದಿತು. ಸಂಕೆ ಸಡಲಿ, ಮನವು ಮೃದುವಾಗಿ, ವಾತ್ಸಲ್ಯವು ತಾನೇ ತಾನಾಗಿ, ಅವನ ವಯಸ್ಸು ಮೊದಲಾದವನ್ನು ಏನೂ ಗಮನಿಸದೆ, ಅವನನ್ನು ತಪ್ಪಿಕೊಳ್ಳಬೇಕು, ಎನ್ನಿಸಿತು. ಕೈಗಳು ತಾವಾಗಿ ಮುಂದುವರಿದು ಅವನ ಕಣ್ಣಗಳನ್ನು ಒರಿಸಿದುವು. ಅಲ್ಲಿ ಒರಿಸಿದ ನೀರು ಆಕೆಯ ಕಣ್ಣಗೆ ಬಂದಂತೆ ಆಗಿ, ಕಣ್ಣ ನೀರನ್ನು ಕರೆಯಿತು. ಆಕೆಯು ಹಾಗೆ ಒಮ್ಮೆಗೇ ಆವರಿಸಿದ ವಾತ್ಸಲ್ಯ ಭಾವದ ಭಾರವನ್ನು ಸಹಿಸಲಾರದೆ, ಮಂಜದ ಮೇಲೆ ಕುಳಿತಳು. ರಾಯಸು ಆಕೆಯ ತೊಡೆಯ ಮೇಲೆ ತಲೆಯನ್ನು ಬರಗಿಸಿ, ಸಣ್ಣ ಹುಡುಗನಂತೆ ಅಳ್ಳತ್ತು ಕುಳಿತು. ಮರಿಯನ್ನು ರೆಕ್ಕೆಯಲ್ಲಿ ಹುಡುಗಿಕೊಳ್ಳುವ ತಾಯಿ ಹಕ್ಕೆಯಂತೆ ಆಕೆಯೂ ಮಗನನ್ನು ತಪ್ಪಿಕೊಂಡಳು.

ಕೊಂಜ ಹೊತ್ತು ಹೀಗೆ ಮಾನವಾಗಿ ನೀರವಾಗಿ ಇಟ್ಟರೂ ಕಣ್ಣೀರು ಕರೆದರು. ಕೊನೆಗೆ ತಾಯಿಯು “ಹಾಗಾದರೆ ಬಂದು ಮಾತ್ರ. ನಾನು ಇದನ್ನು ಮರೆತುಬಿಡುತ್ತೇನೆ. ನೀನು ಬಂದು ಕಾರ್ಯವನ್ನು ಮಾಡಲು ಒಮ್ಮೆಬೇಕು” ಎಂದಳು.

“ನೀನು ಏನು ಹೇಳಿದರೂ ಮಾಡುತ್ತೇನಮ್ಮೆ ನೀನು ಮಾತ್ರ ಮನೆ ಬಿಟ್ಟು ಹೋಗಬೇಡ ” ಎಂದು ಅಂಗಲಾಚಿ ಬೇಡಿಕೊಂಡನು. ಮಾತಿನಲ್ಲಿ ದೇಸ್ಯವು ಮನೆಮಾಡಿತ್ತು. ಕಣ್ಣೀನಲ್ಲಿ ಹರಿಯುತ್ತಿರುವ ನೀರು ಪಶ್ಚಾತ್ತಾಪ ದಿಂದ ಕರಗಿರುವ ಹೃದಯದ ಸ್ಥಿತಿಯನ್ನು ತೋರುತ್ತುತ್ತು. ಮುಂಬಿನ ಕಳಿಗಿಟ್ಟು, ತಾನು ಗೈದ ಪಾವದ ಕಾಲಿಮೇಯನ್ನು ಕಂಡು ಅಂಜಿ ಕಾಂತಿ ಗಿಟ್ಟಂತಾಗಿತ್ತು.

ತಾಯಿಯು ಆ ಮುಖವನ್ನು ಸೋಡಿ ಕರ್ಗಳೋದಳು. ಆಕೆಯು ವಾತ್ಸಲ್ಯಪೂರ್ಣಾರ್ಥಿ, ತಲೆಯನ್ನು ಸವರುತ್ತಾ ಮೌನವಾಗಿ ಅವನನ್ನು ತನ್ನ ಆಲಿಂಗನದಿಂದ ಸಮಾಧಾನ ಮಾಡಿ “ರಂಗಣ್ಣ! ನಾನು ಹೇಳಿದ ಹಾಗೆ ಕೇಳು. ಹೋಗಿ ಪ್ರಸ್ತುಮಾಡಿಕೊಂಡು ಆ ಹುಡುಗಿರುನ್ನ ಮನೆ ತುಂಬಿಸಿಕೊ. ಹೀಗೆ ಒಟ್ಟೆರುವುದು ಸರಿಯಲ್ಲ. ಆ ಕಂದನೆಷ್ಟು ಕೊರಗುತ್ತದೆಯೋ” ಎಂದರು.

ರಾಯನು ನಿಸ್ತೇಚನಾಗಿ, ಪನ್ನೂ ಉತ್ತರ ಹೇಳಲರಿಯದೆ, ಹೆಂಡ ತಿಯ ಕಾಗದವನ್ನು ತೆಗೆದು ತಾಯಿಯ ಕಯ್ಯಲ್ಲಿಟ್ಟನು: “ಯಾವ ವೊಕ ಹೊತ್ತು ಹೋಗಲವಾಗ್ತ್ಯ? ” ಎಂದನು.

ಆಕೆಯು ಕಾಗದವನ್ನು ಓದಿದಳು: ಪೂರ್ಣವಾಗಿ ಓದಿದಳು: ಮತ್ತೂ ಒಮ್ಮೆ ಓದಿದಳು. ಅಪಾರವಾಗಿ ಬಂದ ನಗುವನ್ನು ತಡೆಯಬೇಕೆಂದು ಆಕೆಯು ಮಾಡಿದ ಪ್ರಯತ್ನವು ಸಫಲವಾಗಲಿಲ್ಲ. ದೊಡ್ಡದಾಗಿ ನಕ್ಕು ಚಿಟ್ಟಳು. “ರಂಗಣ್ಣ! ಸೇರಿಗೆ ಸವಾ ಸೇರು. ನನ್ನ ಆಸೆ ಸಫಲವಾಯಿತು. ಇಂತಹ ಹೆಂಡತಿಯೇ ನಿನಗೆ ಬರಬೇಕು. ಆಗ ನೀನು ಸರಿಹೋಗುವೆ ಎಂದು ಹಾರ್ಯಸುತ್ತಿದ್ದೆ. ನಿನಗೆ ಹೀಗೇ ಆಗಬೇಕು” ಎಂದರು. ರಾಯನಿಗೆ ಆ ನಗು, ಆ ಹಾಸ್ಯ, ಎರಡೂ ಬೇಡವಾಗಲಿಲ್ಲ.

ಕೊನೆಗೆ ತಾಯಿಯು ಉಪಾಯವನ್ನು ಹೇಳಿಕೊಟ್ಟಳು. ನಿನ್ನ ಬಂದಿದ್ದ ಶ್ರೀಕಂಠಯ್ಯನವರ ಹೆಸರಿನಲ್ಲಿ ಕಂತಿ ಕಳುಹಿಸುವುದು ಎಂದು ಗೊತ್ತಾಯಿತು. ತಂತಿಯನ್ನು ಕಳುಹಿಸಿರೂಯಾಯಿತು, ಉತ್ತರವೂ ಬಂದಿತು. ಕಾವೇರಮ್ಮನವರು ಸಂಭ್ರಮದಿಂದ ಸರ್ವಸಿದ್ಧರಾಗಿ ಮಗನೋದನೆ ಹೊರಟರು.

## ಸೋತವರು ಯಾರು ?

ರಾಮರಾಯರ ಮನೆಯಲ್ಲಿ ಈ ದಿನ ಬಹು ಸಂಭ್ರಮ. ಆ ಉರಿ ನಲ್ಲಿಯೂ ಅಷ್ಟೇ ! ಜಾತ್ರೀಯ ದಿನ ಇರುವಷ್ಟು ಸಂಭ್ರಮ, ಉತ್ಸಾಹ. ಎಲ್ಲರಿಗೂ ಬಂದು ತೂಕ ಆದರೆ, ಆ ಜಹಗೀರದಾರ ದಂಪತಿಗಳಿಗೇ ಬಂದು ತೂಕ. ಅವರ ಹೃದಯಶಲ್ಯವಂದು ನಿವಾರಣೆಯಾಗಿ ಅವರ ಸೌಭ್ಯಭವನಕ್ಕೆ ಜಿನ್ನದ ಕಳಸವಿಕ್ಕಿದಂತಾಗಿದೆ. ಆದರೆ ಒಂದೇ ಬಂದು ಆಶ್ಚರ್ಯ ! ಇಷ್ಟೇ ಲ್ಲಕ್ಷ್ಯ ಕಾರಣನಾದ ಕಂತಿ ವಾತ್ರ ಬಂದಿಲ್ಲ. ಆತನನು ಯಾವಾಗಲೂ ಹೀಗೇ ! ಏನಾದರೊಂದು ವಕ್ರ ಮಾಡುವುದು. ಪ್ರಸ್ತುದ ದಿನ ಕರಿಯು ವುದಕ್ಕೆ ಹೋಗುವುದಕ್ಕೆ ಕಂರಿಯನ್ನೇ ಕಳುಹಿಸಬೇಕು. ಕಂತಿಯು ಹೋಗಿ ಎಲ್ಲರ ಮನೆಯಲ್ಲಿ ಉತ್ಸಾಹದ ಸಂಭ್ರಮ ಏಷ್ಟಂಭಣಿಗಳನ್ನೂ ತಾನೂ ಶ್ರಮವಹಿಸ್ತೇ ಎಲ್ಲವನ್ನೂ ಸಾಧಿಸಿದುದನ್ನೂ ಹೇಳಬೇಕು ಬಂದರೆ ಜಿನ್ನ. ತಮ್ಮ ದುಃಖದ ಆಳವೂ ತಮ್ಮ ಸೌಭಾಗ್ಯದ ಪರಮಾಪಥಯಲೂ ಎಲ್ಲರಿಗೂ ತಿಳಿದು ಉತ್ಸಾಹದ ಚೆಚ್ಚಿ ಇನ್ನೂ ಚೆಚ್ಚಿ ಪ್ರದೇಂದು ಅವರ ಒಳ ಒಳ ಮೆನಸ್ಸು.

ಯಾರಿಗಾಗಿ ಇಷ್ಟು ಸಂಭ್ರಮವಾಗಿ ಎಲ್ಲವೂ ಸಕ್ಕೆಯೂತ್ತಿದೆಯ್ಯೇ ಅವರಿಗೂ ಮನಸ್ಸು ಪಕೋ ಕೊಂಚ ಕೊಂಚ ಗಾಬರಿಯಾದಂತಿದೆ. ಕಣ್ಣಿನ ಸೋಣವನ್ನು ಸಾಕ್ಷಿಯಾಗಿ ಅಗ್ನಿಕರಿಸಿದರೆ, ಬಬ್ಬಿರನ್ನೆನ್ನಿಬ್ಬರು ಹುಡುಕುವ ವಂತಿರುವಂತಿದೆ. ಆದರೆ ಆ ಹುಡುಕುವ ಸೋಣದ ಹಿಂದ, ಕೊತ್ತಲ ನನ್ನ ಹುಡುಕುವ ಕಳ್ಳನ ಅಂಜಿಕೆಯಲೂ ಅಡಿರುವಂತಿದೆ. ಏಕೋ ಏನೋ ಬೆಂಜಿ ಹಿಂತಲೂ ಪೆಂಜಿ ಅಧಿಕವಾಗಿದೆ. ಅವರವರ ಸೋಣಗಳು ಬಂದ ನೊಂದು ಹುಡುಕಿಕೊಂಡು ಬಂದು ಸಂಧಿಸುತ್ತಾನೆ. ಆ ಸಂಧಿಯಲ್ಲಿ ಇಬ್ಬರಿಗೂ ಪುಳಕವಾಗುತ್ತದೆ : ಇಬ್ಬರೂ ನಾಚುತಾಪ್ತಿ. ತಮ್ಮ ಹೃದಯ ದೊಳಗೆ ತಾಪ್ತ ನಾಚಿದುದನ್ನು ಇತರರು ಯಾರು ಕಂಡರೋ ಎಂದು

ಮತ್ತೆ ನಾಚಿ ಅತ್ಯಿತ್ತ ನೋಡುತ್ತಾರೆ. ಅವರಿಬ್ಬರಲ್ಲಿ ಯಾರು ಗಡಿಯಾರ ವನ್ನು ನೋಡಿದರೂ ತಪ್ಪದೆ ನಿಟ್ಟುಸೀರು ಬರುತ್ತದೆ.

ಸಾವಿತ್ರಮೃನವರಿಗೆ – ಮಗಳಿಗೆ ಮಾಡುತ್ತಿರುವ ಸೇವೆಯಲ್ಲಿ ಅತಿಶಯವಾದ ಪ್ರತಿಸಂಭ್ರಮ ಶ್ರದ್ಧೆಗಳು. ರಾಮರಾಯನಿಗೆ, ‘ಅಳಿಮೈಯ’ ನಿಗೆ ಏನು ಉಪಚಾರವು ಕಡಿಮೆಯಾದಿತ್ತೋ, ಮಾಯವಾಗಿರುವ ಮುಳಿಸು ಮತ್ತೆಲ್ಲಿ ಕಲೆದೋರುವುದೋ ಎಂದು ದಿಗಿಲು; ಮೈಯೆಲ್ಲ ಕಣ್ಣಾಗಿ ನೋಡಿಕೊಳ್ಳುತ್ತಿದ್ದಾರೆ. ಗಳಿಗೆಗೂಂದು ಸಲ “ ಕಂರಿ ಇದ್ದಿದ್ದರೆ ಚಿನ್ನಾಗಿತ್ತು. ಎಲ್ಲಿ ಹೋಗಿ ಕುಳಿತುಬಿಟ್ಟಿದ್ದಾನೋ ” ಎಂದು ಹಂಬಲಿಸುತ್ತ ಅಡಿಗಡಿಗೆ ಕಾವೇರಮೃನವರನ್ನು “ ತಾಯಿ ! ಏನು ಅವರಾಧವಾಗಿದ್ದರೂ ಕ್ಷಮಿಸಬಿಡಿ. ನಾವೇಲ್ಲ ನಿಮ್ಮ ಮಕ್ಕಳು ಎಂದುಕೊಳ್ಳಿ. ಏನು ಲೋಪವಾದರೂ ಮನಸ್ಸಿಗೆ ಹಾಕಿಕೊಳ್ಳಬೇಡಿ. ಏನೋ ದೊಡ್ಡ ಮನಸ್ಸು ಮಾಡಿ ಸೇರಿ ತಪ್ಪಿಸಿದಿರಿ. ನನಗೂ ನಮ್ಮವಳಿಗೂ ಉಪಚಾರ ತೇಳುವುದಕ್ಕೇ ಬರದು ” ಎನ್ನುತ್ತಾರೆ. ಅವರಿಗೆ ಅಳಿಯನ ಕಡೆಯವ ರೀಂದು ಯಾರೂ ಬಂದಿಲ್ಲವಲ್ಲ ಎಂದು ಒಂದು ಅಸಮಾಧಾನ. ಸದ್ಯಕ್ಕೆ ಬರದಿರುವುದೇ ಒಂದು ಅನುಕೂಲವಾಯಿತು ಎಂದು ಇನ್ನೊಂದು ಸಮಾಧಾನ.

ಕಾವೇರಮೃನವರು ಅಂದು ಸಂತೋಷದ ಮೂರ್ತಿಯಾಗಿದ್ದಾರೆ. ಇಂದು ಅವರ ಆನಂದಕ್ಕೆ ಪಾರವೇ ಇಲ್ಲ. ಅವರಿಗೆ ಸೋಸೆಯನ್ನು ಕಂಡು ಆಗಿರುವ ಸಮೌಕ್ಯದಕ್ಕೆ ಅಂತ್ಯವೇ ಇಲ್ಲದೇ ಹೋಗಿದೆ. “ ಎಂತಹ ಹೆಣ್ಣು, ಏನು ರೂಪ, ಎಂತಹ ಧೈಯ ! ಸಾಭಾಗ್ಯಲಕ್ಷ್ಮಿಯ ಹಾಗಿದ್ದಾಳೆ. ರಂಗಣ್ಣನ ಅದೃಷ್ಟವೇ ಅದೃಷ್ಟ ! ಉರಿಗೆ ಹೋಗುತ್ತಲೂ ಒಂದು ಭಾರಿಯ ಆರತಕ್ಕೆ ಮಾಡಿ, ಒಂದೊಂದು ಸೇರಿನ ಚಿಗಳಿ ಉಂಡೆ ಬಾಗಿನ ಇಡಬೇಕು ” ಎಂದು ಮುಂದಿನ ಆಲೋಚನೆಯಲ್ಲಿ ಮಗ್ನರಾಗುತ್ತಾರೆ. ಒಮ್ಮೊಮ್ಮೆ ಆ ಹುಡುಗಿಯನ್ನು ನೋಡಿ, ಸೇರಿರುವ ಜನರನ್ನು ಕಂಡು, “ ಮಗುವಿಗೆ ಎಲ್ಲಾದರೂ ಕಣ್ಣಿಸರಾದಿತು ” ಎಂದು ಅಂಜುತ್ತಾರೆ.

ಕೊನೆಗೂ ಅವಳು ಹಸೆಯ ಮೇಲೆ ಕುಳಿತಿದ್ದವಳನ್ನು ಕರೆಸಿಕೊಂಡು, ದೃಷ್ಟಿಯ ಬೊಟ್ಟನಿಟ್ಟು ಕಳುಹಿಸಿಕೊಟ್ಟರು. ಅದುವರೆಗೂ ಅವರಿಗೆ ಸಮಾಧಾನವಾಗಲಿಲ್ಲ,

ಶಾಸ್ತ್ರಗಳೆಲ್ಲವೂ ನಾಂಗವಾಗಿ ಸೇರವೇರಿದುವು. ಉಂಟ ಉಪಚಾರಗಳ ಸಂಭ್ರಮದಲ್ಲಿ ಸಂಜಿಯೂ ಆಯಿತು. ಆ ಮೂವರು ಹಿರಿಯರಿಗೆ ಆ ತರುಣ ದಂಪತ್ತಿಗಳನ್ನು ಎಷ್ಟು ಸಲ ನೋಡಿದರೂ ತೃಪ್ತಿಯಿಲ್ಲ. ಸಂಜಿಗೆ ವಥು ವನ್ನು ಅಂದವಾಗಿ ಸಿಂಗರಿಸಿದರು. ಮತ್ತೆ ಸಂಜಿಯ ಆರತಕ್ಕ ತೆಗಳು ನಡೆದುವು. ಕಾವೇರಮ್ಮನವರು ಸೊಸೆಯನ್ನು ಆದರದಿಂದ ಕರೆದು ಏಕಾಂತ ವಾಗಿ ಕುಳಿರಿಸಿಕೊಂಡು “ ತಾಯಿ ! ನಿನ್ನ ಕಾಗದ ನಾನೂ ನೋಡಿದೆ. ಅಷ್ಟು ಹಟ ಹಿಡಿಯಬೇಡ ತಾಯಿ ! ಹೆಣ್ಣು ಸೋತು ಸೋಲಿಸಬೇಕಮ್ಮ ! ಇದನ್ನು ಮನಸ್ಸಿನಲ್ಲಿಟ್ಟುಕೊಂಡಿರು. ಗಂಡಸು ಆನೆಯ ಹಾಗೆ. ನಾವು ಅಂಕುಶದ ಹಾಗೆ. ಅದನ್ನು ಮರೆಯಿದರು. ತಾಯಿ ! ನಿನ್ನ ಹೊಟ್ಟಿ ಸಾವಿರ ಕಾಲ ತಣ್ಣಿಗರಲಿ ” ಎಂದು ಸಾವಿರ ಹರಕೆ ಹರಸಿ ಕಳುಹಿಸಿಕೊಟ್ಟರು. ಉಳಿದ ಶಾಸ್ತ್ರಗಳೂ ನಡೆದುವು. ಏಳ್ಳವನ್ನು ತೆಗೆದುಕೊಂಡು ಬಂದ ಸುವಾಸಿನಿಯರೆಲ್ಲರೂ, “ ಒಳ್ಳಿಯ ರತೀಮನ್ನಿಧರಂತೆ ಇದ್ದಾರೆ. ಎಲ್ಲಾದರೂ ಚೆನ್ನಾಗಿರಲವ್ಯಾ ! ” ಎನ್ನವವರೇ !

ದಂಪತ್ತಿಗಳು ಏಕಾಂತದಲ್ಲಿ ನಿಂತರು. ಇಬ್ಬರಿಗೂ ಎದೆಯು ಡವಡವ ಎನ್ನುತ್ತಿದೆ. ಒಂದು ಗಳಿಗೆ ವ್ಯಾನ. ಹೆಣ್ಣು ತಲೆಯನ್ನು ತ್ರಿಸಿಕೊಂಡು ಕುಳಿತ್ತಿದೆ. ಗಂಡು ಆಂತರಿಕವಾಗಿ, ಅಕೃತ್ಯಿಮವಾಗಿ ಅವಾರವಾಗಿರುವ ತಾರುಣ್ಯದ ಮೋಹಾವೇಶದಿಂದ ನೋಡುತ್ತಿದೆ. ಮಾತನಾಡುವುದಕ್ಕೆ ಏಕೋ ಹಿಂಬರಿಯುತ್ತಿದೆ. ಆದರೂ ಮೋಹವೇಂತು ಸುಮ್ಮನೆ ಕುಳಿರಿಸುವುದು ? ಗಂಡೇ ಮಾತನಾಡಿಸಿತು.

“ ತುಂಗಾ ! ”

ಹೆಣ್ಣು ಮ್ಯಾನವಾಗಿತ್ತು. ಆದರೂ ಆ ಮ್ಯಾನವೇ ಗಂಡಸ್ಯ ಕೈ ಹಿಡಿದೆಳಿದಂತೆ ಎಳೆಯಿತು. ಗಂಡು ಆವೇಶದ ಭರದಲ್ಲಿ ಮೇಲೆ ಬಿದ್ದ ಹೆಣ್ಣು ಸ್ಯ

ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಗಾಢವಾಗಿ ಚೆಂಬಿಸಿತು. ಪ್ರಕೃತಿ ದೇವಿಯು ಹೆದರಿ ಹಿಂಜರಿಯುತ್ತಿದ್ದ ಪಾರ್ಣಿಗಳನ್ನು ಒಟ್ಟು ಸೇರಿಸಿದಳು. ಮೋಹಮುದ್ದೆಯು ಎರಡು ಹೃದಯಗಳನ್ನೂ ಏಕವಾಗುವಂತೆ ಬೆಸೆ ಯಿತು. ಆ ಪಾರ್ಣಿಗಳಿಗೆ ಭೂತಭವಿಷ್ಯತ್ತುಗಳ ಯೋಚನೆಯೇ ಬರಲಿಲ್ಲ. ಆ ಗಳಿಗೆಯಲ್ಲಿ ಅವರ ಪಾಲಿಗೆ ಸ್ವರ್ಗವೇ ಇಳಿದು ಬಂದಂತಿತ್ತು.

\* \* \* \* \*

ಮರುದಿನ ರಂಗರಾಯನು ಮಹಡಿಯ ವೇಲಿನಿಂದ ಇಳಿದು ಬರು ಶ್ರೀರೂಪಾಗ, ಅಪರಿಚಿತಪಲ್ಲಿದ ಕಂಠಧ್ವನಿಯೋಂದು ಕೇಳಿಸಿತು. ರಾಯನು ಆ ಧ್ವನಿಯನ್ನು ಕೇಳಿ ಬಿಂಜಿ ದಸು. ಕೇಳಿಕೊಂಡು ಬರುವುದಕ್ಕೆ ನಾಚುಗೆ ಯಾಯಿತು. ಎಷ್ಟೋ ಹೊತ್ತು ಕಾದು ಕುಳಿತಿದ್ದ ಜೆಂಡತಿಯನ್ನು ಕರೆಯಿಸಿಕೊಂಡನು.

“ ಪುಣ್ಯತ್ವಗಿತ್ತ ! ನನ್ನ ಮಾನವನ್ನು ಉಳಿಸಿಕೊಡು ” ಎಂದು ಅಂಗಲಾಚಿದನು. ಪಾಪ ! ಅವಳಿಗೆ ನಾಚುಗೆ. ಗಂಡನ ಕ್ಕೆಯಲ್ಲಿ ಮಾತ ನಾಡುವುದಕ್ಕೆ ಬಾಯೇ ಬರದು. ಆದರೂ ಗಂಡನ ತನ್ನನ್ನು ಅಪ್ಪಿಕೊಂಡು ಅಂಗಲಾಚಿಕೊಳ್ಳುತ್ತಿರಲು, ಆಗುವುದಿಲ್ಲವೆನ್ನು ವುದೆಂತು ?

ರಾಯನು ಶ್ರೀಕಂಠಯ್ಯನವರ ವಿಷಯದಲ್ಲಿ ತಾನು ಸಡೆದುಕೊಂಡ ಅವವೇಕದ ವರ್ತನೆಯನ್ನು ಹೇಳಿಕೊಂಡು, ಆ ಅಪರಾಧಕ್ಕೆ ತಕ್ಕು ಪಾರ್ಣಿ ಶಿಶ್ರೂಪನ್ನು ಮಾಡಿಕೊಳ್ಳಲು ಸಿದ್ಧನಾಗಿರುವುದನ್ನೂ ಹೇಳಿದನು. “ ನೀನೂ ಜೊತೆಯಲ್ಲಿ ಬಾ. ನಾನೊಂದು ಜೊತೆ ಪಂಚಯನ್ನು ತಂದಿದ್ದೀನೆ. ಅದನ್ನು ತೆಗೆದುಕೊಂಡು ಹೋಗಿ ಅವರ ಪಾದಕ್ಕೆ ಒಪ್ಪಿಸಬೇಕೋಣ. ನನ್ನನ್ನು ಕ್ಷಮಿಸುವಂತೆ ನೀನು ಹೇಳಿ ” ಎಂದು ಕೇಳಿಕೊಂಡನು.

ತುಂಗಳು ಬಂದು ಗಳಿಗೆ ಸಣ್ಣಿಗೆ ನಕ್ಕಳು. ಗಟ್ಟಿಯಾಗಿ ನಕ್ಕಳಿ ಇತರರು ಕೇಳಿ ಹಾಸ್ಯ ಮಾಡುವರೆಂದು ಅವಳಿಗೆ ಭೀತಿ. ಕೊನೆಗೆ, ಗಂಡನ ಮುಖವನ್ನು ಸೋಡಿ “ ಅಯ್ಯೋ ! ” ಎನ್ನಿಸಿ ನಗುವನ್ನು ನಿಲ್ಲಿಸಿ, “ ಬಂದು ಮಾತಿಗೆ ನೀವು ಒಪ್ಪಿದರೆ ಆಗಬಹುದು ” ಎಂದಳು.

ರಾಯನು “ ಏನೇಕೋ ಸಿದಿಲೋ ಗುಡುಗೋ ? ” ಎಂದುಕೊಂಡು ಅಗ್ರಿ ” ಎಂದನು.

ಹುಡುಗಿಯು ತಡೆತಡೆದು ಕೇಳಿದಳು : ” ಸೀವು ಹಾಗೆ ಆ ಕಾಗದ ವೇಕೆ ಬರೆದಿರಿ ? ” ರಾಯನು ನೇರವಾಗಿ ಏನೂ ಉತ್ತರ ಹೇಳಲಾದೆ “ ನೀನು ಹಾಗೆ ಸೇರಿಗೆ ಸವಾಸೇರಾಗಿ ಉತ್ತರ ಬರೆಯಲಿ ಎಂದು. ಈಗ ನಿಮ್ಮ ಕಂಠಿಮಾನನಿಗೂ ನನಗೂ ರಾಚೀಮಾಡಿಸು ನಡೆ ” ಎಂದನು.

ಹುಡುಗಿಯು ಗಂಡನ ಮುಖವನ್ನು ಸೋಡಿ ನಕ್ಕಳು. ಅವಳ ಅಥ ರವು ಮತ್ತೆ ಸಸೀತಾಷ್ಟಾರವಾಗಿ ಚುಂಬಿತವಾಯ್ತು. ಹುಡುಗಾಯು ರಾಚೀ ಮಾಡಸಲು ಹೇರಬೇಕು.

ಮತ್ತೊಂದು ಗಳಿಗೆಯೋಳಗಾಗಿ ಗಂಡಹೆಂಡಿರಿಬ್ಬರು ಬಂದು ಕಂಠಿ ಮಾನನಿಗೆ ಸಮಸ್ಯಾರ ಮಾಡಿದರು. ಶ್ರೀಕಂಠಯ್ಯನವರ ಮುಂದೆ ಎರಡು ಜೀತೆ ಉಡುಗೊರಿಗಳು ತಟ್ಟಿಗಳಲ್ಲಿ ಮಂಡಿಸಿದ್ದುವು.

ಎತ್ತ ಸೋಡಿದರೂ ಎಲ್ಲರೂ ಶ್ರೀಕಂಠಯ್ಯನವರ ಸಾಕಷಣೆನ್ನು ಹೊಗಳುವನರೇ ! ಆದರೆ ಅವರು ಮಾತ್ರ ತುಟಿ ಪಿಟಕ್ಕೆನ್ನದೆ ಕುಳಿತ್ತದ್ದರು. ಜಹಗೀರುದಾರ ರಾಮರಾಯರು “ ಈಗಲೇಗ ಜೆನಾಷ್ಟುಯಾತ್ರೆ ಕಂಠಿ ! ತುಂಗಾ ಗಂಡವನ್ನು ಕರೆದುಕೊಂಡು ಬಂದು ಸಮಸ್ಯಾರ ಮಾಡುತ್ತಿದ್ದಾರೆ. ಆಶೀರ್ವಾದ ಮಾಡಬೇಡವೇ ? ” ಎಂದರು.

ಶ್ರೀಕಂಠಯ್ಯನವರು ನಿದ್ದೆಯಂದ ಎಷ್ಟುತ್ತವರಂತೆ “ ಹಾದಪಾಪ ! ಆದದ್ದುಲ್ಲಾ ಒಳಿತೇ ಆಯಿತು. ಆಶೀರ್ವಾದ ಜೆನಾಷ್ಟುಗಿ ಮಾಡೋಣ ” ಎಂದು ಮನಸ್ಸಿಪೂರ್ವಕವಾಗಿ ಆಶೀರ್ವಾದ ಮಾಡಿದರು.

---



ಇದು ನಿಜವೇ?



## ಇದು ನಿಜವೇ ?

ತಾ॥ ೧೬ - ೨ . . .

“ ಇವೊತ್ತು ಮನಸ್ಸಿಗೆ ಒಹಳ ಬೇಸರ. ಬೆಳಗಾನಿಂದಲೂ ಇದೇ ಯೋಚನೆ. ಕಾಫಿ ಚೆನ್ನಾಗಿರಲಿಲ್ಲ. ‘ಹದಿನೆಂಟು ಮೊಳೆ ಉಡುವ ತಪ್ಪಿ ಗಾದರೂ ಕಾಫಿ ಮಾಡುವುದು ಕಲಿಯಬಾರದೆ? ಇನ್ನೇನು ಅಡುಗೆಯಿಲ್ಲ ತಿಂಡಿಯಿಲ್ಲ’ ಎಂದುಬಿಟ್ಟರು. ಹಾಳ ಅಡುಗೆಯವನಿಗೆ ಏನು ರೋಗ ಬಂದಿತ್ತೋ? ಇವೊತ್ತು ಏನೋ ನೆಗಡಿಯಾಗಿತ್ತುಂತೆ. ಕಾಫಿ ಕುಡಿದಾಗ ನನಗೂ ಅಳು ಬಂತು. ಇನ್ನು ಮೇಲೆ, ಕಾಫಿ ನಾನೇ ಮಾಡಬೇಕು. ‘ಇವರ ಕೈಯಲ್ಲಿ ನಿನ್ನ ಕಾಫಿ A 1 ಚಿನ್ನ’ ಎನ್ನು ಸೆಕೊಳ್ಳಲೇಬೇಕು. ಅದೇನು ಮಹಾ! ಬ್ರಹ್ಮ ವಿದ್ಯೆ ಕೆಟ್ಟು ಹೋಯಿತೆ?’ ”

“ ನಮ್ಮ ದುರದೃಷ್ಟಿ ಏನು ಹೇಳಬೇಕು? ನಾವೇನಾದರೂ ಕಲಿಯ ಬೇಕು ಎಂದರೆ, ನಮ್ಮಲ್ಲಿ ಒಂದು ಪುಸ್ತಕವುಂಟೆ? ಈ ದಿನ ಲೈಬ್ರರಿಯಲ್ಲ ತಲೆ ಕೆಳಗುವಾಡಿ ನೋಡಿದೆ. ಕಾಫಿ ಮಾಡುವುದು ಹೇಗೆ ಎನ್ನುವ ವಿಷಯದಲ್ಲಿ ಒಂದಾದರೂ ಪುಸ್ತಕವಿರಬೇಕಲ್ಲ! ಆದರೇನು? ಸೋತೆ ಪಂದು ಕೈ ಮುಗಿಯುವವಳಾಗಿದ್ದರೆ, ಆ ರೀತಿ ಬೇರೆಯಾಗುತ್ತಿತ್ತು! ಅಡುಗೆಯವನಿಗೆ ಒಂದು ರೂಪಾಯಿ ಗುರುದಕ್ಷಿಣಿ ಕೊಟ್ಟು ಕಾಫಿ ಮಾಡುವುದು ಕಲಿತ್ತದ್ದೇನೆ. ಒಂದೇ ಗಂಟೆಯೋಳಗಾಗಿ, ನಾನು ಮಾಡಿ ನೋಡಿದೆ, ಕುಡಿದು ನೋಡಿದೆ, ನಿಜವಾಗಿಯೂ ಚೆನ್ನಾಗಿತ್ತು. ”

“ ಭೇ! ಹೆಣ್ಣಿನ ಬುದ್ಧಿ, ತನಗೆ ಬೇಕಾದಾಗ, ಸೋಲುವುದೂ ಉಂಟಿ? ಅಡುಗೆಯವನಿಗೆ ಈ ದಿನ ಅದೆಷ್ಟು ಧ್ವಂಸ ಮಾಡಬೇಬ್ಬೇ

“ಆಚಾರ್! ಪಾಪ! ಈ ಸೋನೆ ಕಾಲದಲ್ಲಿ ನೀವು ಬೆಳಿಗ್ಗೆ ಅಷ್ಟು ಹೊತ್ತಿಗೆ, ಏಕರೆ ಎದ್ದು ಬರಬೇಕು? ನಾನು ಬೆಳಿಗ್ಗಾನ ಕಾಫಿ ಸೋಡಿಕೊಳ್ಳುತ್ತೇನೆ. ನೀವು ಏಳುವರೆ ವೇಳಿಗೆ ಬಿನ್ನಿರಿ” ಎಂದೆ. ಅವನಿಗೆ ಮರಣ ಸಂತೋಷವಾಗಿ ಹೋಗಿ, “ತಾಯ್! ನೀವು ನನ್ನ ಭಾಗದ ದೇವರು!” ಎಂದು ಹಿರಿ ಹಿರಿ ಬೆಳಿಗ್ಗೆ ಹೊಂದ. ಈ ಗಂಡಸು ಜಾತಿ! ಅದೇನು ಕೆಟ್ಟು ಜಾತಿ, ಮಂಗ ಖಾರತಿ ಶೆಗೆದುಕೊಂಡರೆ ಉಷ್ಣಾ! ತೀರ್ಥ ಶೆಗೆದುಕೊಂಡರೆ ಶೀತ! ನನಗೆ ಅವನು ತನ್ನ ಸಂತೋಷದಲ್ಲಿ ಉಪ್ಪಿಟ್ಟು ಮಾಡುವುದರೂ ಹೇಳಿಕೊಟ್ಟು ದಾಣನೆ! ಇರಲಿ, ನಾಳೆ ಒಂದು ತಮಾಣಿಗೆ ಅವಕಾಶ.

ತಾ॥ ೧೨ - ೨....

“ನನ್ನ ಪಾಲ್ನಾನ್ ಬಹಳ ಚೆನಾಂಗಿ ಕೆಲಸ ಮಾಡಿತು. ಅವರಿಗೆಂತ ತೀರ್ಥ ಗಂಟೆ ಮುಂಚೆ, ದಿನ ದಿನ ಏಳುತ್ತಿದ್ದುದಕ್ಕುಂತ ಒಂದು ಗಂಟೆ ಮುಂಚೆ ಎದ್ದು. ಹೊದೆದಿದ್ದ ರಗ್ ಎಸೆದು ಮಂಜ ಬಿಟ್ಟು ಕೆಳಕ್ಕಿಳಿದು ಬರುವುದಾದರೂ ಹೇಗೆ ಎನ್ನಿಸಿತು. ಅದಷ್ಟು ಮಾಡಿದ್ದರೆ, ಅವರ ಕ್ಯೊಯಲ್ಲಿ ಶಹಬಾಸಾಗಿರಿ ಪಡೆಯುವದಾದರೂ ಹೇಗೆ?”

“ಎದ್ದು ಅವರ ಮುಖ ಸೋಡಿದೆ. ಇತ್ತು ಕಡೆ ತರ್ಗಾದರೆ ವುಟ್ಟು ತೊಟ್ಟಿಲಲ್ಲಿ ಸುಖವಾಗಿ ಮಲಗಿದ್ದಳು. ಬೆಳಿಗ್ಗಾನ ಹೊತ್ತು ನಿದ್ದೆ ಮಾಡು ತ್ರುವುವ ಮುಖಗಳು ಅಷ್ಟು ಮನೋಹರವಾಗಿರುತ್ತವೆಯೇನು? ಫೇ! ಇನ್ನು ಯಾವುದಕ್ಕಾಲ್ಲಿದ್ದರೂ ಆ ಮುಖಗಳು ಸೋಡುವುದಕ್ಕಾದರೂ ಬೆಳಿಗ್ಗೆ ಹೊತ್ತಿಗೆ ಮುಂಚೆ ಏಳಬೇಕು. ಇನ್ನು ಮೇಲೆ ಬೇಕಾದುದಾಗಲೀ ಅವರಿಗೆಂತ ಮುಂಜೆಯೇ ಏಳಬೇಕು. ಈ ಸಿದ್ಧಾಂತ ತಪ್ಪಕೂಡದು”

“ಈ ದಿನ ಕಾಫೀ ಉಪ್ಪಿಟ್ಟು ಮಾಡಿದೆ. ನನಗಿನ್ನೂ ದಿಗಿಲು. ನಾನೇ ಮೊದಲು ರುಚಿ ಸೋಡಿದೆ. ಶಬರಿ ತನ್ನ ಎಂಜಲು ರಾಮನಿಗೆ ಕೊಡಬಹುದಂತೆ, ನಾನು ನನ್ನ ಎಂಜಲೂ ಅಲ್ಲ, ಕೊಂಜ ಬಾಯಿಗೆ ಹಾಕಿಕೊಂಡುದು ಅವರಿಗೆ ಕೊಡಬಾರದೆ? ರುಚಿ ಸೋಡಿದ್ದು ಎಷ್ಟು

ಬಳ್ಳಿಯದಾಯಿತು. ಉಪ್ಪಿಟ್ಟಿಗೆ ಉಪ್ಪು ಹೆಚ್ಚು ಜೀಡ್ಲು ಕೆವಿನ್ನು. ನಾನು ಬಾಯಿಗನ್ನು ಹಾಕಿಕೊಂಡೆನೋ ಮಾನ ಉಳಿಯಿತು. ನಾಲಗೆಯ ರುಚಿಗೆ ತಕ್ಕಹಾಗೆ ಮಾಡುವುದಕ್ಕೆ ಬರದೆಕೋದಾಗ ನಾಲಗೆಯ ಸಹಾಯ ಪಡೆದರೆ ತಪ್ಪೇನು ? ”

“ ಬೆಳಗೆಲ್ಲ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಉಪ್ಪಿಟ್ಟು ಕಾಫೀ ತೆಗೆದುಕೊಂಡು ‘ ಎಕ್ಸ್‌ಲೆಂಟ್ ‘ ಚಿನ್ನಾಡ್ ’ ಎಂದವರು ಅದೇನು ಮಾಡಿ ಬಿಟ್ಟರು ! ಬರಸೆಳಿದು ಅಪ್ಪಿಕೊಂಡು ಇಂಬಸ್ – ಇದೇಕೆ ಈ ಸಂಸ್ಕರ್ತದ ಮಾತು, ಕನ್ನಡದ ಮಾತೇ ಇರಲಿ – ತುಟಿ ಕಚ್ಚಿ ಪಟ್ಟರು. ಇವೊತ್ತು ನನಗೆ ಷಾಕ್ ಹೊಡಿದಹಾಗಾಯಿತು. ಎರಡು ವುಶರು ವರ್ಷದಿಂದ ಇವರ ಜೊತೆಯಲ್ಲಿ ಸಂಸಾರ ಮಾಡುಕೊಂಡಿದ್ದೇನೆ. ಇದುವರೆಗೆ ಏಕೆ ಹೀಗಾಗ ಲಿಲ್ಲ ? ಬಹುತೇ ಬೆಳಗೆದ್ದ ಕಾಫೀ ಉಪ್ಪಿಟ್ಟು ಭಕ್ತಿಯಿಂದ ಮಾಡಿಟ್ಟುದರ ಫಲವೋ ಎನ್ನೋ ? ಇನ್ನು ಮೇಲೆ ಬೇಕಾದ್ದಾಗಲಿ. ನಾನೇ ಕಾಫೀ ಉಪ್ಪಿಟ್ಟು ಮಾಡುವುದು. ಬೆಳಗ್ಗೆ ಮಧ್ಯಾಸ್ನ ಅವರ ಸಂತೋಷದ ಮುಖ ಕಂಡರೆ ‘ ಇನ್ನೂ ಒಂದು ಸಲ ನೋಡೋಣ ’ ಎನ್ನಿಸುತ್ತದೆ. ಆದರೆ ಒಂದು ಕಟ್ಟು ಮಾಡಿಕೊಬೇಕು. ಬೆಳಗೆದ್ದ ತಪ್ಪಿಕೊಂಡು ಮುತ್ತಿಟ್ಟು ಕೊಳ್ಳುತ್ತೀರು ಮಾತ್ರ ಕೂಡದು. ”

“ ಇವೊತ್ತು ಬೆಳಗಾನಿಂದ ಅದೇನೋ ಎಲ್ಲೆಲ್ಲಿ ನೋಡಿದರೂ ಸಂತೋಷ ತಾನೇ ತಾನಾದೆ. ಅದೇ ಮುಖ ! ಅದೇ ಮುತ್ತು ಭೇ ! ಇದೇನು ! ನನಗೆ ವಯಸ್ಸು ಒಂದೂ ಫಲವಿಲ್ಲ. ಒಂದು ಮಗುವಿನ ತಾಯಿ ! ಆದರೂ ಹೀಗೇ ! ಇಲ್ಲ ಹೀಗೇ ಇದ್ದರೆ ಚೆನ್ನ ! ಇವೊತ್ತು ಪುಟ್ಟು ಕೂಡ ಅಳಲಿಲ್ಲ. ನಿತ್ಯವೂ ಇವೊತ್ತಿನ ಹಾಗೇ ಏಕೆ ಇರಬಾರದು ? ಇರಲು ! ”

ತಾ॥ ೮ - ೨....

“ ಹೌದು. ಕೊಂಡ ಪ್ರಯತ್ನ ಪಟ್ಟರೆ ಮನೆಯೆಲ್ಲ ಸಂದನವನ ವಾಗುವ ಹಾಗೆ ಮಾಡಿಕೊಳ್ಳಬಹುದು. ಈ ದಿನ ಪಳುವ ವೇಳಗೆ ಮಳೆ

ಅನೇಕ್ವಿ ಮಗಳು ಬಂದು ಬಿಟ್ಟಿದ್ದಳು. ಆದರೂ ಎದ್ದೀ. ತಿಂಡಿ ಕಾಫೀ ಅಯಿತು. ಈ ದಿನ ಸೀ ತಿಂಡಿ ಮತ್ತಡಿದ್ದುದು ತಪ್ಪ. ಮಗೆ ಹೊತ್ತಿನಲ್ಲಿ ಜಳಿ ಹಿಡಿದಾಗ ಸೀ ತಿಂಡಿ ಅಷ್ಟು ಚೆನ್ನಿಲ್ಲ. ಏನೋ ಮೊದಲಷ್ಟು ಬಾಯಿಗೆ ಹಾಕಿಕೊಂಡುದು ಮಾನ ಉಳಿಸಿತು. ಈ ದಿನವೂ ನನಗೆ ಉಡುಗೊರೆ ಸಿಕ್ಕಿತು. ”

“ ಇವರು ಮೊದಲಿನಿಂದಲೂ ಹೀಗೇ ಇದ್ದರೇ ಎಂದು ಇವೊತ್ತು ಬಂದು ಯೋಜನೆ ಬಂದುಬಿಟ್ಟಿದೆ. ಬೆಳಗೆದ್ದರೇ ಏನೋ ಆ ಮಾತು ಈ ಮಾತು, ನ್ಯೂಸ್ ಪೇಪರ್, ಆ ಆಟ, ಈ ಆಟ, ಇದಿಷ್ಟೇ ಮಾತು. ನನ್ನ ಕೈಯಲ್ಲಿ ಬಂದು ಗಳಿಗೆ ಮಾತನಾಡುವುದಕ್ಕೆ ಕೂಡ ಪುರಸತ್ತಿಲ್ಲ. ಈ ದಿನ ಬಂದು ಗಳಿಗೆ ಕುಳಿತುಕೊಂಡು ಮಾತನಾಡುವರೆಗೂ ಬಿಡಲೇ ಇಲ್ಲ. ಅದೇನೇನು ಗ್ರಹಗಳು ಅದೇವೈಷ್ಟ್ಯ ಒಲಿದಿದ್ದಷ್ಟೋ ಏನೋ? ಆ ಮಗು ವಸ್ತು ಬೇರೆ ಮುದ್ದಿಸಿದ್ದೀ ವಸ್ತಿದ್ದಿಸಿದ್ದು. ಏನಾದರೂ ಆಗಲಿ. ಅವರು ಹೀಗೇ ಇರುವ ಹಾಗೆ ಮಾಡಿಕೊಳ್ಳಬೇಕು. ”

“ ಇದೇ ಏನೋ ಮುತ್ತಿಸಂತಹ ಸಂಸಾರ ಎನ್ನುವುದು. ಆಯಿತು. ಅದೇಕೆ? ಅವರೇಕೆ ತಮ್ಮ ಪಾಡಿಗೆ ತಾವು ಇರಬಾರದು! ನಮ್ಮ ಪಾಡಿಗೆ ನಾವು ಸುಖವಾಗಿರಬಾರದೆ? ಏನೋ ಗೋಳು. ನಮ್ಮ ಸಂತೋಷ ಇನ್ನೊಬ್ಬರ ಕೈಯಲ್ಲಿ. ಅವರು ನಕ್ಕರೆ ನಾವೂ ಸಗುವುದು. ಅವರು ‘ತತಂ’ ಎಂದು ಇದ್ದರೆ, ಅದೇಕೊ! ಅದೇನೋ! ನಮ್ಮ ಮನಸ್ಸಿಲ್ಲ ಬರಿಬಿರಿದು. ಇದೇಕೆ ಹೀಗೆ? ”

“ ಯಾವುದು ಎಲ್ಲಾದರೂ ಹೋಗಲಿ. ಹೀಗೇ ಇರುವ ಹಾಗೆ ಮಾಡಿಕೊಂಡು ಬಿಡಬೇಕು. ಇಷ್ಟು ಸಾವಿರ ಇನ್‌ಫ್ಲೂರೆನ್‌ಸ್ ಕಂಪೆನಿಗಳು ಹಂಟಿವೆ. ಗಂಡ ಹೆಂಡಿರು ಸುಖವಾಗಿರುವ ಹಾಗೆ ಮಾಡಿಕೊಡುವ ಇನ್‌ಫ್ಲೂರೆನ್‌ಸ್ ಕಂಪೆನಿ ಬಂದೂ ಹುಟ್ಟಿಲ್ಲ. ಇಲ್ಲ! ಈ ಸಂತೋಷ, ಅಂಗಡಿಯ ತಿಂಡಿ ಹಾಗೆ ಕೊಂಡು ಕೊಂಡು ಬರುವುದಕ್ಕೆ ಸಾಧ್ಯವಾದ್ದರೆ, ಬಹುಶಃ ಅದಕ್ಕಷ್ಟು ಬೆಲೆಯೇ ಇರುತ್ತಿರಲಿಲ್ಲವೇನೋ? ”

“ಬಹಳ ದಿನದ ಆಶೆ ಮತ್ತೆ ತಲೆಯೆತ್ತಿದೆ. ಆರು ತಿಂಗಳಿಂದ ಸಂಸಾರ ವೆಲ್ಲ ನಾನೇ ನೋಡಿಕೊಂಡು ಹೋಗಬೇಕು ಎಂದು ಬಹಳ ಆಶೆ. ಅವೊತ್ತು ಕೇಳಿದ್ದ ಕ್ಷೇತ್ರದಲ್ಲಿ ಜೆನಾನ್ಯಾಗಿ ಭೇದೆ ಮಾರಿಯಾಯಿತು. ಆ ದಿಗಿಲು ಇನ್ನೂ ಇದೆ: ಇವೊತ್ತು ಕೇಳಲಿಲ್ಲ, ಇರಲಿ. ನಾಳೆ ಧ್ಯೇಯ ವಾಡಿಬಿಡುತ್ತೇನೆ.”

“ಮರಿತಿದ್ದೆ. ಇವೊತ್ತು ಸಮಾಜದಲ್ಲಿ ಬಹಳ ಹೊತ್ತು ಕುಳಿತಿರಲು ಆಗಲಿಲ್ಲ. ಹಾಳು ಮನಸ್ಸು ಮನಿಯ ಕಡೆಯೇ ಎಳಿಯುತ್ತಿತ್ತು! ಅವರೂ ಕ್ಳಬ್ಬಿನಿಂದ ಬೇಗೇನಾದರೂ ಬಂದು ಬಟ್ಟರೆ ಎಂದು ಮನಿಯ ಯೋಜನೆಯೇ ಯೋಜನೆಯಾಗಿತ್ತು. ನಾನು ಬಂದುದೂ ಬಹಳ ಒಳ್ಳೆಯಾಯ್ದು. ನಿತ್ಯವೂ ಬರುವುದಕ್ಕೂಂತ ಅವರು ಅಥವ್ಯಾ ಗಂಟೆ ಮುಂಚೆ ಬಂದಿದ್ದರು. ಅವರ ಮುಖ ನೋಡಿ ಕಾಫಿ ಮಾಡೋಣ ಎನ್ನಿಸಿತು. ಅವರನ್ನು ಕೇಳಿದೆ ಮಾಡಿಯೇ ಬಿಡಬೇಕಾಗಿತ್ತು. ಕೇಳಿದ್ದ ಕ್ಷೇತ್ರದಲ್ಲಿ ಬೇಡ ಎಂದುಬಟ್ಟರು. ಇನ್ನು ಮುಂದೆ ಇವರನ್ನು ಕೇಳಿದರಲ್ಲವೇ? ನನಗೆ ತೋರಿದುದನ್ನು ಮಾಡಿಬಿಡುವುದು. ತೆಗೆದುಕೊಂಡು ಹೋಗಿ ಮುಂದಿಬ್ಬು, ಅವರು ಅದನ್ನು ತೆಗೆದುಕೊಳ್ಳುವ ಹಾಗೆ ಮಾಡಿಯೇ ಬಿಡುವುದು. ಇದೇ ಸರಿ. ಪ್ರತಿಯೊಂದಕ್ಕಾಗಿ ಈ ಮೀನ ಮೀಷ ಎಣಿಸುವುದು ಯಾರ ಕೈಯಲ್ಲಾದೀತು?”

ತಾ॥ ೮-೩....

“ಈ ದಿನ ಬೆಳಗ್ಗೆ ಏಳುತ್ತಿದ್ದ ಹಾಗೆಯೇ ಅವರ ಮುಖ ನೋಡಿದೆ. ಏಕೋ ಏನೋ ಆಶೆ ಬಹಳವಾಯ್ದು. ಸನ್ನ ಸ್ವಾಮಿಯನ್ನು ನಾನೇ ಕೇಮುದ್ದಿಸಬಾರದು ಎನ್ನಿಸಿತು. ಇನ್ನೂ ರೀಪವಿತ್ತು. ನಾಜಿಕೆಯಾಯ್ದು. ಮುದ್ದಿಸುವುದು ಸಾಧ್ಯವಾಗಲಿಲ್ಲ. ಇತ್ತು ಕಡೆಗೆ ತಿರುಗಿ ಮಗುವಿಗೆ ಸುಖವಾದ ಮುತ್ತು ಕೊಟ್ಟೆ. ಆದರೇನು? ಮನಸ್ಸಿಗೆ ತೃಪ್ತಿಯಾಗಲಿಲ್ಲ. ಹಾಳು ಮನಸ್ಸು! ಕೆಟ್ಟ ಮನಸ್ಸು! ಅದಕ್ಕೆ ಏನು ಬೇಕು ಎಂದರೆ ಅದೇ ಆಗಬೇಕು. ಬ್ರಿಡ ಬೇಕು ಎಂದಾಗ ಚಾಕಲೆಟ್ ಕೊಟ್ಟರೂ ಅದಕ್ಕೆ ಬೇಡ. ಈಜಿಗೆ ಬಂದು ಒಲೆ ಹೊತ್ತಿಸಿದೆ. ಮೊಕವನ್ನು ತೋಳಿದುಕೊಂಡೆ.

ಇಷ್ಟು ಹೊತ್ತಾದರೂ ಇನ್ನೂ ಆಸೆ ಮಾಯವಾಗಲಿಲ್ಲ. ಪರಶ್ಚೈ ಅಲ್ಲಿಗೆ ಹೋದೆ, ಆದುದಾಗಲಿ ಎಂದು ಈ ಸಲ ಬಗ್ಗಿದೆ. ಇನ್ನೀನು? ನನ್ನ ಆಶೀಯು ತೀರಬೇಕು. ಆ ವೇಳಿಗೆ ಸರಿಯಾಗಿ ಅವರು ಕಣ್ಣ ಬಿಟ್ಟು ಬಿಟ್ಟರು. ನನಗೆ ಹೇಗೆ ಹೇಗೇಹೋ ಆಗಿ ಹೋಯ್ತು. ದೇವರು ದೊಡ್ಡವನು. ಅದೇನು ನನ್ನ ಆಶೆ ಅವರಿಗೆ ತಿಳಿದು ಹಾಗೆ ಆಯಿತೋ? ಅಥವಾ ಅವರಿಗೂ ನನಗೆ ಬಂದ ಹಾಗೆ ಆಶೀಯು ಬಂದಿತೋ ಅಂತೂ ಅವರೇ ಕ್ಯಾ ಹಾಗೆ ಕುತ್ತಿಗೆ ಮೇಲೆ ಹಾಕಿ ಮುಖವನ್ನು ಹಿಡಿದು ಚುಂಬಿಸಿ ಬಿಟ್ಟರು. ನಿಜ! ಗಂಡನೆಂದರೆ ದೇವರು ಎನ್ನ ತ್ವಾರಲ್ಲ ಅವರ ಮಾತ್ರ ನಿಜ. ಅದೊಂದು ಸಣ್ಣ ಉಪಚಾರ ನನ್ನ ಸ್ವಾ ಎಷ್ಟು ಸುಖಿಯನ್ನಾಗಿ ಮಾಡಿತು! ಇಂತಹ ಸಾಖ್ಯವು ಅವರ ಕೈಯಲ್ಲಿ. ಅವರು ದೇವರಲ್ಲವೇ? ”

“ ಈ ದಿನ ಬಹಳ ಸಾಹಸ ಮಾಡಿದೆ. ಬಿಳಿಗ್ಗೆ ತಿಂಡಿ ತಿನ್ನ ವಾಗ ಜೊತೆಯಲ್ಲಿಯೇ ಇದ್ದೆ. ಅವರು ಅದೇಕೋರೆ ನನ್ನ ಸ್ವಾ ನೋಡಿ “ ಏನು ಸೋಗಸುಗಾತಿಯಾಗುತ್ತಿದ್ದೀರುಲ್ಲ? ” ಎಂದರು. ನಾನು “ ಇಷ್ಟು ದಿನವೂ ಇಲ್ಲದ ಮುಖ ಇವೊತ್ತು ಬಂತೇ? ” ಎಂದೆ. ಅವರು ಅಭಾವಾ—ಪೂರಾ ಘಾಟಿ, ಏನೋರೆ ಚೇಷ್ಟೆ ಮಾಡಿ, “ ಮುಖವೇನೋ ಇದ್ದೇ ಇತ್ತು. ಈ ಭಾವವಿರಲಿಲ್ಲ ” ಎಂದರು. ತಿಂಡಿ ತಿಟ್ಟಿ ಅತ್ತೆ ಇಟ್ಟು ಕನ್ನಡಿ ಮುಂದೆ ನಿಲ್ಲಿಸಿ “ ನೋಡಿಕೋರೆ ” ಎಂದರು. ಅದೇ ಮುಖ! ಅದೇ ಕಣ್ಣ ಮಂಗ, ಅದೇ ಕುಂಕಮ, ಇನ್ನೀನೂ ಇಲ್ಲ. ಮುಖವೇನೋ ಕೊಂಚ ಕೆಂಪಗಿತ್ತು. ಸೋನಿಗೆ ತಿಳಿಯಿತು. ಕುರುಕು ಚೆಲ್ಲಿತ್ತು. ಈ ದಿನ ಕೆಂಡದ ಒಲೆ ಮುಂದೆ ಕುಳಿತು ಬೀಸುತ್ತಿದ್ದಾಗ ಗಾಳಿ ತಗಲಿ ಬಾಚಿದ್ದ ಕುರುಕು ಕೆದರಿತ್ತು. ಹೊದು. ಜೆದುರಿದ ಕುರುಕು ನನ್ನ ಮುಖಕ್ಕೆ ಬಹಳ ಅಂದ! ಅಯ್ಯೋ! ಹಗಲೂ ರಾತ್ರಿ ಕನ್ನಡಿ ಮುಂದೆ ನಿಂತು ನಿಂತು ಶೃಂಗಾರ ಮಾಡಿ ಕೊಂಡಿದ್ದೂ ಮಾಡಿಕೊಂಡಿದ್ದೆ. ಇದಿಷ್ಟು ನನಗೆ ತಿಳಿದಿರಲಿಲ್ಲ. ಇವೊತ್ತು ಅವರು ಹೇಳಿದ ಮೇಲೆ! ಇನ್ನೂ ಮುಂದೆ ಇದೊಂದು ಗುಟ್ಟು ಸಿಕ್ಕಿತು. ಇರಲಿ. ”

“ ಇದೇ ಸಮಯ ಸಾಧಿಸಿ ಕೇಳಿತೋಣ ಎಂದುಕೊಂಡೆ. ಅದಕ್ಕಾಗಿ ವಾರವಾರವಾದಿತ್ತು ಎಂದು ದಿಗಿಲಾಯಿತು. ಅವರು ಮನ್ಯಪೂರ್ವಕವಾಗಿ ವಿಶ್ವಾಸವಾಗಿ ಬಾಯಿತುಂಬಾ ಮಾತನಾಡಿಸುತ್ತಿದ್ದರೆ, ನಾನು ತಕ್ಷದಿ ತೂಗುವ ಬುದ್ಧಿಯಿಂದ, ನನಗೆ ಅದು ಕೊಡಿ, ಇದು ಕೊಡಿ ಎಂದು ಕೇಳಲ್ಲಿ? ಆಗಲಿಲ್ಲ.”

“ ಮಧ್ಯಾನ್ತವೂ ಹಾಗೇ ಆಯಿತು. ಈಗ ಬೇಕೆಂದು ಕುರುಭಸ್ತು ಸಣ್ಣಗೆ ಕೆಡರಿದ್ದೆ. ಕುಂಕುಮವೂ ಅದೇಕೋರ್ ಏನೋರ್ ಎಂದಿನಂತೆ ಇರುವುದಕ್ಕಿಂತ ಕೊಂಜ ಸಣ್ಣವಾಗಿತ್ತು. ಒಳಗಿನ ಆಸೆ. ಅವರು ಮೆಚ್ಚಿ ವರು, ಮೆಚ್ಚಿ ದರೆಂದು ಉಡುಗರೆ, ಉಪಚಾರ, ಆಗುವುದು ಎಂದು ಆಸೆ. ಆವ ರಿಗೆ ಎಲ್ಲಿಯೋ ಹೊಗುವ ಅವಸರ. ಒಂದು ಸಲ ಮುಖ ನೋಡಿದರು. ಸಣ್ಣಗೆ ನಕ್ಷು, ಅದೇನೋ ಒಂದು ತರಹ ನೋಡಿ, ಹೊರಟುಹೋಡಿ. ನನಗೇಕೋರ್ ಮುಖ ಪೆಚ್ಚಾಯಿತು. ಇನ್ನು ಒಂದು ಸಕೆಂದು, ಅಥವಾ ಒಂದು ವಿನಿಷ್ಟ್, ಇದ್ದ ಸನ್ನನ್ನು ಒಂದು ಸಲ ಹಾಗೆಂದು ಹೋಗಿದ್ದಂತೆ ಏನು ಹೊಗುತ್ತೋತ್ತೋರ್ ? ”

“ ಈ ದಿನ ಸಮಾಜವು ಬೇಕಾಗಲಿಲ್ಲ. ಯಾರು ಏನು ಮಾತನಾಡಿಸಿದರೂ ಏನೋ ಏಕೋರ್ ಬರಿಬರಿದು. ಎಲ್ಲವೂ ಹಾಳು ಹಾಳು ಸುರಿಯುತ್ತಿದ್ದಂತೆ ತೋರುತ್ತಿದೆ. ಸಮಾಜದಲ್ಲಿ ಬಹಳ ಹೊತ್ತು ಸಿಲ್ಲುವುದಕ್ಕೆ ಶಾಧ್ಯವಾಗಲಿಲ್ಲ. ಒಂದುಬಿಟ್ಟೀ. ಅವೋತ್ತು ಒಂದಾಗ ಮನಸ್ಸು ಕುಣಿಯುತ್ತಿತ್ತು. ಇವೋತ್ತು ಏಕೋ ಏನೋ ಕಬ್ಬಿಣದ ಗುಂಡು ಇದ್ದಂತೆ ಇದೆ.”

“ ಮನಗೆ ಒಂದರು. ಕೊಂಜ ಹೊತ್ತುಗಿತ್ತು. ಅದಣ್ಣು ಹೊತ್ತೂ ಪನೋರ್ ಗಂಟಿ, ಗಂಟಿಗಳಲ್ಲ, ವರ್ಷಗಳು ಕಳೆದಂತಿತ್ತು. ಸಂಜೀ ಪನೋರ್ ಚಾವಳ ಬಲಿದು ಕೊಂಜ ಜಳಿಯಾಗುತ್ತಿದ್ದಂತೆ ಇತ್ತು. ಆದುದಾಗಲು ಎಂದು ಕಾಫಿ ಡಿಕಾಕ್ಕನ್ನು ಮಾಡಿಟ್ಟಿದೆ. ಅವರು ಒಂದು ಬಿಟ್ಟೀ ಬಿಟ್ಟುತ್ತಿದ್ದ ಹಾಗೆಯೇ ಒಂದು ಲೋಟಾ ಬಸಿ ಬಸಿ ಕಾಫಿ ತೆಗೆದುಕೊಂಡು ಹೋಗಿ ಇಟ್ಟಿ. ಸನ್ನ ದೇವರು ಬಲಿಯಿತು. ನನಗೆ ಪ್ರಸಾದವ್ಯಾಸಕ್ಕಿಂತು. ”

ಎನ್ನವುದರಲ್ಲಿ ಒಂದು ಸಾಖ್ಯವಿದೆ. ಅಯೋಃ ನನ್ನ ದೈವವೇಕೆ ಇಂತಹ ಭಾಗ್ಯವನ್ನು ನನಗೆ ಇದುವರೆಗೆ ತಪ್ಪಿಸಿತ್ತು ? ”

“ ಇಮೊತ್ತು ಸಮಾಜಕ್ಕೆ ಹೋಗಲಿಲ್ಲ. ಮನೆಯ ಕೆಲಸವೇ ಸರಿ ಹೋಗಿದೆ. ಈಗ ಅವರು ಬರುವ ವೇಳಿಗೆ ಎಲ್ಲವೂ ಸಿದ್ಧವಾಗಿರಬೇಕು. ಅದೇ ಪ್ರಯತ್ನದಲ್ಲಿ ಎಲ್ಲ ವೇಳೆಯೂ ಕಳೆದುಹೋಯಿತು. ”

“ ಸಿನ್ನ ಅವರು ಬರುವ ವೇಳಿಗೆ ಇನ್ನೂ ಕೊಂಡ ಏನೇನೋ ಉಳಿದಿತ್ತು. ಓಟ್ಟು ಹೋಗುವುದಕ್ಕೂ ಸಾಧ್ಯವಿಲ್ಲ. ಇರುವುದಕ್ಕೂ ಸಾಧ್ಯ ಏಲ್ಲ. ಕೊನೆಗೆ ಅವರನ್ನು ಒಬ್ಬರನ್ನೇ ಓಟ್ಟರೆ, ಅವರು ನಾವೆಲ್ಲು ಓದುವುದಕ್ಕೆ ಕುಳಿತುಕೊಂಡಾರಿಂದು ಹೆಡರಿ, ಎಲ್ಲವನ್ನೂ ಆಳುಗಳೇ ವಾಡಿ ಕೊಳ್ಳಲಿ ಎಂದುಓಟ್ಟದ್ದು ಓಟ್ಟ ಹಾಗೇ ಓಟ್ಟು, ಮಹಡಿಯ ಮೇಲಕ್ಕೆ ಓಡಿ ಹೋದೆ. ಅಷ್ಟರಲ್ಲಿಯೇ ಅವರು ನಾವೆಲ್ಲು ಓದುವುದಕ್ಕೆ ಆರಂಭಿಸಿ ಓಟ್ಟಿದ್ದಾರೆ. ಅಭ್ಯಾ ! ಈ ಗಂಡಸರಿಗೆ ಅದೆಷ್ಟು ಅಸಮಾಧಾನ ! ಒಂದು ಗಳಿಗೆ ತಡೆಯಬಾರದಾಗಿತ್ತೇ ? ಎಲ್ಲವೂ ಸೂತ್ರದಲ್ಲಿ ಕಟ್ಟಿ ಕೊಯ್ದ ಹಾಗಿರಬೇಕು ಎಂದರೆ ನಾಧ್ಯವೇ ? ”

“ಅಧಿಕಾರ ನಮ್ಮುದು ಎಂದು ಹೇಳಿ ನಾವೆಲ್ಲನ್ನು ಕಿತ್ತೆಸೆದೆ. ಅವರು, ‘ಆಗಬಹುದು ಮಹಾಸಾಂಗಿ ! ಆದರೆ, ಒಂದು ಹೋದರೆ ಮತ್ತೊಂದು ಇರಬೇಕು. ಅದರಿಂದ – ’ ಎಂದರು. ನಾನು ಇದೋ ನಾವೆಲ್ಲಿಗೆ ಬದಲು, ಎಂದು ಅಡಕೆಲೆ ಕೊಡುವುದಕ್ಕೆ ಹೋದೆ. ಅವರು, ‘ಈ ಹಸೀ ತಾಂಬೂಲ ಬೇದ ’ ಎಂದರು. ‘ಇನ್ನು ಬಿಸಿ ತಾಂಬೂಲವೆಂದರೇನು ? ’ ಎಂದು ಕೇಳಿದೆ. ಅಯ್ಯೋ ! ರಾಮ ! ಈ ಗಂಡುಸರಿಗೆ ನಾಂಗಿಯೇ ಇಲ್ಲ. ನಾನು ಅಗಿದು ಕೊಡಬೇಕಂತೆ ! ವೊದಲು ಧೂ ಎನ್ನಿಸಿತು. ಆ ಮೇಲೆ ಅಂಥಾದ್ದು ನನಗೂ ಬೇಕು ಎನ್ನಿಸಿತು. ಆದರೆ ಕೇಳುವ ಧ್ವಯಂವಿಲ್ಲ. ’ ”

“ ನನ್ನ ಚಿಕ್ಕ ಮನೆಯೋಳಕ್ಕೆ ಇನ್ನು ಮೇಲೆ ನಾವೆಲ್ಲು ತರಕೂಡದು ಎಂದು ಆಜ್ಞೆ ಮಾಡಿಬಿಡಲೇ ? ಎಂದು ಒಂದು ಮನಸ್ಸು. ಈಗಲೇ ಹೇಳ ಲಾರದೇ ಹೋದೆ. ಇರಲಿ. ಇನ್ನೊಂದು ದಿವಸ ಹೇಳುತ್ತೇನೆ. ಈ

ಗಂಡುಸರು ಪಕೆ ನಮಗೆ ಬೇಕಾದುದನ್ನು ತಿಳಿದುಕೊಂಡು ತಾವೇ ಮಾಡಬಾರದು? ನಮಗೆ ಬೇಕಾಗುವುದನ್ನೆಲ್ಲ ಬಾಯಿ ಬಟ್ಟು ಹೇಳುವುದು ಎಂತು ಸಾಧ್ಯ? ಅಂಗಡಿ ಕೆಟ್ಟು ಹೋಯಿತೇ? ಬೇಕಾದುದೆಲ್ಲ ಬಾಯಿ ಬಟ್ಟು ಹೇಳಿ ತೆಗೆದಿದು ಎಂದು ಹೇಳುವುದಕ್ಕೆ?”

ತಾ॥ ೫೫-೩ . . .

“ ಮುಂರು ನಾಲ್ಕು ದಿನದಿಂದಲೂ ನಾನು ಜೈರಿ ಬರೆದಿಲ್ಲ: ಸಮಾಜಕ್ಕೆ ಹೋಗಿಲ್ಲ. ಅವರು ಮನೆಯಲ್ಲಿರುವವರೆಗೂ ಅವರ ಯೋಗ ಕ್ಷೇಮ. ಅವರು ಹೊರಬುಕೋದರೆ ಮನೆಯು ಯೋಗ ಕ್ಷೇಮ! ಈ ಸಡುವೆ ಪುಟ್ಟು. ಸದ್ಗುರು-ದೇವರ ದಯ. ಅಳುವ ಮಂಗುವಾಗಿದ್ದರೆ ಗತಿಯೇನು? ಆದರೂ ನಿನ್ನೆಯ ರಾತ್ರಿ ಮಾತ್ರ ಸನಗೆ ಬಹಳ ಕೋಪ ಬಂತು. ಯಾವೋತ್ತಾತ್ತ್ವಿಲ್ಲದೆ, ಅದೇಕೆ ಆ ಮಂಗು ಅಷ್ಟು ಅಳಬೇಕು? ಆದ ಮಂಕ್ಕಳು ಗಂಡ ತೆಂಡಿರ ಸಡುವೆ ಗೋಡೆಯಾಗುವ ಪಾಗಿದ್ದರೆ ಈ ಮಂಕ್ಕಳು ತಾನೇ ಯಾರಿಗೆ ಬೇಕು? ಬಹುಶಃ ದೇವರು ಮಂಕ್ಕಳನ್ನು ಕೊಡುವುದು ಗಂಡನ ಮೇಲಿನ ಅಭಿಮಾನ ಹೆಚ್ಚಾಗಲಿ ಎಂದೋ ಪನೋ? ಅದೇನಾದರೂ ಆಗಲಿ. ನಿನ್ನೆಯ ರಾತ್ರಿ ಅಸುಭವ ಬೇಡ.”

“ ಈ ದಿನ ಅವರು ಎಂತಹ ಮಾತನಾಡಿದರು! ಅವರಿಗೆ ನಾನೂ ಬೇಕಂತೆ! ನಾವೆಲ್ಲೂ ಬೇಕಂತೆ! ಸನಗೆ ಬೇಗ ಸಿದ್ದಿ ಬಂದುಬಿಡುತ್ತದೆ ಯಂತೆ! ಅವರಿಗೆ ಸಿದ್ದಿ ಬರುವವರೆಗೂ ನಾನು ಎಚ್ಚರಾಗಿರುವುದಿಲ್ಲವಂತೆ! ಅದಕ್ಕೊಮ್ಮೆಸ್ವರ ನಾವೆಲ್ಲು ಬೇಕಂತೆ! ಸನಗೆ ಹೇಳಬಾರದೆ? ನಾನು ಎಚ್ಚರಾಗಿರುವುದಿಲ್ಲವೇ? ಬಹುಶಃ ಅದಲ್ಲ ಕಾರಣ. ನಾನು ಎಚ್ಚರಾಗಿರುವುದಲ್ಲ ಪ್ರಶ್ನೆ! ಅವರ ಮನಸ್ಸಿಗೆ ಮೆಚ್ಚಿವಂತೆ ಮಾತನಾಡುವುದಕ್ಕೆ ನಮಗೆ ಬರುವುದಿಲ್ಲ. ಈ ಬರೆವಳಿಗೆಗಾರರಾದರೆ, ಅಲ್ಲಿಂದ ಇಲ್ಲಿಂದ ಕದಾಢಿದರೂ ಪನೇನೋ ಮಾಡಿ ಮಕವಲ್ಲಿನ ಗೌಸು ಹಾಕಿದ ಹಾಗೆ ಮಾಡಿ ಬರೆದುಬಡುತ್ತಾರೆ. ಗಂಡ ತೆಂಡಿರಿಗೆ ಸಡುವೆ ತಮ್ಮ ಗ್ರಂಥವು ಬರುವು

ದೆಂದು ಅವರಿಗೆ ತಿಳಿಯುವ ಹಾಗೆ ಮಾಡಬೇಕು. ಅಥವಾ ನಾನೇ ಏಕೆ ಚೆನ್ನಾಗಿ ಮಾತನಾಡುವುದು ಕಲಿಯಬಾರದು ? ”

“ ಹೌದು. ಮಾತು ಮನುಷ್ಯನಿಗಿರುವ ವೊದಲನೀಯ ಆಗ್�ಹ. ಚೆನ್ನಾಗಿ ಮಾತನಾಡುವವರನ್ನು ಕಂಡರೆ ಎಲ್ಲಾರೂ ಒಲಿಯುತ್ತಾರೆ. ನಮ್ಮ ಸಮಾಜದಲ್ಲಿ ತಾನೇ ರಂಗಮೈನನ್ನು ಏಕೆ ಸೆಕ್ರೆಟರಿ ಮಾಡಿದುದು? ಆವಳು ಚೆನ್ನಾಗಿ ಮಾತನಾಡುತ್ತಾಳೆ ಎಂತಲ್ಲವೇ? ಸರಿ. ನಾನು ಮಾತನಾಡುವುದನ್ನು ಕಲಿಯುತ್ತೇನೆ. ಅಲ್ಲಿಗೆ ನನ್ನ ಒತ್ತುಳಿಕೆಯಲ್ಲಿ ಇನ್ನೊಂದು ಬಾಣ ಹೆಚ್ಚಿತು. ”

ತಾ॥ ೩೫-೨....

“ ಈ ದಿನ ಮಾತನಾಡುವುವಕ್ಕೆ ಆರಂಭಿಸಿದೆ. ವೊದವೊದಲು ನಾಜುಗೆಯಾಯಿತು ಏನು ಮಾತನಾಡಬೇಕು ಎಂಬ ವಿಚಾರ ಹೊಳೆಯಲಿಲ್ಲ. ಒಂದೇರಡು ನಿವಿಷ ಮನಸ್ಸು ಒದ್ದಾಡಿತು. ನಾಲಗೆ ಹೊರಳಾಡಿತು. ಆದ ರೇನು? ಇಷ್ಟನೋಂದು ಇತ್ತಲ್ಲ. ಅದೇ ಎಲ್ಲವನ್ನೂ ಮಾಡಿತು. ಈ ದಿನವೂ ನಾನು ಸಮಾಜಕ್ಕೆ ಹೊಗಿರಲಿಲ್ಲ. ಆದರೂ, ಸಮಾಜಕ್ಕೆ ಹೊಗಿದ್ದ ಹಾಗೆ, ಅಲ್ಲಿ ಏನೇನೋ ನಡೆದ ಹಾಗೆ ಸುಳ್ಳು ಸುಳ್ಳು ಸೇರಿಸಿ ಹೊಡೆದು ಬಿಟ್ಟೆ. ಪಾಪ! ಅವರು ಎಷ್ಟು ಸರಳ ಹೃದಯರು. ನನ್ನ ಮಾತು ಈ ಕೆಳನೆಯಿಂದ ಆ ಕೊನೆಯವರಿಗೆ ಕೇಳಿದರು. ”

“ಅವರು ಈ ದಿನ ಎಚ್ಚರವಾಗಿರುವವರಿಗೂ ನಾನೂ ಎಚ್ಚರವಾಗಿದ್ದೆ. ಒಂದು ಕಟ್ಟು ವೀಳ್ಳಿದೆಲೆ, ಸುಮಾರು ಒಂದು ಸೇರು ಅಡಿಕೆ, ಹಾರಿಹೋಯಿತು. ಹೋದರೆ ಹೋಯಿತು. ನನ್ನ ದೇವರು ನನ್ನೊಂದನೆ ಅಷ್ಟು ಮಾತನಾಡಿದರಲ್ಲ! ಒಹುತ್ತೇ ಅವರಿಗೂ ನನ್ನ ತಲೆ ಹರಟಿ ಬೇಕಾಗಿತ್ತು ಎಂದೇ ಕಾಣುತ್ತಾದೆ. ಇಲ್ಲದಿದ್ದರೆ ನಾನು ಕಾಣಿಸೇ? ಒಂದೇ ಮಾತನೊಳಗೆ ಎಲ್ಲ ಮುಗಿಸಿದುತ್ತಿದ್ದರು. ಆಗಲಿ. ಎರಡನೀಯ ಬಲಿನೋಂದು ಸಿಕ್ಕಿತು. ”

“ ಇನ್ನೊತ್ತು ನನಗೆ ಬರೆಯಲು ಪುರಸತ್ತಿಲ್ಲ. ನಾಳಿಗೆ ತಿಂಡಿ ಏನು ಮಾಡಬೇಕು? ಮಾತನಾಡುವುದಕ್ಕೆ ಏನು ವಿಷಯ ಹೊಂಜಿಕೊಳ್ಳಬೇಕು? ”

ಉದೆಲ್ಲವನ್ನೂ ಸಿದ್ಧವಾಡಿಕೊಳ್ಳಬೇಕು. ನಮ್ಮ ಕನ್ನಡದಲ್ಲಿ ಇಷ್ಟು ಮಾಸ ಪತ್ರಿಕೆಗಳು, ಇಷ್ಟು ಪತ್ರಿಕೆಗಳು ಬರುತ್ತವೆ. ಯಾರಾದರೂ ಒಬ್ಬರು, ಇಂಥ ತಿಂಗಳು ಇಂಥ ವಾರದಲ್ಲಿ, ಜಳಿ ದಿವಸದಲ್ಲಿ ಈ ತಿಂಡಿ, ಬೇಸಿಗೆ ದಿವಸದಲ್ಲಿ ಈ ತಿಂಡಿ ಎಂದು ಒಂದು ಪಟ್ಟಿ ಮಾಡಬಾರದೆ? ನಮಗೆ ಎಷ್ಟು ಅನುಕೂಲವಾದಿತು. ಹಾಗೇ ಗಂಡ ಹೆಂಡಿರಿಬ್ಬರೇ ಕುಳಿತುಕೊಂಡಾಗ ಏನೇನು ಮಾತನಾಡಿದರೆ ಚೆಂದ ಎಂಬುದೂ ಒಂದು ಪಟ್ಟಿಯಾದರೆ! ಸರಿ. ಎಷ್ಟು ಒನಕ್ಕೆ ಈ ವಿಷಯ ಗೊತ್ತಿದೆ! ಹೋಗದೇ ಇದ್ದ ಸಮಾಜದಲ್ಲಿ ನಡೆಯದೇ ಇದ್ದ ಸಂಗತಿಗಳನ್ನು ಹೇಳಿದ ನನ್ನ ಹಾಗೇ ಅವರೂ ಏನಾದರೂ ಕಗ್ಗ ಬರೆಯುತ್ತಾರೆ. ಯಾರಿಗೆ ತಾನೇ ಬೇಕು? ”

“ ಅಬ್ಬಾ ! ಮನೆಯ ಕೆಲಸ ಎಷ್ಟು ಹೆಚ್ಚಾಗುತ್ತಿದೆ. ಈಗೇನು? ಅಗಸನಿಗೆ ಒಟ್ಟು ಹಾಕುವುದರಿಂದ ಹಿಡಿದು ಅಡುಗೆಯ ಮನೆಗೆ ಸಾಮಾನು ತೆಗೆದುಕೊಡುವವರೆಗೂ ಎಲ್ಲ ಕೆಲಸವೂ ನನ್ನದೇ ಆಗಿದೆ. ಅದಿರಲಿ ಹೊದಲು ಈ ಕೆಲಸ ಮಾಡಬೇಕು ಎಂದರೆ, ‘ಅಯ್ಯೋ! ಯಾರು ಮಾಡಿಯಾರೋ? ಯಾರಿಗೆ ಬೇಕೋ’ ಎನ್ನಿಸುತ್ತಿತ್ತು. ಈಗ, ನನ್ನ ಕೆಲಸ! ಇನ್ನಾರು ಯಾಕೆ ಮಾಡಬೇಕು ಎನ್ನಿಸುತ್ತಿದೆ. ಅಷ್ಟೇ ಏನು? ಅದು ಆಗುವವರೆಗೂ ನಿದ್ದೆ ಕೂಡ ಬರುವುದಲ್ಲ. ಅಬ್ಬಾ! ನನ್ನ ದು ಎಂದಕೂಡಲೇ ಅದೆಷ್ಟು ವ್ಯತ್ಯಾಸ! ಹೊದಲು, ಹದಿನ್ಯೆದು ದಿನದ ಕೆಳಗೆಈ ಮನೆ ನನ್ನದಲ್ಲವೇ? ಇವರು ನನ್ನವರಲ್ಲವೇ? ಈ ಮಗು ನನ್ನದಲ್ಲವೇ? ಇಲ್ಲ. ನನ್ನ ದು ಎಂದು ಮನಸ್ಸು ಹೇಳಿಕೊಳ್ಳುತ್ತಿರಲ್ಲ. ಈಗ ಹೇಳಿಕೊಳ್ಳುವುದರಲ್ಲಿ, ಗಂಟು ಹಾಕಿಕೊಂಡಿದೆ. ಆಗ ಅತ್ತ ಕಡೆ ಇತ್ತ ಕಡೆ ಹೋಗುವುದಕ್ಕೆ ಹೊತ್ತಿತ್ತು; ಮನಸ್ಸಿತ್ತು. ಈಗ ಎರಡೂ ಇಲ್ಲ. ”

“ ಈ ದಿನ ಸಮಾಜಕ್ಕೆ ಹೋಗಿದ್ದೆ. ಬರುವ ವೇಳೆಗೆ – ಅಲ್ಲಿ ಒಹಳ ಹೊತ್ತು ಇರಲಿಲ್ಲ – ಕೆಂಪಿಯು ಮಗುವನ್ನು ಎತ್ತಿಕೊಂಡು ಆಡಸುತ್ತಿದ್ದಳು. ಮನೆಗೆ ಬಂದೆ, ಮಗುವು ನನ್ನನ್ನು ನೋಡಿ ಇಳಿಯಬತ್ತು. ಅವಳು ಏನೋ ಮಹಾಪರಾಧ ಮಾಡಿದ ಹಾಗೆ, ಮಗುವನ್ನು ಅತ್ತ ಕಡೆ

ಎತ್ತುಕೊಂಡು ಹೋಗುವುದಕ್ಕೆ ಹೋದಳು. ನಾನು ಕರೆದು ಮಗುವನ್ನು ಎತ್ತುಕೊಂಡೆ. ಅವಳು ವಾಹ ! ಎಷ್ಟೋ ಶುಚಿಯಾಗಿದ್ದಾಳೆ. ಆದರೂ ಮಗುವಿನಹತ್ತಿರವನೋ ಚಂಗು ಚಂಗುವಾಸನೆ. ನನಗೆ ಸಮಿಸಲಿಲ್ಲ. ಬೇರೆ ಬಟ್ಟಿಯನ್ನು ಹಾಕಿದೆ. ಹಾಗೇ ಒಂದು ಯೋಜನೆ ಬಂತು. ನಾನು ಕೆಂಪಿಯಾ ಕೂಡ ಸರಸವಾಡುತ್ತು ಕುಳಿತುಕೊಳ್ಳುವೆನೆ ? ಇಲ್ಲ. ನನ್ನ ಅಂತಸ್ತಿಗೆ ಅದು ಬಹಳ ಹೀನಾಯ ! ಹಾಗಾದರೆ ನಮ್ಮ ಪುಟ್ಟು ಯಾಕೆ ಆಡಬೇಕು ; ನಮ್ಮ ಪುಟ್ಟು ನನ್ನ ಹೊಟ್ಟಿಯಲ್ಲಿ ಹುಟ್ಟಿದವಳು. ನನ್ನ ರಕ್ತ, ಮಾನಸ, ಆಶೆ, ಪ್ರೇಮಗಳ ಬೊಂಬಿ, ನಮ್ಮ ಎಲ್ಲ ಆಸ್ತಿಗಿಂತಲೂ ಹೆಚ್ಚಿನ ಮಗು. ಅದು ಏಕೆ ಆ ಕೆಂಪಿಯ ಜೊತೆಯಲ್ಲಿ ಆಡಬೇಕು ? ”

“ ಪುಟ್ಟೂಗೂ ನನ್ನ ಜೊತೆಯಲ್ಲಿ ಆಡುವುದರಲ್ಲಿ ಇರುವ ಇವ್ವು ಕೆಂಪಿಯ ಜೊತೆಯಲ್ಲಿ ಆಡುವುದರಲ್ಲಿ ಇಲ್ಲ. ಇದು ಇದುವರೆಗೆ ತೋರಿಸಲಿಲ್ಲ. ಈಗ ತೋರಿದೆ. ಇದೆಲ್ಲಿಯ ನ್ಯಾಯ ? ಹೋಗಿ ಅಲ್ಲಿ ಇಲ್ಲಿಯ ಮಾತ್ರ ಆಡಿಕೊಂಡು ಸಮಾಜಿವಾಜದಲ್ಲಿ ಕುಳಿತಿರುವುದಕ್ಕಿಂತ, ಇಲ್ಲಿ ಕುಳಿತುಕೊಂಡು ಪುಟ್ಟೂ ಜೊತೆಯಲ್ಲಿ ಆಟವಾಡುವುದೇ ಉತ್ತಮ ಎನ್ನಿಸುತ್ತದೆ. ಆದರೆ ಇವೊತ್ತೇ ಈ ವಿಷಯ ಇತ್ತುಧ್ರು ಮಾಡುವುದಿಲ್ಲ. ಇನ್ನೂ ಮೂರು ದಿನ ನೋಡುತ್ತೇನೆ. ”

“ ಈ ಮೂರು ದಿನದಿಂದ ನನ್ನ ಕಂತೆ ಪುರಾಣ ಸಡೆಯುತ್ತಿದೆ. ಇವೊತ್ತು ನನ್ನ ಪುರಾಣಕ್ಕೆ ಒಳ್ಳೀ ವಂಗಳಾರತಿ ಆಯಿತು. “ ಏನು ! ನೀವೊಳ್ಳೀ ದೊಡ್ಡ ಲೆಕ್ಕರ್ ಆಗಿದ್ದೀರಲ್ಲ. ” ಎಂದು ವೇಜ್ಜಿ ಕೊಂಡು, ನನಗೆ ಪ್ರೇಮದ ಕಾಣಿಕೆಯೊಂದು ಸಲ್ಲಿಸಿದರು. ನನಗೆ ಇವೊತ್ತು ಪರಮಾ ಸಂದ. ಮೂರು ದಿನದಿಂದ ನನ್ನ ದೇವರಿಗೆ ನಾವೆಲ್ಲಿನ ವೇಲೆ ಮನಸ್ಸಿನ ಹೋಗಿಲ್ಲ. ನನಗಂತೂ ಒಂದು ಸ್ವರ್ಗವಾಗಿದೆ. ಆವರು ಹಗಲು ಸಿಕ್ಕುವು ವಿಲ್ಲ, ರಾತ್ರಿ ದಕ್ಕುವುದಿಲ್ಲ ಎನ್ನುವಹಾಗಿತ್ತು. ಈಗ ಹಾಗಿಲ್ಲ. ಹಗಲು ಸಿಕ್ಕುದೆ ಓಡುವ ಸ್ವಾಮಿಯನ್ನು ರಾತ್ರಿಯ ಹೊತ್ತು ಹಿಡಿದು ಹಾಕಿಟ್ಟು ಕ್ತೇನೆ. ಅಬ್ಬಾ ! ಈ ಮೂರು ನಾಲ್ಕು ದಿನಕ್ಕೇ ನಾನೆಷ್ಟು ಗಂಡುಬೇರಿ ಯಾರಿ ಹೋಗಿದ್ದೇನೆ ! ನಾಜಿಗೆ ಗೇಜಿಗೆ ಎಲ್ಲಿ ಓಡಿಬಟ್ಟಿಪ್ಪತೋ ಏನೋ ? ”

“ ಈ ದಿನ ಅಂತೂ ಅವರು ಬಂದಾರೆ ಎಂದು ಬಾಗಿಲಲ್ಲೇ ಕಾದಿದ್ದೆ. ಥೂ! ಅದೇಸು ಮನಸ್ಸೆನ್ನೀ? ಇನ್ನೊ ಪಳ್ಳಾವರೆ ಕೂಡ ಆಗಿರಲಿಲ್ಲ. ಆದರೂ ಅವರು ಬರುವ ವೇಳಿಗೆ ಎಲ್ಲ ಅಡಗಿಯಾಗಿರುವುದಿಲ್ಲವೋ ಎಂದು ದಿಗ್ಗಳು. ಅಡುಗೆಯವನಿಗೆ ಇವೋತ್ತು ಗಾಳಿ ಬುಡಿಸಿಬಟ್ಟ. ಅವನು ಈ ದಿನ ‘ಅಮಾತ್ತ ಅವರಿಗೆ ಏನೋ ಮೆಟ್ಟಿಕೊಂಡಿದೆ’ ಎಂದು ಕೊಂಡಿರಬೇಕು. ಹೌದೋ ಅಲ್ಲವೋ ಮತ್ತೆ? ನಿತ್ಯನಿತ್ಯವೂ ಏಳಾವರೆ ಗಂಟಿ ವೇಳಿಗೆ ರಾಜ್ಯಕೆಟ್ಟಾ ಪಿಟಿದು ಕೊಂಡು ಮನಸೆಗೆ ಬಂದು, ಆಚಾರ್ಯ, ವಾಟಿ ಹಾಕಿದ ಅಡುಗೆ ತಿಂದು ಕೊಂಡು ಇರುತ್ತಿದ್ದವರು, ಈಗ ‘ಇಂಥ ಅಡುಗೆ ವಾಟಿ, ಇಮ್ಮುಹೊತ್ತಿಗೇ ಮಾಡಿ, ಏಕೆ ಹೊತ್ತಿಗೆ ಸರಿಯಾ? ಅಡುಗೆಯಾಗಲಲ್ಲ?’ ಎಂದು ರಂಪ ಮಾಡಿದರೆ ಆವನಿಗೆ ಹಾಗೆ ಎನ್ನಿಸಿದರೆ ಆಶ್ಚರ್ಯವೇ? ”

“ ಯಾರು ಏನು ಬೇಕಾದರೂ ಎಂದು ಕೊಳ್ಳಲಿ, ಈಗ ಸನಗೆ ಬೇಕಾಗಿರುವುದು ಎರಡು ವಸ್ತುಗಳು. ಸನ್ನ ಸ್ವಾಮೀ, ಸನ್ನ ಪುಟ್ಟು, ಅವರಿಬ್ಬ ಯೋಗಕ್ಕೇವು ಸನಗೆ ಬೇಕಾಗಿರುವುದು. ಈ ಮನಸೆಯಲ್ಲಿ ಇರುವ ಸನು ಸ್ತವೂ ಅದವ್ಯಕ್ಷೇ ಸನಗೆ ಬೇಕಾಗಿರುವುದು. ಸನಗೆ ಈ ಒನ್ನುಪರುವ ವರಿಗೂ ಅವರಿಬ್ಬರ ಕೂಡಲೇಳಿ ಕೂಡ ಸೋಯಿದ ಹಾಗೆ ಇರುವುದಕ್ಕೆ ಆಗ್ಗೆ ಬಟ್ಟರೆ ಸಾಕು. ”

“ ಈ ದಿನ ಅಡುಗೆಯ ಮನಸೆಯಲ್ಲಿ ಏನೋ ಗಟಬಡಿ ಆದಹಾಗೆ ತೋರುತ್ತದೆ. ಒಗ್ಗರಣಿ ಸಾಸುವೆ ಸೀದು ಹೋಗಿತ್ತು. ಸಾರು ಚೆನ್ನಾಗಿದ್ದರೂ ಸೀದ ಸಾಸುವೆ ಏಕೋ ಸನಗೆ ಕೊಂಡ ಅಸಮಾಧಾನ. ಅವರೆಂದು ರಿಗೆ ಮಾತನಾಡಲಿಲ್ಲ. ಉಂಟ ಆದಮೇಲೆ ಮಾತನಾಡಬೇಕೆಂದು ಇದ್ದೆ. ಆದರೆ, ಅವರಿಗೆ ಅಡಕೆಲೆ ಕೊಡುವ ಅವಸರದಲ್ಲಿ ಮರಿತುಹೋಯಿತು. ಇರಲಿ. ”

ತಾ|| ೧-೮....

“ ನಿನ್ನ ಸನಗೆ ಡೈರಿ ಬರೆಯುವುದಕ್ಕೂ ಹೊತ್ತಿರಲಿಲ್ಲ. ತಿಂಗಳ ಲೆಕ್ಕೆ ಎಲ್ಲ ಮಾಡಿ ಅವರಿಗೆ ತೋರಿಸಿದೆ. ಅವರದೆಷ್ಟು ಒಳ್ಳಿಯವರು! ಸಾಷ್ಟು ಸಾಷ್ಟು

ಹಾಗೇ ತಬ್ಬಿಕೊಂಡು, ‘ನೋಡಿದಿಯಾ? ಅಧಿಕಾರ ಬೇಕು ಅಧಿಕಾರ ಬೇಕು’ ಎಂದೆಯಲ್ಲ ಎಷ್ಟು ಕಣ್ಟು! ನನ್ನ ಪ್ರಶ್ನೆ ತೊಂಬಿ, ಆಟ ಆಡಿ ಕೊಂಡು ಹಕ್ಕಿಯ ಹಾಗೆ ಇರೋದು ಬಿಟ್ಟು “ರಾವಣನ ಮೋಹದ ಮೆಡದಿಯಲ್ಲ. ಲಂಕಾ ಸಾಮಾಜ್ಯದ ಚಕ್ರವರ್ತಿನಿ” ಎಂದ ಮಂಡೋ ದರಿಯ ಹಾಗೆ ಆಗಿಬಿಟ್ಟು. ಅಯ್ಯಾ! ಎಷ್ಟುಕಣ್ಟು ಪಟ್ಟಿ! ನನಗೆ ಹೇಳಿಬಾರ ದಾಗಿತ್ತು? ನಾನು ಹತ್ತು ನಿಮಿಷದಲ್ಲಿ ಮಾಡಿ ಕೊಡುತ್ತಿದ್ದೆ” ಎಂದು ಹೇಳಿ ಬಂದು ಮುತ್ತು ಕೊಟ್ಟರು. ಕಣ್ಟವಂತೆ! ಭಾರವಂತೆ! ಅವರು ಹಾಗೆ ತಬ್ಬಿಕೊಂಡಾಗ ಕಣ್ಟ ಕಳಿದು ಹೋರಿಯಿತು. ಮುತ್ತು ಕೊಟ್ಟಾಗ ಭಾರ ಇಳಿದು ಹೋರಿಯಿತು ಎಂಬುದು ಇವರಿಗೇನು ಗೊತ್ತು?

ಮೊನ್ನೆಯಂದ ಸಾಸುವೆ ಸೀಯಿಸಿದ ವಿಚಾರವೇ ಮನಸ್ಸಿನಲ್ಲಿ ಹೊಗೆ ಯಾಡುತ್ತಿದೆ. ಇವೊತ್ತು ಸಂಭಳ ಕೊಡುವಾಗಲೇ “ಬೇಡಿ. ಹೊರಟು ಹೋಗಿ” ಎಂದು ಬಿಡಬೇಕು ಎನ್ನಿಸಿತು. ಆದರೂ ಇರಲಿ. ಇವೊತ್ತು ಮಾಡುವ ಕೆಲಸ ಇನ್ನೊಂದು ದಿನ ಮಾಡೋಣ ಎಂದು ತಡೆದಿದ್ದೇನೆ. ಆಯಿತು! ಆಚಾರಿಯಾ ಪಾಪ! ಬಡವ! ಅವನಿಗೂ ಹೆಂಡಿತಿ ಮಕ್ಕಳಿ ದ್ವಾರ್ಥಿ! ಅವರ ಗತಿಯೇನು ಎಂಬುದನ್ನೂ ನಾನು ಗಮನಿಸಬೇಕು. ಅವನು ಮಾಡುವುದು ಮಾತ್ರ ಸರಿಯೆ? ನನ್ನ ದೇವರಿಗೆ, ನನ್ನ ಸ್ತಾವಿಗೆ, ನನ್ನ ಹೃದಯೇಶ್ವರನಿಗೆ, ಕಾಟಾಚಾರದ ಅಡುಗೆ ಮಾಡಿ ಹಾಕಿದರೆ ನನಗೆ ಕೊಪ ಬರುವುದಿಲ್ಲವೋ? ಪಾಪ! ಬೇಳಿಗಂದ ಸಂಜೀಯವರೆಗೂ ಗಾಣದೆತ್ತಿಗಿಂತ ತೆಚ್ಚಾಗಿ ದುಡಿದು ಬಂದವರಿಗೆ ಮನಸೆಗೆ ಬಂದರೆ ಅಂಬಲಿಯೋ ತುಂಬಿ ಸೊಪ್ಪೋ ವಿಶ್ವಾಸದಿಂದ, ಆಶಯಿಂದ, ಬಡಿಸಬೇಡವೋ? ಅವನನ್ನು ಏಕೆ ಇಟ್ಟಿರುವುದು? ಅವನು ಕಂಡೂ ಕಾಣದೆ ತಿಂದು ಕೊಬ್ಬಿ ಕೊಬ್ಬಿ ಕರೆಂಟಿ ಕೊಣಾಗಲೆಂದೋ? ಅಥವಾ ತಾನು ಮಾಡುವ ಕೆಲಸ ಮಾಡಿ, ನನಗೆ ಸಹಾಯಕನಾಗಿರಲಿ ಎಂದೋ? ಇವೊತ್ತು ಸೂಕ್ಷ್ಮವಾಗಿ ಅಂದಿದ್ದೇನೆ. ‘ನಾಳೆ ಅಡುಗೆ ಸರಿಯಾಗಿರಬೇಕು’ ಎಂದು ಹೇಳಿ ಅಲ್ಲಿ ನಿಲ್ಲದೆ ಹೊರಟು ಬಂದು ಬಿಟ್ಟು, ನಾಳೆಗೆ ನೋಡೋಣ. ಸರಿ ಹೋದರೆ ಸರಿ. ಈಗಲಿಂದ ಇಲ್ಲದ್ದೆಲ್ಲ ಏಕೆ ಯೋಚಿಸಲಿ?”

ತಾ॥ ೭-೮....

“ ಇವೊತ್ತು ಸಣ್ಣದೊಂದು ನಾಟಕ ನಡೆದಿದೆ. ನಾನು ಆಸಮಾನ ಧಾನ ಪಟ್ಟಿದು ಅಡಗಿಯ ಆಚಾರ್ಯಿಗೆ ಅವಮಾನವಾಯಿತಂತೆ! ಹಾಗಂತೆ ಹೀಗಂತೆ! ಹದಿನೈದು ದಿನದ ಹಿಂದೆ ಇವನು ಹೀಗೆ ಆಸಮಾಧಾನ ಪಟ್ಟಿದ್ದರೆ ನಾನು ಹೆದರಿ ಸೀರಾಗುತ್ತಿದ್ದೇ! ಈಗ ಏನೋರ್ ಆಗಿಹೋಗಿದೆ. ಇವನು ರೇಗಿದರೆ ಏನು ಮಾಡುತ್ತಾನೆ? ಬರುವುದಿಲ್ಲ. ಹೊರಟುಹೋಗುತ್ತಾನೆ. ಹೋಗಲಿ. ಮೊದಲು ಸಲ ಅಡುಗೆ ಕೆಡುತ್ತದೆ, ಕೆಡಲಿ. ಮಾಡಿದ್ದಿಲ್ಲ ಅತ್ತಕಡೆ ಸುರಿದು ಬೇರೆ ಮಾಡುತ್ತೇನೆ. ಅದೂ ಕೆಟ್ಟುಹೋದರೆ, ಅವರಿಗೇ ಹೇಳುತ್ತೇನೆ. ‘ ಇವೊತ್ತು ನಾಳೆ ದೊಡ್ಡ ಮನಸ್ಸು ಮಾಡಿ, ಈ ಕೆಟ್ಟು ಅಡಗಿಯೇ ಉಟ ಮಾಡಿ, ಎರಡು ಮೂರು ದಿನಗಳೊಳಗಾಗೆ ಕಲಿತುಕೊಂಡು ಬಿಡುತ್ತೇನೆ’ ಎಂದು ಹೇಳುತ್ತೇನೆ. ಆವರನ್ನು ಒಪ್ಪಿಸುವ ರೀತಿಯೇ ಒಂದಿದೆ. ಅದು ಕಂಡುಹಿಡಿದ್ದೇನೆ. ಆ ಗುಟ್ಟು ತಿಳಿದಿರುವಾಗ ಇನ್ನೇಕೆ ಈ ಪಾಡು? ”

“ ಇವೊತ್ತು ಏಕೋರ್ ಬೇಡ ಬೇಡವೆಂದರೂ ಇದೇ ಯೋಜನೆ. ನನ್ನೊಳಿಡೆಯನಿಗೆ ನಾನೇ ಅಡುಗೆ ಮಾಡಿದದೆ ಈ ಕೂಲಿಯ ಅನ್ನ ಏಕೆಹಾಕಬೇಕು? ಎನ್ನಿಸುತ್ತಿದೆ. ಸಮಾಜದಲ್ಲಿ ಎಲ್ಲರೂ “ಅಡುಗಿಯವನನ್ನು ಓಡಿಸಿ ಬಿಟ್ಟು ತಾನೇ ಅಡುಗೆ ಮಾಡುತ್ತಿದ್ದಾರ್ಥಿಯಂತೆ ಎಂತಹ ಲೋಭಿ! ”ಯಂದು ಹಾಸ್ಯ ಮಾಡುತ್ತಾರೆ. ಅವರು ಮಾಡಲಿ, ನೋಡೋಣ! ಗ್ರಹಶಾರಬಿಡಿಸಬಿಡುತ್ತೇನೆ. ಅದರ ಮೇಲೆ ಒಂದು ಲೆಕ್ಕಾರ್ ಮಾಡಬಿಡುತ್ತೇನೆ. “ನನ್ನ ಸರ್ವಸ್ವದಿಂದಲೂ ಆರಾಧಿಸಬೇಕಾದ ಸಾಫ್ತ್ವಿಗೆ, ಯಾವನೋ ಅಡುಗೆ ಮಾಡಿಹಾಕುವುದೆ? ಅವನು ಒಂದು ಕೆಲಸ ಮಾಡುವುದು ಕಾಂಗಿ. ಅವನು ನಮ್ಮ ಹಾಗೆ ‘ಅಯ್ಯೋ ಪಾಪ! ’ ಎಂದು ಒಂದು ಸಲವಾದರೂ ಹೇಳುವುದಾದರೂ ಉಂಟಿ? ಈ ದಿನ ಅವರು ಒಂದು ತುತ್ತು ಕಡಿಮೆ ಉಟ ಮಾಡಿದರೆ ನನಗೆ ಕೆಟ್ಟಿ ಜುರ್ ಎನ್ನತ್ತದೆ: ಅವನಿಗೆ ಎಹ್ಯೋ ನಂತೋಷ! ರಾಯರಿಗೆ ಹಗುಳಿಟ ಕಡಿಮೆಯಾದರೆ ಉಪ್ಪಿಟ್ಟೋ

ತಿಂಡಿಯೋ ಹೆಚ್ಚು ವಾಡಿ ಮನೆಗೂ ಅಷ್ಟು ಕಟ್ಟಿಕೊಂಡು ಹೋಗಬಹುದು ಎಂತ! ಕಣ್ಣಿಬ್ರಂಧ ನೋಡಿದರೆ ಇದೆಂತಹ ಆಸಧ್ರ ಎನ್ನುವುದು ನಿಮಗೆ ತಿಳಿದೀತು” ಎಂದು ಬಾಯಿ ಕಟ್ಟಿಸಿಬಡುತ್ತೇನೆ. ಆಗಲಿ ದುಡುಕ ಬಾರದು. ಸನ್ನ ಗಂಡ, ಸನ್ನ ಮಕ್ಕಳು ಎಂದು ಆದಮೇಲೆ, ನಾನೇ ಏಕೆ ಏಶ್ವಾಸವಾಗಿ ಅಡುಗೆ ವಾಡಿ ಆದರವಾಗಿ ಬಡಿಸಬಾರದು? ”

“ ಇನ್ನೊತ್ತು ಇನ್ನೂ ಎಂದು ಅಸಧ್ರವಾಗಿಹೋಯಿತು. ಏನೋ ಕೆಲಸ ದಲ್ಲಿದ್ದುಬಟ್ಟೆ. ಅಷ್ಟರೊಳಗೆ, ಎರಡನೆಯ ತಾರಿಖು, ಸಮಾಜದ ಏಂಬೆಂಗು, ನೆನಪಾಗಿ ಅಲ್ಲಿಗೆ ಓಡಿ ಹೋರಣಿಹೋದೆ. ಬಂದವಳೇ ಇನ್ನೇನೋ ಕೆಲಸ ರೆಲಸ ಎಂದು ಇದ್ದುಬಟ್ಟೆ, ಏಳ್ಳಿದೆಲೆ ತರಿಸಲಿಲ್ಲ. ಉಂಟವಾಗಿ ಅವರಿಗೆ ತಾಂಬೂಲ ಕೊಡುವ ವೇಳೆಯವರಿಗೊ ಅದರ ಸನೆಪೇ ಆಗಲಿಲ್ಲ. ಹಾಳು! ಎಂತಹ ವಾಸ ಹೋಗುವ ಸಂದರ್ಭ! ದೊಡ್ಡ ದಾಗಿ ಅಧಿಕಾರ ವಹಿಸಿ ಕೊಂಡು ಇನ್ನೂ ಹದಿಸ್ತೇದು ದಿನವಾಗಿಲ್ಲ. ಆಗಲೇ ಅಡಕೆಲೆಗೆ ಸೊನ್ನೆ ಎಂದುಬಿಟ್ಟರೆ, ನಾನು ಯಾವ ಮುಖ ಹೊತ್ತು ಬದುಕಬೇಕು? ಆಗಲೇ ಯಾರನಾನ್ನಿದರೂ ಕಳಿಸಿ ತರಿಸೋಣವೆಂದರೆ, ಮಳಿ ಬೇರೆ. ”

“ ಆದರೆ, ಸನ್ನ ಸಾಪ್ತಾರ್ಥಿ ದೇವರಂಥವರು. “ ಏನು ಪುಣ್ಯತ್ವಗೀತಿ! ಚಳಿ ಹೊತ್ತು ಬರಿಯ ಬಾಯಿ ವಾಡಿ ಬಟ್ಟಿಯೋ? ” ಎಂದರು. ನಾನು ಸಚ್ಚಿ ಮುಖ ಹಾಕಿಕೊಂಡು ನಿಂತುಕೊಂಡೆ. ಅವರು ಬಂದು, ಬಂದಿಷ್ಟು ಚೇಷ್ಟೆ ವಾಡಿ, ಗಂಡುಸರಿಗೆ ಏಕೆ ಇಷ್ಟು ಚೇಷ್ಟಿ! ಇರಲಿ, ಇರಲಿ, ಆ ಚೇಷ್ಟೆಯೇ ಇಲ್ಲದಿದ್ದರೆ ನನಗೆ ಏಕೋ ಏನೋ ಎಲ್ಲ ಬಡುಬಡುವಾದ ಹಾಗೆ ತೋರುತ್ತದೆ. “ ಅಯ್ಯೋ ಮಂಕು ದಿನ್ನೆ! ಇಲ್ಲಿ ನೋಡು, ಅಡಕೆಲೆ ಆಗದಿದ್ದರೂ ಕೆಂಪಾಗಿರುವ ಇದಿರುವಾಗ, ಅದೇಕೆ? ” ಎಂದು ಕಚ್ಚಿಬಿಟ್ಟರು. ಕೊಂಡ ನೋವಾಯಿತು. ಆದರೂ.... ಇನ್ನು ಮೇಲೆ ಏಳ್ಳಿದೆಲೆ ತರಿಸು ಪುದೇ ಬಿಟ್ಟುಬಿಡಲೇ? ಬೇಡ, ಬೇಡ. ಅದನ್ನು ತರಿಸದಿದ್ದರೆ, ಅವರ ಹತ್ತಿರ ಅಷ್ಟು ಹೊತ್ತು ಕುಳಿತುಕೊಂಡು ಹೊತ್ತು ಕಳಿಯುವುದಕ್ಕೆ ಇನ್ನು ಯಾವ ಉಪಾಯವೂ ಇಲ್ಲ.”

“ ಸಮಾಜದ ವಿಚಾರ ಬರೆಯಬೇಕು. ಇನ್ನೊಂದು ದಿನ ಬರೆದು ರಾಯಿತು. ಏಕೋ ಪನೋ ಈಚೆಗೆ ಸನಗೆ ಸಮಾಜ ಅಷ್ಟು ಬೇಕಿಲ್ಲ. ಇನ್ನೊತ್ತು ರಂಗಮಾತ್ರ ಹಾಸ್ಯ ಮಾಡಿದರು. ನಾನೇನು ಮಾಡಲೆ? ಸಕ್ಕರೆ ಗಿಂತ ಕಬ್ಬಿ ರುಚಿಯೇ ಇರಬಹುದು. ಆದರೂ ಸಕ್ಕರೆಯಂತಹ ಸಂಸಾರ ಇರುವಾಗ ಕಬ್ಬಿಸಂತಹ ಸಮಾಜ ಯಾರಿಗೆ ಬೇಕು? ”

ತಾ॥ ೩-೮....

“ ಈ ದಿನ ಬೆಳಿಗ್ಗೆ ಒಂದು ವಿನೋದ ಮಾಡಿಬಿಟ್ಟೇ. ಅಡುಗೆಯವನನ್ನು ಕರೆದು “ ಆಚಾರ್ ! ನಿಮಗೆ ಕೆಲಸ ಹೇಜ್ಜಾಗುತ್ತದೆ ಅಲ್ಲವೇನ್ನಿ? ಈಮಗೊಂದು ಅಸಿಸ್ಟೆಂಟ್ ಕೊಟ್ಟರೆ ಹೇಗರಿ? ” ಎಂದೆ. ಅವನೋ ಶುದ್ಧ ಹೇಜ್ಜು! ಈ ಕಿವಿಯಂದ ಆ ಕಿವಿಯವರೆಗೆ ಭಾಯಿ ಕಿಸಿದುಕೊಂಡು, “ ಅಮಾತ್ರ ! ನೀವು ತಿಳಿದವರು. ನಾನೇನು ಹೇಳಲು? ನೋಡರಿ ” ಎಂದು ಅಥವಿಲ್ಲದ ಅಸಂಬಧಿ ಪ್ರಲಾಪ ಪನೇನೋ ಹೇಳಿದ. ನಾನು ಕಾಯ್ದ ವಾಸಿ. ಕತ್ತಿಯ ಕಾಲೂ ಕಟ್ಟಪೇಕ್ಕಲ್ಲ, ನಾನೂ ಕೇಳಿದೆ. ಪನೋ ಆ ಪಾರಂಭವೆಲ್ಲ ನಾನು ಬರೆಯುವುದಿಲ್ಲ. ”

“ ಈ ದಿನ ಅನ್ನ ಮಾಡುವುದನ್ನು ಕಲಿತೆ. ಅನ್ನ ಉದುರುದುರಾಗಿ ಚೆನ್ನಾಗಿ ಆಗಿತ್ತು. ನಾನು ಬಡಿಸಿದಾಗ, ‘ಅಬ್ಜ್ ! ಅವರ ಬುಟ್ಟಿ ಅದೆಷ್ಟು ಸೂಕ್ಷ್ಮ ! ಕೂಡಲೇ ಹೇಳಿಟ್ಟರು, ಇನ್ನೊತ್ತು ಇನ್ನು ಯಾರದೊ ಕ್ಷೇವಾಡ ಇದು ! ಬಹುತ್ವ ನೀನು ಮಾಡಿದೆಯೇನೋ ? ’ ಎಂದುಟ್ಟರು. ಸದ್ಯಕ್ಕೆ ಅನ್ನ ಚೆನ್ನಾಗಿ ಆಗಿತ್ತು. ಸಮ್ಮು ಸ್ಕೂಲಿನಲ್ಲಿ ವಿನೇನೋ ಹೇಳಿ ಕೊಟ್ಟಿದ್ದರೆ? ಇಂಗ್ಲಿಂಡಿನಲ್ಲಿ ಯಾವ ಥೋರೆ ಆಳಿದರೇನು? ಮತ್ತೊಂದು ಕಡೆ ಇನ್ನೊಬ್ಬರು ಅಳಿದರೇನು? ಇದೆಲ್ಲ ಸಮಗ್ರೇಕೆ? ನಾಮ್ಮ ಮನೆಯನ್ನು ಆಳುವುದಕ್ಕೆ ಮಾಟ್ಟಿರುವವರು. ಆಳುವುದಕ್ಕೆ ಬರದೆ ಆಳುತ್ತದ್ದೇವೆ. ಸಿಂಹಾಗಿಯೂ ಓರಂಗಜೀಬನು ಗುರುಗಳಿಗೆ ಹೇಳಿದ ಮಾತ್ತೆಲ್ಲ ನೇನಪಾಯಿತು. ಸ್ಕೂಲಿನಲ್ಲಿ

ಓದಿದ್ದು ಏನೇನೂ ಸಹಾಯವಾಗಿಲ್ಲ. ಅದೆಲ್ಲ ವೆಂಕ ಪಣಂಬೂರಿಗೆ ಹೊರ್ಗೋ ಬಂದಂತೇ ಆಯ್ಯುತ್ತು. ”

“ ಇವೊತ್ತು ಪುಟ್ಟು ಜೊತೆಲಿ ಆಟವಾಡಬೇಕು ಎನ್ನಿಸಿತು ಕೂತು ಅಷ್ಟು ಹೊತ್ತು ಪುರುಸತ್ತಾಗಿ ಆಟವಾಡಿದೆ. ಅಯ್ಯೋ! ಮಂಗ. ಎಷ್ಟು ಚೆನಾಂಗಿ ಆಟವಾಡಿತು! ಆಗಲೇ ಅವಳಿಗೆ ವರ್ಷವಾಗುತ್ತಿದೆ “ಆಡು ಪಾಂಚಿ! ” ಯಂತೂ ನಿಜವಾಗಿಯೂ ಚೆನಾಂಗಿತ್ತು. ಇವಳನ್ನ ಹಾಗೇ ಆಟವಾಡಿಸುತ್ತು ಚೆನಾಂಗಿ ಸೃಶ್ಯ ಕಲಿಸಿಬಿಡಬೇಕು. ಸನಗೆ ಎಷ್ಟೋ ದಿವಸ ‘ಸೃಶ್ಯ ಕಲಿತ್ತಿದ್ದರೇ—’ ಎನ್ನಿಸುತ್ತಿದೆ. ನಿಜಿ: ನಾವ ಹೊಗಿ ಎಲ್ಲಾ ಕುಣಿಯಬೇಕಾಗಿಲ್ಲ. ಆದರೆ, ಆದರಲ್ಲಿ ಬಂದು ಸರತೋನ ವಿಲ್ಲವೇ? ಹೊಗಿ ರಾಕೆಟ್ ಹಿಡಿದು ಟೆಸ್ಟಿಸ್ ಕುಟ್ಟಿಭೇಡ್ ಎನ್ನಿಸಿಕೊಳ್ಳುವುದಕ್ಕೆಂತ ನನ್ನ ಪಾಡಿಗೆ ನಾನು ಬಂದು ಗಳಿಗೆ ಡಾನ್ಸ್ ಮಾಡಿಕೊಂಡೆ ಎಷ್ಟೋ ಹಿತ ಅಲ್ಲವೇ? ಈಗ ತಾನೇ ಏನು ಮಹಾ! ನನಗೆ ಇಲ್ಲ ಎಂಣ ಅಳುವುದಕ್ಕೆಂತ ನನ್ನ ಮಕ್ಕಳಿಗೆ ಕಲಿಸಿದರಾಯಿತು. ಇರಲಿ. ”

“ ಈ ದಿನ ರಂಗಮೃಷಿ ಬಂದು ಸಮಾಬಕ್ಕೆ ಕರೆದುಕೊಂಡು ಹೊದರು. ಅಯ್ಯೋ! ಏನನ್ನಾಯ! ರಾಕೆಟ್ ತೆಗೆದುಕೊಂಡು ಟೆಸ್ಟಿಸ್ ನಾಗೆ ಇಂದಿ. ನಾನೂ ಕೊಂಚ ಚೆನಾಂಗಿ ಆಡುತ್ತೇನೆಯೆಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ನಾನೂ ಲೋಕಲ್ ಮಾರ್ಕೆಟ್‌ಗಳಲ್ಲಿ ಲೋಸೆಟ್ ಕೂಡ ಹೊಡೆದಿದ್ದೇನೆ. ಆದೇನು? ಇವೊತ್ತೇನೋ ಅನಧಿವಾಗಿ ಹೊಗಿದೆ. ಬಾಲ್ ರಿಸೀವ್ ಮಾಡುವುದಕ್ಕೆಂದು ನಿಂತು, ಬರುವ ಬಾಲ್ ನೋಡುತ್ತಿದ್ದರೆ, ಮನಸ್ಸು ಪುಟ್ಟು ಮುಖ ನೋಡುವುದಕ್ಕೆ ಓಡಿ ಹೊಗುತ್ತಿದೆಯಲ್ಲ! ಡ್ರೆಪ್ ವ್ ಮಾಡುತ್ತೇನೆ ಎಂದು ರಾಕೆಟ್ ಹೊಡೆಯುವುದಕ್ಕೆ ಕ್ಯಾಯೆತ್ತಿರುವಾಗ ಅವರ ನೇನೆವಾಗಿ, ಎಲೆಗೆ ಸುಣ್ಣ ಹಚ್ಚುವ ನೇನೆವಾಗುವುದಲ್ಲ! ಹ್ಲೇಸ್ ಮಾಡಬೇಕು ಎಂದು ಮುಂದಿ ಓಡುತ್ತಿದ್ದರೆ ಯಾರೋ ಸೆರಗು ಹಿಡಿದು ಎಳಿದು ಕಿಲಕಿಲ್ ಎಂದು ನಕ್ಕುಂತಾಗುವುದಲ್ಲ! ಇವೊತ್ತು ಎಲ್ಲರೂ ನನ್ನನ್ನ ಹಾಸ್ಯ ಮಾಡಿದರು. ಅವರು ನನ್ನನ್ನ ಸೋಡಿ ನಕ್ಕುಡೆಲ್ಲ

ನನಗೇನೋ ಕಾಂಪ್ಲೆಮೆಂಟ್‌ನ್ನು ಎನ್ನಿಸಿತು. ಉಹು! ನಾನು ಅದೆಲ್ಲ ಬರೆಯುವುದಿಲ್ಲ. ಅಬ್ಜಾ! ಹೆಂಗುಸರು ಎನ್ನುತ್ತಾರೆ, ಹಾಗೆನ್ನುವವರು ನಾವು ಇನ್ನು ಯಾರೂ ಕೇಳುವವರಿಲ್ಲ ಎಂದು ಸಂಬಿಕೆಯಾಗಿರುವಾಗ ಆಡಿಕೊಳ್ಳುವ ಮಾತುಗಳನ್ನೂ ಕೇಳಬೇಕು. ”

“ ಟೀನ್ನಿಸ್ ಕೋರ್ಟೀನಲ್ಲಿ ಆದ ಅನುಭವ ಅವರಿಗೆ ಹೇಳಬೇಕು ಎನ್ನಿಸಿತು. ಆದರೆ ಹೇಳಲಿಲ್ಲ. ಇವೊತ್ತು ಅವರ ಬಳಿ ಕುಳಿತು ಪುಟ್ಟೂ ಆಟ, ಅವಳಿಗೆ ಧ್ವನಿ ಕಲಿಸಿದರೆ ಎಷ್ಟು ಚೆನ್ನು! ಈ ವಿಚಾರ ಹೇಳಿದೆ. ಅವರೂ ‘ಎನು ಈ ಕಳ್ಳು ರಂಡೆ ಇಣ್ಣೆಲಾಲ್ ಮಾಡುತ್ತಾಳೆಯೇ! ನೋಡು. ನನಗೆ ಒಂದೂ ತಿಳಿದು, ನಾಳೆ ಆದೇ ಕೆಲಸವಾಗಿ ಬರುತ್ತೇನೆ. ನಾನೂ ನೋಡಬೇಕು’ ಎಂದರು. ನಿಷಿ. ಈ ಗಂಡುಸರಿಗೆ ಎನು ತಾನೇ ಗೊತ್ತಾಗುತ್ತೆ? ಎಲ್ಲಾ ನಾವು ಹೇಳಬೇಕು. ಈ ರಾಜ್ಯದಲ್ಲಿ ಅವರು ಅರಸರಿರಬಹುದು. ಆದರೆ ನಾವು ಮಂತ್ರಿಗಳು. ಮೊದಲಿಸಿದ ಕೊನೆಯವರಿಗೆ ಎಲ್ಲಾ ನಾವು ಹೇಳಿದ ಹಾಗಿಯೇ! ಪುಟ್ಟೂ ವಿಚಾರ ನಾನೇ ಕಂಡಿರಲಿಲ್ಲ. ಈಗ ಕಂಡೆ, ಹೇಳಿದೆ. ಅವರೂ ಬಂದು ನೋಡುತ್ತಾರೆ. ‘ಈ ಮನೆವಾತ್ರ ಅನ್ನುವ ದೆಲ್ಲ ಬಂದು ಮಣಿನ ಮುದ್ದೆ. ಅದು ನಾವು ತಿದ್ದಿದ ಹಾಗೆ. ಬೇಕಾದರೆ ವಿನಾಯಕ, ಬೇಡದಿದ್ದರೆ ಅವರಪ್ಪ! ’ ಎಂದು ಕಾಣುತ್ತದೆ. ಈ ಮಾತು ಇಷ್ಟು ಬೇಗ ಬೇಡ! ಇನ್ನೇರಡು ದಿನವಾಗಲಿ. ”

ತಾ॥ ೪-೮....

“ ಈ ದಿನ ಬೆಳಿಗ್ಗೆ ಎದ್ದುದ್ದೇ ಮೊದಲು ಸನಗೆ ಬೇರೆ ಯೋಜನೆಯೇ ಇಲ್ಲ. ಸದಾಶಿವನಿಗೆ ಅದೇ ಧ್ವನಿ ಎನ್ನುವ ಹಾಗೆ ಆಗಿದೆ. ಸಂಜಿ ಎಷ್ಟು ಜೊತ್ತಿಗೆ ಬಂದಾರು, ಪುಟ್ಟೂ ಆಟ ಎಷ್ಟು ಹೂತಿಗೆ ನೋಡಾರು ಎಂದು ಅದೇ ಹಂಬಲವಾಗಿ ಮೋಡಿದೆ. ಗಡಿಯಾರವೇನಾದರೂ ಮನುಷ್ಯನಾಗಿದ್ದರೆ, ಇದೇನು ಇವು ಇಷ್ಟು ಸಲ ನೋಡುವಳು ಎಂದು ರೇಗಿಕೊಳ್ಳುತ್ತಿತ್ತೋ ಏನೋ? ಈ ದಿನ ಸಾರು ಕಲಿಯಬೇಕೆಂದುಕೊಂಡಿದ್ದೆ. ಆದರೆ ಪುಟ್ಟೂ ಯೋಜನೆಯಲ್ಲಿ ಏನೂ ಬೇಕಾಗಲಿಲ್ಲ! ”

“ ಇವೋತ್ತು ಅವರು ಬಂದಾಗ ಸುಮಾರು ನಾಲ್ಕುವರೆ ಗಂಟೆ. ನಾನು ಪಡೂವರೆಗೆ ಬರುತ್ತಾರೆ ಎಂದುಕೊಂಡು ಇನ್ನೂ ತಲೆಯೂ ಬಾಚಿ ಕೊಂಡಿರಲಿಲ್ಲ. ಅವರು ಬಂದೇ ಬಟ್ಟರು. ನನಗೀಕೋ ನಾಚುಗೆಯಾಯುತ್ತಾ. ಒಳ್ಳೆಯ ಮಾರಿಯ ಹಾಗೆ ತಲೆ ಕೆದರಿಕೊಂಡು ಅವರ ಮುಂದೆ ಹೇಗೆ ನಿಂತು ಕೊಳ್ಳಲಿ ಎಂದುಕೊಂಡಿದ್ದರೆ, ಅವರಿಗೆ ಆ ಫೋರ್ ರೂಪವೇ ಸ್ವಿಯವಾಯಿ ತೋ ಏನೋ? ಮಯಾದೆಯಾಗಿ ಇಲ್ಲಿ ಬನ್ನಿರೇ ಎಂದು ಕರೆದು ಹಾಗೇ ಅಪ್ಪಿಕೊಳ್ಳುವುದೇ? ಇದೇನು ಗಂಡುಸರು? ನಾವು ಎಂದುಕೊಂಡಿರುವುದ ಕ್ಕಿಂತ ಇವರೆಷ್ಟು ಬೇರೆ? ಆ ಬ್ರಹ್ಮ ಈ ಜಾತಿ ಸೃಷ್ಟಿಸುವಾಗ ನಮ್ಮನ್ನು ಕೇಳಬಾರದಾಗಿತ್ತೇ? ಈ ಜಾತಿಗೆ ಯಂತಿಫಾರ್ಮಟಿ, ಕನ್ಸಿಸ್ಟ್ನ್‌ಸಿನ್‌ಸ್ಟ್ರೀನ್‌ಸಿ, ಎರಡೂ ಇದ್ದ ಹಾಗ್ಯಾಲ್. ಏರಿದ್ದರೂಂದು, ಇಳಿದಿದ್ದರೂಂದು ಎನ್ನುವ ಹಾಗೆ. ಏನಾದರೂ ಆಗಲಿ. ಆ ಉಪಚಾರವೂ ನನಗೆ ಬೇಡವಾಗಲಿಲ್ಲ ಎನ್ನುವ ವಾಗ, ನಾನೇಕೆ ಅಪೇಕ್ಷಿಸಬೇಕು? ಅಂತೂ ಅವರನ್ನು ಬುಟ್ಟಿಗೆ ಹಾಕ ಬೇಕು ಎಂದರೆ, ನಾವೂ ಹುಚ್ಚು ಹುಚ್ಚಾಗೋ ಕುಣಿಯಬೇಕು.”

“ ಶುಟ್ಟೂನ ಅವರ ಮುಂದೆ ಕುಣಿಸಿದೆ. ಆ ಆಟ ನೋಡಿ ಅವರು ಆಶ್ಚರ್ಯ ಪಟ್ಟು ಹೊದರು. “ ನಿಇನು ಎಂಥವಳು! ಇದುವರೆಗೆ ನನಗೆ ಕೇಳಿದೆಯೇ ಇವಳನ್ನು ತಯಾರು ಮಾಡಿ ನನಗೊಂಡು ಸ್ರೋಪ್ತ್ಯಾಚ್ಯಾ ಇಟ್ಟಿದ್ದೆಯೋ! ” ಎಂದು ನನ್ನ ಕೆನ್ನಿಗೊಂಡು ಕೊಟ್ಟಿರು. ಏಟು ಎಷ್ಟು ಮೃದು! ಆ! ನಾನು ಯತ್ನವಿಲ್ಲದೆ, ನಿಇ ಹೇಳಿಬಿಟ್ಟಿ: ‘ಆಟ ಕಲಿಸಿದವರು ಆಚೆಯ ಮನೆಯ ಅಜ್ಞಿ ನಾನು ನೋಡಿದುದು ಸಿನ್ನೇ! ’ ಎಂದೆ. ಅವರು ಹಾಗೆಯೇ ಒಂದು ಗಳಿಗೆ ಏನೋ ಯೋಜನೆ ಮಾಡಿ, “ ಮಗು ನಮ್ಮದು, ಆಟ ಕಲಿಸಿದವರು ಅವರು, ನಿಇನು ನೋಡಿದ್ದ ನಿನ್ನೇ, ನಾನು ನೋಡಿ ದುದು ಇವೋತ್ತು. ಎಷ್ಟುಚೆನ್ನೇ! ” ಎಂದರು. ನನಗೀಕೋ ತಲೆ ಹೊಡಿದು ಹಾಕಿದ ಹಾಗೇ ಆಗಿಹೋಯಿತು. ”

“ ಆ ಕೊರತೆ ಹೃದಯವನ್ನು ಬಹಳ ಕಲಿಕ್ತು. ಆ ಕೊರಗಿನಲ್ಲಿಯೇ ಅವರಿಗೆ ತಿಂಡಿ ಕಾಫೀ ಮಾಡಿಕೊಟ್ಟಿ. ಮಂತ್ರ ಸಣ್ಣ ಗಾಗಿದ್ದುದನ್ನು ಕಂಡು

“ ಮಾನ್ಯಾವಿಗೆ ನಾನು ಹೇಳಿದ್ದ ಕೋಪ ಬಂತೇನೋ ? ” ಎಂದು ಸಣ್ಣಿಗೆ ಸಕ್ಕು ಗಲ್ಲ ಹಿಡಿದು, ಮುದ್ದಿಸಿ, ‘ಹಿಂದಕ್ಕೆ ತಪ್ಪ ಮುಂದಕ್ಕೆ ಬುದ್ಧಿ’ಯೋಚಿಸಬೇಡ. ಈ ಅಪರಾಧ ಇಬ್ಬರದೂ ಹೌದು. ನಾವು ಪ್ರಪಂಚ ಉದ್ದಾರ ಮಾಡುತ್ತೀರೆ ಎಂದುಕೊಂಡು ಮನಿಗಳು ಹಾಳು ಮಾಡಿಕೊಳ್ಳುತ್ತಿದ್ದೇವೆ. ಮನಿಯ ಮಕ್ಕಳೂ ಮಂದಿ ಮನುಷ್ಯರಲ್ಲಿ: ಹೊರಗಿನವರೇ ಮನುಷ್ಯರು ಎಂದು ಅವರ ಸೇವೆ ಮಾಡುವ ಸೆಪದಲ್ಲಿ ಮನಿಯವರನ್ನು ಕಾಡು ವಾಹಗಳನ್ನು ಮಾಡುತ್ತಿದ್ದೇವೆ. ಬಿಡು. ಇನ್ನು ಮುಂದೆ ನಾವು ಹೊರಗಿನ ಯೋಚನೆಗೊಂತ ಮನಿಯ ಯೋಚನೆಯಷ್ಟು ಮಾಡುತ್ತೇಣ. ” ಎಂದು ಏನೇನೋ ಹೇಳಿ ಸಮಾಧಾನ ಮಾಡಿದರು. ”

“ ಅವರು ಹೇಳುತ್ತಿದ್ದರೆ ಕಣ್ಣಲ್ಲಿ ನಿರ್ರಹಿತ. ಅವರು ಎಲ್ಲೊಂತು ಗಾರಿರಬೇಕು. ಅದೇನೋ ಮಾಡಿ ಸಾಸಿಬಂಧ್ಯ ಎಲ್ಲ ಸಂತೋಷ ಮಯವಾಗಿ ಮಾಡಿಬಂಧ್ಯ ಹೊರಟು ಹೋದರು. ”

“ ಈ ದಿನ ಇನ್ನೇನೂ ಕೆಲಸ ನಡೆಯಲಿಲ್ಲ. ಆ ಮಾತೇಕೋ ಮನ ಸ್ನಿಗೆ ಹಿಡಿದುಬಿಟ್ಟಿತು. ‘ನಾವು ಪ್ರಪಂಚ ಉದ್ದಾರ ಮಾಡುತ್ತೀರೆ ಎಂದುಕೊಂಡು ಮನಿಗಳು ಹಾಳು ಮಾಡಿಕೊಳ್ಳುತ್ತಿದ್ದೇವೆ. ’ ಈ ಮಾತ್ರ ಶಿವಿಯಲ್ಲಿ ಸುಮ್ಮನೆ ಮೊಳಗುತ್ತತು. ”

ತಾ॥ ೫—೮ . . .

“ ಈ ದಿನ ಬಹು ಕಷ್ಟಕ್ಕಂಬ್ಯ ಕೊಂಡಿತು. ಸಮಾಜದಲ್ಲಿ ಬಂದು ಡಿಬೀಟ್. ಈಚಿಗೆ ಮಾರು ನಾಲ್ಕು ದಿನದಿಂದ ಇಂಗ್ಲೊ ಮಾತುಗಳು ಹೆಚ್ಚಾಗುತ್ತಿವೆ. ಬಹುಶಃ ಬುದ್ಧಿಗೆ ಯೋಚಿಸುವುದಕ್ಕೆ ತಕ್ಕಷ್ಟು ಅವ ಕಾಶವಿಲ್ಲವೆಂದು ತೋರುತ್ತದೆ. ಹಿಂದೆ ಸಂಸ್ಕೃತ ಬೇಡವೆಂದು ಸೂಕ್ತದ ತಪ್ಪಿಗಾಗಿ ಈಗ ಇಂಗ್ಲೊನೂ ಬೇಡ ಎನ್ನಬೇಕು ಅಷ್ಟೇ ! ಸಮಾಧಾನವಾಗಿ ಸೋಧಿದರೆ, ಯಾವ ಭಾಷೆಯಾದರೇನು ? ಸಮ್ಮ ಅಭವಾಯ ಇತರರಿಗೆ ಸೀಳಿಯಂವುದು ಮುಖ್ಯ ! ಏನೋ ಯಾವ ಯಾವ ಮಾತೇನೋ ಹಾಕಿ ಅಧ್ಯಾತ್ಮ

ಮಾಡದಿದ್ದರೆ ಸರಿ. ಅದಿರಲಿ. ಇನ್ನೊತ್ತು ನಾನು ದಿಬೀಟಿನಲ್ಲಿ ಮಾತನಾಡಬೇಕುವಂದು ಹೋದ ತಿಂಗಳಲ್ಲೇ ಗೊತ್ತಾಗಿತ್ತು. ನಾನು ಆ ವಿಷಯವೇ ಮರೆತುಪಟ್ಟಿದ್ದು. ಸುಮಾರು ನಾಲ್ಕು ಗಂಟೆಯ ವೇಳೆಗೆ ನೋಟೀಸ್ ಬಂತು. ತಪ್ಪಿಸಿಕೊಳ್ಳುವುದಕ್ಕೆ ಇಷ್ಟುವಿದ್ದರೂ ಯಶ್ವನಿಲದೆ ಹೋದೆ.”

“ ಈ ದಿನ ದಿಬೀಟಿನ ವಿಷಯ ‘ಸ್ತ್ರೀ ಸಾಪ್ತತಂತ್ರ್ಯ !’ ಎರಡೂ ಕಡೆಯವರೂ ಮಾತನಾಡಿದೆನ್ನ. ಆದರೇನು? ಸಾಪ್ತತಂತ್ರ್ಯ ಬೇಡ ಎಂದವರು ಅದೇನು ಎಂಬುದನ್ನು ಕಾಣದವರು: ಬೇಕು ಎಂದವರು ಬಂದರೇನಾಗುತ್ತದೆ ಎಂಬುದನ್ನು ಅರಿಯದವರು. ನಾನು ಬೇಡ ಎಂತಲೇ ಮಾತನಾಡಿದೆ. ಹುಡುಕಿದರೆ ನಾವು ಆಡಿದ ಮೂತಿನ ಚಿಂದೆ ಸತ್ಯವರಲ್ಲಿ. ಏನೋ ಇಂಗ್ಲಿಷ್ ಪ್ರಾಯಿಟ್ ರಿಸಿಟೀವನ್ ಮಾಡಿದ ಹಾಗೆ, ಮರೆತು ಮರೆತು ನೇನೆಸಿಕೊಂಡು ಕೇಳಿದ ಹಾಗೆ ಇತ್ತೇ ಹೊರತು, ಈ ಮಹಾತ್ಮ, ಪಂಡಿತ ಸೀಮ್ಪು ವೋದ ಶಾದವರು ಮಾತನಾಡಿದ ಹಾಗೆ ತೊಕನೇ ಇರುತ್ತಿರಲ್ಲ. ನನಗೇನೋ ಮಾತನಾಡುವಾಗ ಈ ಹಾಳು ದಿಬೀಟ್ ಎಷ್ಟು ಹೊತ್ತಿಗೆ ಮುಗಿದಿತು! ಎಷ್ಟು ಹೊತ್ತಿಗೆ ಮನೆಗೆ ಹೋದೇನು! ಎನ್ನುವ ಯೋಚನೆಯತ್ತು. ಅದ ಎಂದ ಸಷ್ಟು ಮಾತು ಹಾಗೆ ಬೆಂಜು ಬೆಂಜಾತ್ತು. ಏಕ್ಕುವರಿಗೇನಾಗಿತ್ತು!”

“ ಈ ದಿನ ಪುಟ್ಟೂನ ಬಟ್ಟು ಹೋದುದು ಬಹಳ ತಪ್ಪು. ಪಾಪ! ಆ ಪಾಯಿ ಅದೆವ್ಯು ಬೇಗ ನನ್ನನ್ನು ಹೊಂದುಕೊಂಡು ಬಟ್ಟಿದೆ! ನಾನು ಏತ್ತಿಕೊಂಡರೆ ಅದರ ಆಸಂದವೆಷ್ಟು! ಸಮಾಜದ ದಿಬೀಟಿನಲ್ಲಿ ಮಾರುಗಂಬಿ ಹೊತ್ತು ಗಂಟಲು ಕಿರಿಚಿಕೊಂಡು ಕೂಗಿಕೊಂಡು ಸಾಪ್ತತಂತ್ರ್ಯ ಬೇಡ ಎನ್ನುವುದಕ್ಕಿಂತ, ನಮ್ಮ ಪುಟ್ಟೂನ ತೆಗೆದುಕೊಂಡು ಹೋಗಿ ಟೀಬಿಲ್ ಮೇಲೆ ಕುಳಿರಿಸಿ ಬಟ್ಟು, ಅದರ ಮಗ್ಗಲ್ಲಿ ನಮ್ಮವರನ್ನು ನಿಲ್ಲಿಸಿ ಬಟ್ಟು ‘ಈಗ ಹೇಳಿ! ಇಂತಹ ಗಂಡ, ಇಂತಹ ಮಗು ಬೇಕೋ ನಿಮ್ಮ ಹಾಳು ಸಾಪ್ತತಂತ್ರ್ಯ ಬೇಕೋ’ ಎಂದು ಕೇಳಿ ಬಡಬೇಕು. ಹೌದು, ಕೆಲವರ ಮನೆಯಲ್ಲಿ ಅತ್ತಿ ಮಾವ, ಅತ್ತಿಗೆ ನಾದಿನಿಯರು ಗೋಳು ಹುಯ್ಯಾ ಕೊಳ್ಳುತ್ತಾರೆ. ಅಂಥವರಿಗೆ ಸಾಪ್ತತಂತ್ರ್ಯ ಬೇಕು. ಗಂಡ ಎಂದರೆ ಅನೇಕರು

ಯವುಗಂಡ ಎನ್ನುವ ಹಾಗೆ ಇರುತ್ತಾರೆ. ಅವರೂ ಸ್ವಾತಂತ್ರ್ಯ ಬೇಕು ಎಂದಾರು. ಆಗಲಿ. ಇವರನ್ನೇಲ್ಲ ಬುದ್ಧಿವಂತಿಕೆಯಿಂದ ಕೈಚೆಗೆ ತೆಗೆದು ಕೊಂಡು ಸುಖವಾಗಿರೋದು ಒಳ್ಳೆಯೋ, ಸ್ವಾತಂತ್ರ್ಯ ಬೇಕು ಎಂದು ಇವರನ್ನೇಲ್ಲ ಮನೆಬಿಟ್ಟು ಓಡಿಸಿ ತಾನೇ ತಾನಾಗುವುದು ಒಳ್ಳೆಯೋ? ಏನೋ—ಅಂತು ಸಮ್ಮಾನರು ಯೋಚಿಸಿ ವಾತನಾಡುವುದು ಬಿಟ್ಟು ಹೇಪರು ಗಳಲ್ಲಿ ಬರುವ ವಾತುಗಳನ್ನಾಡುವುದಕ್ಕೆ ಆರಂಭಿಸಿದ್ದಾರೆ. ಬಹುಶ ಇದೂ ಬಂದು ಘಟ್ಟಿಸೋ ಏನೋ! ”

“ ಈ ದಿನ ಸಮ್ಮಾನರು ಬಂದವೇಲೇ ಡಿಬೀಟ್ ಪಣಾರ ಅವರಿಗೂ ಹೇಳಿದೆ. ಅವರು ಅಭ್ಯಾ! ಎಷ್ಟೇ ಆಗಲಿ ಲಾಯರಲ್ಲವೇ? ‘ಆಗಬಹುದು.. ಕೆಂಗುಸರಿಗೆ ಸಂಪೂರ್ಣ ಸ್ವಾತಂತ್ರ್ಯವೇ ಬೇಕು. ಇದನ್ನು ನಾನು ಸಂಪೂರ್ಣವಾಗಿ ಒಪ್ಪಿದ್ದನು’ ಎಂದರು. ಮೊದಲು ನನಗೆ ಅರ್ಥವಾಗಲಿಲ್ಲ. ಆ ಹೇಳಲೆ ವಿಚಾರಿಸಿದೆ “ನೋಡು. ಯಾವ ವಿಚಾರವೇ ಆಗಲಿ, ಇರುವ ಉಚ್ಛರಿ ತಣ್ಣಿಸಿಂದ, ನಾವು ಬೇಕಾದರೆ, ಬಂದಾನೆ ಬೀಝ ಬಂದಾಣೆ ಕಾಂತಿಯಾದರೆ, ನಮ್ಮ ಬಂದು ಮೊತ್ತಮೊಟೆ ಮುಗಿದ್ದಾಗೇಯಿತು. ಸಿಮಂಗೆ ಹಾಗೆ ಸಾಧ್ಯವೇ? ಹಾಗೆಯೇ, ಮೊದಲಿಸಿಂದ ಕೊಸೆಯವರಿಗೂ, ಸಂಸಾರದ ಮೂಲಾಧಾರ ತೆಂಗಸು. ಅವಳೇ ಸ್ವಾತಂತ್ರ್ಯವಾಗಿ ತುಂಬ ಹಸುವನ ದಾಗಿ ಕಿತ್ತುಕೊಂಡು ಓಟ ಹೊಗಬೇಕು ಎಂದರೆ ನಾವೇಕ ಬೇಡನೆನ್ನ ಬೇಕು? ಅದರಿಂದ, ಸಮಗೆ ಎಷ್ಟೋ ಅನುಕೂಲ! ನಾವು ಸೇತ್ತಿಲ್ಲ ರಾಗಳ ಹಾಗೆ, ಪಚ್ಚಿರುವ ಕಡೆ ಮೇಡು ಬೆಳ್ಳಿಗಿರುವ ಕಡೆ ಮಲಗಾ ಕಾಲ ಕಳ್ಳಯ ಬಹುದು” ಎಂದರು. ಈ ವಾತು ನನಗಷ್ಟು ಒಪ್ಪಿಲಿಲ್ಲ. ‘ಸಿಬವಾಗಿ ಗಂಡಿಗೆ ಈ ಬುದ್ಧಿ ಬಂದುಬಿಟ್ಟರೆ ಎಷ್ಟು ಅನಧಿ! ’ ಎಂದು ನಾತ್ರ ದಿಗಿಲಾಯಿತೆ. ಏಂಕುಳ್ಳದೆಲ್ಲ ಇರಲಿ. ಗಂಡುಸಿಗೆ ಈ ಬುದ್ಧಿ ಬರದೇ ಇರಲಿ ಎಂದಾದರೂ ತೆಂಗಸು ಸ್ವಾತಂತ್ರ್ಯವು ಬೇಡ ಎಂದಿರಬೇಕು.”

“ ಇನ್ನೂ ಏನೇನೋ ಬರಯಬೇಕು. ಆದರೂ ಇನ್ನೂ ಸ್ವಾತಂತ್ರ್ಯದ ಪಣಾರವೇ ಶಲೀಯಲ್ಲಿ ತುಂಬಜೊಗಿದೆ. ಅಧಿಕಾರಬೇಕು ಸ್ವಾತಂತ್ರ್ಯ ಬೇಡ

ಎಂದು ನನಗೆ ಎನ್ನಿಸುತ್ತದೆ. ನಮ್ಮ ಸಮಾಜದವರು ಆಡಿದ ಮಾತಿನಲ್ಲಿ ಅಧಿಕಾರವೇ ಇಲ್ಲ; ಅದರಿಂದ ಸ್ವಾತಂತ್ರ್ಯ ಬೇಕು ಎನ್ನುತ್ತಿದ್ದ ಹಾಗೆ ಇತ್ತು. ಈಗ ಸಮಾರು ಇಪ್ಪತ್ತ ದಿವಸವಾಗಿದೆ ನನಗೆ ಅಧಿಕಾರ ಬಂದು. ನಿಜವಾಗಿಯೂ ಹಂಗಸಿಗೆ ಅಧಿಕಾರ ಬೇಕು ಸ್ವಾತಂತ್ರ್ಯ ಬೇಡ. ಅದೇ ಸರಿಯೆಂದು ನನಗೆ ತೋರುತ್ತದೆ. ಇವೊತ್ತ ಏಕೋ ಆಯಾಸ! ಇಲ್ಲಿಗೆ ಸಾಕು. ”

ತಾ॥ ೬-೮....

“ ಇವೊತ್ತ ಗಂಟಲು ನೋವು. ಹಾಡುವುದಕ್ಕೆ ಆಗಲಿಲ್ಲ. ನೀನು ದಪ್ಪವಾಗಿ ಕೂಗುತ್ತ ಫಟ್ಟಿಯಾಗಿ ಮಾತನಾಡಿದುದರ ಫಲವಿದು ಎಂದು ತೋರುತ್ತದೆ. ಧೂ! ಇನ್ನೂ ಎರಡು ಸಲ ನೋಡುತ್ತೇನೆ. ಮಾತನಾಡಿ ದಾಗಲೀಲ್ಲ ಹೀಗೇ ಇಗುವುದಾದರೆ, ಇನ್ನು ವೇಗೀಲೇ ಆ ಮಾತೇ ಬೇಡ. ನಮ್ಮ ಸಮಾಜದಲ್ಲಿ ಒಂದು ಲೂಡ್ ಸ್ನೇಕರ್ ಇದ್ದರೆ ಎಷ್ಟುಜೆನ್ನು! ಮೃದುವಾಗಿ, ಸಣ್ಣಗೆ, ಏಣಿ ಭಾರಿಸಿದ ಹಾಗೆ ಮಾತನಾಡಬಹುದು. ಈಗ ಟೀಬಲ್ ಮುಂದೆ ನಿಂತು ಕೂಗಬೇಕು. ಇದು ಯಾರ ಕೈಯಲ್ಲಾದೀತು? ನಮ್ಮ ಸಮಾಜದ ಮೆಂಬರುಗಳಲ್ಲಿ ಮನಸ್ಸು ಮಾಡಿದರೆ-ಇದೇನು ಮಹಾ! ನಾವು ಕೊಂಡುಕೊಳ್ಳುವ ಒಂದೊಂದು ಸೀರೆ ಬೆಲೆಯಾದರೆ ಬೇಕಾದಷ್ಟು ಆಗಿ ಹೋಯಿತು. ಹೂದು. ನಾವೇಕೆ ಹೀಗೆ ಮಾಡಬಾರದು? ಈ ಬೆನಿಸಿಟ್ ನೈಟ್, ಈ ಫಂಡ್, ಈ ಎಲ್ಲ ಪಬೇತಿಗಳೂ ನಿಣಾರ್ಮಾವಾಗುತ್ತವೆ. ನಮ್ಮ ಸಂತೋಷಕ್ಕೆ ನಾವು ಸಮಾಜ ಮಾಡಿಕೊಂಡು, ಕಂಡ ಕಂಡವರನ್ನೀಲ್ಲ ಪೀಡಿಸುವುದು ಎಲ್ಲಿಯ ನ್ಯಾಯ! ಆದರೆ, ನಮ್ಮ ಮೆಂಬರುಗಳಲ್ಲಿ ಎಷ್ಟು ಜನ ಹೀಗೆ ಮಾಡಲು ಸಿದ್ಧವಾಗಿದ್ದಾರೆ! ನಮ್ಮ ಕರ್ಮಾಂಶ ಮೆಂಬರುಗಳಲ್ಲಿ ತಾನೇ ಎಷ್ಟು ಜನ ಹೀಗೆ ಮಾಡುವರು? ಮಾತೇತ್ತಿದರೆ, ಮನೆಯಲ್ಲಿ ಅವರನ್ನು ಕೇಳಬೇಕು, ಇವರನ್ನು ಕೇಳಬೇಕು ಎಂದು ಕುಂಟು ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾಡೆ. ಇರಲಿ. ಒಂದು ಸಲ ಹೇಳಿ ನೋಡೋಣ. ”

“ ಇನ್ನೊತ್ತಲ್ಲ ಅವರು ಮೈಸೂರಿಗೆ ಹೋಗಿದ್ದಾರೆ. ಅಡುಗೆ ಎಷ್ಟು ಒಂದಿದೆ ನೋಡುಕೊಳ್ಳುವುದಕ್ಕೆ ಇದೇ ಸಮಯವೆಂದು ಅಡುಗೆಯವನಿಗೆ ರಚಾ ಕೊಟ್ಟಿ, ನನಗೆ ಅಡುಗೆ ವಾಡುವಾಗ, ಒಟ್ಟು ಹತ್ತಿ ಕೊಂಡಿತು, ಕ್ಯಾ ಕಪ್ಪಗೆ ಆದಿತು, ಎಂದು ಎಷ್ಟೀಷ್ಟೋ ಯೋಜನೆ! ಅಡುಗೆಯನ್ನು ಕಲಿತೇ ಕಲಿಯಬೇಕಂಬ ಹಟ್ಟ ಹಂಟ್ಟದೇ ಹೋಗಿದ್ದರೆ, ಇನ್ನೊತ್ತಲ್ಲ ಖಂಡಿತ ವಾಗಿಯೂ ಅಡುಗೆಯೇ ಆಗುತ್ತಿರಲಿಲ್ಲ! ಅಂತೂ ಸುವಾರು ಎರಡು ಗಂಬಿಯ ಹೊತ್ತು ಶ್ರಮವಟ್ಟಿ ಅಡುಗೆ ಮಾಡಿದೆ. ಅಭ್ಯಾಸವಿಲ್ಲದ್ದು, ಅದರಿಂದ ಕೊಂಡ ಆಯಾಕ್ವಾಯಿತು. ಅಡುಗೆ ಮಾಡುವವರು ಬಂದು ಒಂದು ಗಳಿಗೆ ಮುಲಗಿದ್ದೆ. ಆ ಮೇಲೆ ಹೋಗಿ, ಉಟ್ಟ ಮಾಡಿದೆ. ನನಗೆ ಅಡುಗೆಯು ಬಂತು. ಸಿಜವಾಗಿಯೂ ಚೆನಾಗಿತ್ತು. ತುತ್ತು ತುತ್ತಿಗೂ ಪರಿಕ್ಕೆ ಮಾಡಿ ನೋಡಿಕೊಂಡೆ. ಭಲೆ! ಎನ್ನ ಹಾಗಿತ್ತು. ಈ ದಿನ ಅವರು ಇದ್ದಿದ್ದರೆ! ಇನ್ನು ದಿಗ್ಬಿಲಿಲ್ಲ. ಅಡುಗೆಯ ಆಚಾರ್ಯ ಸನ್ನ ಮೇಲೆ ಅಧಿಕಾರ ನಡೆಸುವಂತಿಲ್ಲ. ಇವರುಗಳನ್ನೇಲ್ಲ ಅಂಕೆಯಲ್ಲಿಡುವುದಕ್ಕೆ ಇದೇ ಉಪಾಯ! ಈ ಆಳುಗಳು ಇಲ್ಲಿದ್ದಿದ್ದರೆ ನಾವೇ ಅವರ ಕೆಲಸ ಮಾಡಿಕೊಂಡು ತೋಗಬಲ್ಲವು ಎಂಬುದು ಅವರ ಮನಸ್ಸಿಗೆ ಬಂದುಬಟ್ಟರೆ ಅವರು ಆಗ ನಾಱಿ ವರಿಗಳಾಗುವರು ಎಂದು ತೋರುತ್ತದೆ. ಗಾದೆಯಿಲ್ಲವೇ? ಯಾರಿಗೆ ಒಗೆಯಾಯೋ ಆಗಸ ಎಂದರೆ ಸನ್ನ ಒಗೆಯುವವರಿಗೆ ಎಂದ ಸಂತೆ! ಆಳುಗಳ ಸಮಾಚಾರವೆಲ್ಲ ಹಣಗೇ! ”

“ ಇನ್ನೊತ್ತಲ್ಲ ಪುಟ್ಟೊ ಜೊತೆಯಲ್ಲಿ ಬಹಳ ಆಟವಾಡಿದೆ. ಆದರೇನು? ಮನಸ್ಸಿಗೆ ಬೇಕಾಗಿದ್ದ ಆಟ ಮತ್ತೊತ್ತಬ್ಬಿರೂಡನೆ! ಆದರೂ ಮನಸ್ಸು ಅಧ್ಯ ಸಮೃತಿಯನ್ನೇ ಪೂರಾ ಸಮೃತಿಯಂದುಕೊಂಡು ಆಟವಾಡಿತು. ಹಾಗಲ್ಲದೆ, ಮನಸ್ಸು ತಾನು ಬೇಕೆಂದಿದ್ದ ವಸ್ತುವೇ ಬೇಕು ಎಂದು ಹಟ್ಟ ಪಡಿದಿದ್ದರೆ, ಪನು ಗತಿ? ”

“ ಎಷ್ಟು ಆಡುತ್ತಿದ್ದರೂ ಮನಸ್ಸೇನೋ ಖಚಿಯಕಾಯ ಹಾಗೆ, ನೋಡುವುದಕ್ಕೆ ಆಕಾರ ಒಳಗೆಲ್ಲ ಟೊಳ್ಳು ಆಗಿತ್ತು. ಅವರು ಬಂದು ದಿನ

ಕಣ್ಣಿದುರು ಇಲ್ಲದಿದ್ದುರೆ ಇಷ್ಟು ಬಧಾಟವೇ? ಇದುವರೆಗೆ ಹೀಗಿರಲ್ಲಿ. ಈಗೇಕೆ ಹೀಗೆ? ಇವೊತ್ತು ಇನ್ನೂ ಏನೇಕೂ ಬರೆಯಬೇಕು. ಒಂದೂ ಬೇಡ. ನೋಡೋಣ. ಇನ್ನೊಂದು ದಿನ ಬರೆದರಾಯಿತು. ಮನಸ್ಸುಲ್ಲೋ ಕುರಿ ಕಾಯುವುದಕ್ಕೆ ಹೋಗಿದೆ. ಅದನ್ನು ಹಿಡಿದು ತಂದು ಬರೆಯುವುದಕ್ಕೆ ಕುಳಿತುಕೊಂಡು ಎನ್ನುವುದು ಎಂತು ಸಾಧ್ಯ?"

ತಾ॥ ೨-೮....

"ಇವೊತ್ತು ಬೆಳಗ್ಗೆ ಬರುವುದಾಗಾ ಹೇಳಿದ್ದರು. ಅವರು ಬರಲ್ಲ. ಕಾಗದವು ಬಂತು. ನನಗೇಕೊಂಡೇ ರೇಗಿಹೋಯಿತು. ಆ ರೇಗು ತಡೆದರ್ದುಕ್ಕೆ ನನಗೇ ಆಶ್ಚರ್ಯ! ಸದ್ಗುರು ಯಾಗಾಪ್ರೇರು ತೇರಿಸಿಕೊಳ್ಳದೆ ಅದನ್ನು ಮನಂಗಾಕೊಂಡೆ. ಅದನ್ನು ಹಾಗೇ ಬೆಳ್ಗು ಬೆಳ್ಳಿದುರೆ ಜೆನ್ನಾಗ್ಗೆತ್ತಿತ್ತು ಪನ್ನೋ? ಇವೊತ್ತು ನನಗೆ ಮೆಗ್ಗೆಯೆಲ್ಲ ನೋವು. ಶುಭ್ರಾ ಬಂದು ಅವು ಎಂದು ತಬ್ಬಿಕೊಂಡು ತಾನೇ ಅಷ್ಟವಾದಿದ್ದು. ಅವಳ ಉಟ ಬೇಕು ಎಂದು ಬಂದು ಸಲ. ಇನ್ನೊಂದು ಸಲ ಈ ಉಟ ಬೇಡ, ಇನ್ನೇನ್ನೇ ಅಷ್ಟ ಬೇಕು ಎಂದು. ಎಲ್ಲದಕ್ಕಿಂತ ಹೆಚ್ಚಾಗಾ ಆ ಜೇಣ್ಣೆಗಳ ಸೆನೆಕ್ಕೇ ಸೆನೆಕ್ಕು. ಏಲ್ಲ ಹೋಗಿ ಕುಳಿತರು ಏಲ್ಲ ಹೀಗೆ ಅಲ್ಲಿ ಹೀಗೆ ಎಂದು ಸೆನೆಹಃಗುವಾದು, ಅವರೇ ಬಂದಂತಾಗುವುದು, ನಾಡಿ ತೆಲೆ ಬಗ್ಗೆಸಿಕೊಳ್ಳುವಂತಾಗುವುದು, ಜೊತೆಯಲ್ಲಿಯೇ ಅವರಿಲ್ಲವೆಂಬ ಅರಿವು ಬಂದು, ಮನವ, ಸೂಂಪು, ಎಚ್ಚು ವುಂಟಾದಂಡ ತಲೆಯೆತ್ತಿವುದು. ಧ್ವನಿ! ಇವೊತ್ತೆಲ್ಲ ಇದೇ ನಾಟಕವಾಗಾ ಹೋಯ್ಯು."

"ಇವೊತ್ತು ನಾನೇ ಅಡಿಗೆ ವಾಟಿನೆ. ಇವೊತ್ತು ಅಡಿಗೆಯು ಜೆನ್ನಾಗಿತ್ತು. ಇವೊತ್ತು ಮಧ್ಯಾನ್ನ ಕಾಳಿ ತಿಂಡಿ ಬೇಕು ಎನ್ನು ಸೆತ್ತು. ನಾನು ವಾಡಲ್ಲಿ. ಸರಿ! ನಾನೊಬ್ಬಿಣ ವಾಟಿಕೊಂಡು ತಿಸ್ತುದುರು ಯಾವ ಹೇಬು ಅಳುತ್ತದೆಯೆಂದು ಎಮ್ಮುಕಾರಿಯಿ! ಆ ಹೊತ್ತಿಗೆ ಶುಭ್ರಾ ಎಂದು ಲೋಬಿಂ ಹಿಡಿದುಕೊಂಡುಬಿಂದು, ಅವಾಗು! ಎಂಬತ್ತ. ಸಸ್ಯಗಾಗಾ ಬೇಡಬಾಪ್ಪಾ ಹ

ಈ ಮಹಿಳೆಗೇಕೆ ಇಲ್ಲದೆ ಹೊಗಬೇಕು ಎಂದು ಅಡಕ್ಕೆ ಹೋಟಲಿನಿಂದ ಕಾಫಿ ತೆರಿಸಿಕೊಟ್ಟಿ. ಅದರಲ್ಲಿ ನಾನೂ ಅಷ್ಟು ಕುಟಿದು ನೋಡಿದೆ. ಭೇ! ಸಮ್ಮ ಮನೆಯ ಸೀಗೇಕಾಯಿಸ ಸೀರಾದರೂ ವಾಸಿ, ಅದೇನು ಕಾಫೇ! ಈ ಕಾಫೇಗೆ ಹೋಟಲಿಗೆ ಹೋಗುವ ಜನರು ಅದೆಷ್ಟು ಸಾವಿರ! ಅಯ್ಯೋ! ಹಾಳು ಕಾಫಿ! ಇದನ್ನು ಕುಟಿಯದಿದ್ದರೆ ಉಳಿದು ಹೊಗುವುದಾದರೂ ಒನ್ನೊ! ಹೋಟಲಿನವನು ತನಗೆ ದುಡ್ಡು ಬರಲಿ ಎಂದು. ಕಾಫೇ ಮಾನು ವರನೇ ಜೊರತು ಕುಟಿದವನು ಒದುಕಲ್ಲಿ ಎಂದರಲ್ಲ. ಅದೊಂದು ವ್ಯಾಪಾರ! ಸಮ್ಮ ಮನೆ ಆಡುಗಿಯೆ ವನ ಹಾಗೇ! ಅಡಕ್ಕೆ ಅವನನ್ನೇಕೆ ಬಯ್ಯಬೇಕು?“

“ ಇನ್ನೊತ್ತು ಸಮಾಜಕ್ಕೆ ಉಳಿಗಾದ್ದೆ. ಆಟಗಳೂಂದರೂ ಬೇಕಾಗ ರಲ್ಲ. ಮನಸ್ಸೆಲ್ಲ ಒಂದೇ ಒಂದು ಮೂರ್ತಿಯ ಮೇಲೆ ನಿಂತುಬಟ್ಟಿದೆ. ಇಸ್ಟು ಯಾವಾದರಕ್ಕೂ ಆ ಮನಸ್ಸೆನಲ್ಲ ಅವಕಾಶವಲ್ಲ. ಸಾನೇನು ಮಾಡಲಿ? ಹಾಗೇ ಲೈಟ್‌ರಿಯ ಕಡೆಗೆ ಹೋದೆ. ಅಲ್ಲಿ ಅಬ್ಬಾ! ಬರಿಯು ಇಂಗ್ಲಿಷ್ ಪ್ರಸ್ತುಕಗಳು. ಸಮ್ಮ ಕನ್ನಡದ ಕಡೆಗೆ ತಿಂಗಳಿಂದರೆ, ಸರಿ. ಅದೂ ಇದೂ ತಣ್ಣೆ! ಖಂಡನ ಕಾಗೆ ಗೂಗೆ ಕಥ್ತಿಗಳ ಒಡಲು ರೋನ್‌ಸೆರ್‌ ಮಂಗಳ ಕಥ್ತಿಗಳು! ಉಪರ ಮನೆಯಲ್ಲಿ ಹಾಗಾಯೂತ ಇವರ ಮನೆಯಲ್ಲಿ ಪೀಗಾಯೂತ ಎಂದು ವೆಚ್ಚಿ ಡಬ್‌ಕಾಡ್‌ಲ್ಲ ಈಚೆಗೆ ತಂದು ಬಜ್ಜು ಇಂತಿ ತೋರಿಸುವ ವಾನಾಗೆಂಟ್ ಕಥ್ತಿಗಳು. ಅಂಬಂಬಂ ವಾಯಿ ತೋರಿದ್ದೆಲ್ಲ ಹೇಳುವ ಕ್ರೀಷ್ಟರರ ಕಥ್ತಿ ನ್ಯಾಷ್ಟಿ!“

“ ಮೂಸ ಪ್ರಸ್ತುತಿಗಳ ಸಹಿತ ಸೋಡಿಡಿ ಟ್ರೆಟ್‌ಲೈನ್ ಆಫ್ ಮಾರ್ಕೆಟ್ ನಾಲೀಜ್‌ ಎಂದು ಒಂದು ಪ್ರಸ್ತುತಿ. ಸಮ್ಮಲ್ಲ ವಿದ್ಯಾರ್ಥಿ ಆನೆ? ತಿಳಿದವರಿಲ್ಲಾನೆ? ಅವರು ಕೊಂಡ ಏರಾವು ಮಾಡಿಕೊಂಡು ಅಂಥ ಪ್ರಸ್ತುತಿಗಳನ್ನು ಬರುವಜಾರದೆ? ಈ ಮಾಸ ಪತ್ರಿಕೆಗಳ ತುಂಬಾ ಪನ್‌ನೇನ್‌ ಬರೆದು ತುಂಬಿ ಮಾರ್ಗದರ್ಶನ ಒಡಲು, ಇಂಥಾಗಳನ್ನು ಬರುವಜಾರದೆ ಎನ್ನಿಸಿತು. ಬಹುಶಃ ಅವರಿಗೆ ಸಾಧ್ಯವಿಲ್ಲವೇನೇ! ಅನ್ನೊತ್ತು ಪ್ರೇಮರಿಸಲ್ಲಿ ಒಂದಿತ್ತಲ್ಲ— ಅವರೆಂಬ್ಬು ದೊಡ್ಡ ಮನುಷ್ಯರು ಮಧುರ್‌ರಿಯಲ್ಲಿ ಕನ್ನಡ

ಬರೆಯುವವರು ಆಶೇಯಿಂದ ಕನ್ನಡದಲ್ಲಿ ಬರೆದ ತಪ್ಪಿಗೆ ಸಾಲಗಾರರ ಮಕ್ಕು ಖಾಗದಂತೆ ನೋಡಿಕೊಳ್ಳಿ ಎಂದು ಹೇಳಿದರೆಂದು ! ಹಾಗೆ ಇದ್ದೀತು. ಪನೇಸೋ ಬರೆಯುತ್ತಾರಲ್ಲ, ಸಮಗೆ ಬೇಕಾದ್ದು ಬರೆಯಬಾರದೆ ? ಸರಕಾರದವರಾದರೂ ಬರೆಸಬಾರದೆ ? ”

“ ಸಮಾಜದಲ್ಲಿ ಬಹಳ ಹೊತ್ತು ಸಿಲ್ಲಲಾರದೆ ಹೋದೆ. ಪಕೋಡಿಲ್ಲಿ ಬಿಕೊ ಬಿಕೊ ! ಮನಸ್ಸಿಗೆ ಪನ್ನು ಬೇಡ, ಯಾವುದೋ ಒಂದು ಮ್ಯಾಗಬೇನ್ ಹಿಡಿದುಕೊಂಡು ಬಂದಿದ್ದು, ಅದರಲ್ಲಿ ಅವೆಷ್ಟು ಫೋಬಿಎ. ಅಂದೆಂತಹ ಪ್ರಿಯ್ ! ಅದೆಲ್ಲ ನೋಡಿದೆ, ಏಕೋ ಸನಗಿ ವ್ಯಾಧಿಯಾಯಿತು. ನಮ್ಮಲ್ಲಿ ಯಾವೋತ್ತು ಹೀಗಾಗುವುದು ! ಎಂದು ಸಂಕಟಪಾಯ್ತು. ಜೊತೆಯಲ್ಲಿಯೇ, ಯಾವೋತ್ತು ನಾವು ನಮ್ಮ ಅರಳೀ ಹೇಟಿ ಸೀರೆ, ಕಲಾಬತ್ತು ರವಕೆಗಳ ಹಣದಲ್ಲಿ ಅರ್ಥವಾದರೂ ಈ ಪುಸ್ತಕ ಮ್ಯಾಗಬೇನ್ ಗಳಿಗೆ ಕೊಡುತ್ತೇವೆಯೋ ಅವೋತ್ತು ಇಂಥಾವು ಬಂದಾವು, ಅದುವರ್ಗಾಲ್ಲ, ಎಸ್ಸು ಸಿತು. ನಿಚ ! ಸಿನೀಮಾ, ನಾಟಕ, ಎಂದರೆ ದಿನಸ್ಕ್ರೇ ಎದು ಆರು ರೂಪಾಯಿ ಲಕ್ಷ್ಯವಿಲ್ಲದೆ ಕೊಡುತ್ತೇವೆ. ಯಾರಾದರೂ ಸಂಪಾದಕರು ಬಂದು ‘ಸಮ್ಮ ಮಾಸಪತ್ರಿಕೆಗೆ ತೆಗೆದುಕೊಳ್ಳಿ. ವರ್ಷಕ್ಕೆ ಮೂರು ರೂಪಾಯಿ, ಎಂದರೆ, ‘ಇರಲಿ ನೋಡೋಣ ಬರುವ ತಿಂಗಳು ಬನ್ನಿ’ ಎನ್ನುತ್ತೇವೆ. ಅವರು ಹೇಗೆ ಬಂದುಕಬೇಕು ? ಅವರ ಪತ್ರಿಕೆ ಹೇಗೆ ಬೆಳೆಯಬೇಕು ? ಪನ್ನೋ ಇವೋತ್ತಿಲ್ಲ ಇದೇ ಯೋಜನೆಗಳಾಯ್ತು. ಅವರಿದ್ದಾಗ ಪಕೆ ಈ ಯೋಜನೆಗಳೇ ಎಂದೂ ಬರುವುದಿಲ್ಲ ? ”

ತಾ॥ ೮—೮....

“ ಇವೋತ್ತು ಬಂದರು. ಅವರನ್ನು ಕಂಡುದು ಹೊರಬೆಷೋಗ್ಗಾದ್ದು ಚೀವನ್ನು ಮರಳಿ ಬಂದಧಾಯ್ತು. ಅವರಿಗೂ ಸಂತೋಷವಾಗಿರಬೇಕು : “ ಪನು ಪ್ರಭು ಚೆನ್ನಾಗಿದ್ದೀರಾ ? ” ಎಂದು ಹಾಗೆಯೇ ಅರ್ಥಾಲಿಂಗನ ದಿಂದ ಉಪಚರಿಸಿ ಮಾತನಾಡಿಸಿದರು. ಅದು ಯಾವುದೋ ಪುಸ್ತಕದಲ್ಲಿದೆ “ ಗಂಡನ ಎದುರು ನಿಂತು ತಾಸು ಬೇರೆ ಎಂಬ ಅರಿವರುವರೆಕ್ಕು ಎಂತಲ್ಲೋ ”

ಪನೋ ? ಸನಗೂ ಹಾಗೇ ಆಯ್ತು. ಬಂದುಗಳಿಗೆ ಮೈಮೇಲೆ ಭಾಸ್ತುನವೇ ಇರಲಿಲ್ಲ. ಅದೆಂತಹ ಸೌಖ್ಯ ಅದು ! ಎರಡು ದಿನದಿಂದ ಇಲ್ಲ ಇಲ್ಲ ಎಂದು ಅತಿದ್ದುದೆಲ್ಲ ಸಾಫ್ರೆಕವಾಯ್ತು. ”

“ ಇವೊತ್ತು ಏಂಚಿನೆ ವೇಗದಿಂದ ಕಾಷ್ಟ ತಿಂಡ ಮಾಡಿದೆ, ನಾನೇ ಅವರ ಬಾಯಿಗೆ ತಿಂಡಿ ಇಟ್ಟು ಕಾಷ್ಟ ಕುಡಿಸಬೇಕೆಂದೂ ಆಶೀರ್ಯಾಯ್ತು. ಅವರೆದುರು ನಾನು ಈ ಮಾತನಾಡಿಬಟ್ಟರೆ ಅವರೇನಾದರೂ ಹಾಸ್ಯ ಮಾಡಿ ಬಿಡುತ್ತಾತ್ಮ ರೇಯೆಂದು ಹೆಡರಿ ಸುಮೃನಿದ್ದೆ. ಹಾವ ! ಅವರಿಗೆ ರಾತ್ರಿ ಪ್ರಯಾಣಾದೆಷ್ಟು ಆಯಾಸವಾಗಿತ್ತು ಹಾಗೇ ಹಾಸಿಗೆ ಉರುಳಿಸುಕೊಂಡು ಮುಲಗಿ ಒದ್ದಾಡುತ್ತಿದ್ದರು. ತಿಂಡಿ ತೆಗೆದುಕೊಂಡು ಹೇಳಿದೆ ! ‘ಹಾಗೇ ಬಾಯಿಗೆ ಸೀವೇ ಹಾಕಿಬಿಡಿರಿ !’ ಎಂದರು. ಸನ್ಯಾಸ ಅವರಿಗೆ ಹೇಗೆ ತೇ ಯಿತು ? ನಾನೂ ಬೇಕೆಂದು ಬೇಡವೋ ಅನ್ಯಾ ವಯಾಗೆ ದೂರಸಿಂತುಕೊಂಡು ಕೈಯಿಂದ ಅಷ್ಟು ತೆಗೆದು ಬಾಯಿಗಾಟಿಬ್ಬ. ಅಬ್ಜ್ಞಾ ! ಅವರಾದು ಅದೆಂತಹ ಚೇಷ್ಟೆ ಸ್ವಭಾವ ! ಸನ್ಯಾಸಿ ಬೆರಳು ಕಚ್ಚಿ ಬೇಕೆ ? ಸನಗೆ ನೋವಾಗುವುದೆಂಬ ಯೋಜನೆಯೂ ಬೇಡವೇ ? ”

“ ನಾನೂ ಸ್ವಾನ್ ತರುತ್ತೇನೆಂದೆ, ‘ಅಯ್ಲ್ಯೋ ! ಮಂಕು ದಿಳ್ಳಿ !’ ಎಂದು ಹತ್ತಿರಕ್ಕೆ ಎಳೆದು ಕೂರಿಸಿಕೊಂಡು, “ ಸಸ್ಯ ಸಸ್ಯ ಒರ್ಗಿಕೊಂಡು ಕುಳಿತು ಬಾಯಿಗೆ ಅಷ್ಟುಮ್ಯಾ ಕೊಂಡು. ಪನೋ ಒಂದು ಸಲ ಗಟ್ಟಿಯಾಗಿ ಕಚ್ಚಿ ದರೆ ಸಿಸ್ಯ ಗಂಟೀನು ಹೋದುದು ! ” ಎಂದರು. ನಾನೂ ಹಾಗೇ ಮಾಡಿದೆ. ಆ ಉಪ್ಪಿಟ್ಟು ಸಚ್ಚಿಗೆ ಮೂರಿಯುವುದರೂಳಗಾಗಿ ಮೈ ಕೈಯಲ್ಲ ಎಂಬಳಾಗಿ ಹೋಯಿತು. ಎರಡು ಮುಂದು ಸಲವಂತೂ ಕಚ್ಚಿ ದ್ವಿ ಹಲ್ಲು ಕೂಡ ಉರಿ ಬಟ್ಟಿತ್ತು. ಆಗ ಸ್ಮೀಂದರೂ, ದಿನವೆಲ್ಲ ಆ ಸುಖದ ಸೆಸಾಗಾಗಿ ಹಿತವಾಗಿತ್ತು. ”

“ ಈ ದಿನ ಪನೇನು ಮಾಡಿದೆನೋ ಹನೋ ಒಂದು ಸೆಸೆಪ್ಪೇ ಆಗ ಲೊಲ್ಲಿದು. ಮನಸ್ಸೆಲ್ಲ ಸ್ವಾಮಿಯ ಲೀಲಾ ಪ್ರಪಂಚದ ಅಲ್ಲಿಯುಸ್ಯ ಸೆಸೆ ನೆನೆದು ಏಕ್ಕೆಲ್ಲವನ್ನೂ ಮರಿತುಬಟ್ಟಿದೆ. ಸಹಾನ್ಯೇಸ್ಯೇಸೂ ಬೇಡ. ಸಹ್ಯ.

ಸಾಮ್ರಾಜ್ಯಾಂಶುರೇ ನನಗೆ ಬೇಕು. ಮರತೆ. ಪುಟ್ಟೊ ಕೂಡ ಬೇಕು. ಅವಕ್ಕೆಲ್ಲ ದದ್ದರೆ, ಅವರಿಲ್ಲದಾಗ ನನ್ನ ಜೀವಿತೆಗಾರು? ”

ತಾ॥ ೧೦—೮....

“ ನಿನ್ನ ಬರೆಯುವುದು ಬೇಡ ಎನ್ನಿಸಿತು. ಬರೆಯದ್ದರೆ ಅವಕ್ಕೆ ನಾದರೂ ಎಂದುಕೊಂಡಾರು: ‘ ಇವಳಿಗೆ ಎಷ್ಟು ಚಂಭ! ನಾನು ಹೇಳಿದರೂ ಬರೆಯಲ್ಲಿವಲ್ಲ ’ ಎಂದುಕೊಂಡಾರು ಎಂದು ಬರೆಯು ತ್ತಿದ್ದೇನೆ. ಅವರಿಲ್ಲದಾಗ ಅದೇನೋ ಬಹಳ ಬೇಸರ! ‘ಗಂಡುಸರು ಮಾರು ಹೊತ್ತು ಮನೆಯಲ್ಲಿ ಕುಳಿತಿರಲು ಸಾಧ್ಯವೇ? ’ ಎಂದು ವಿವೇಕ ಹೇಳಿ ಕೊಳ್ಳುತ್ತೇನೆ. ಆದರೂ ಆ ಮನಸ್ಸನ್ನ ನನಗೆ ಬೇಕಾದುದು ಇದು ಎಂದು ಒಂದು ಚಿತ್ರವನ್ನು ತಪ್ಪದೇ ತಂದು ಕಣ್ಣಿದುರು ಹಿಡಿಯುತ್ತದೆ. ‘ಅವರಿಲ್ಲದಿದ್ದರೂ ಕಣ್ಣು ಅವರ ರೂಪವನ್ನು ಕಂಡು, ಕಿವಿಯು ಅವರ ಮಾತುಗಳನ್ನು ಕೇಳುವಾಗ, ಅವರು ಪ್ರತ್ಯೇಕವಾಗಿ ಇಲ್ಲದಿದ್ದರೇನು? ’ ಎಂದೂ ಒಂದೊಂದು ವೇಳಿ ನನ್ನನ್ನು ನಾನೇ ಹೇಳಿಕೊಳ್ಳುತ್ತೇನೆ. ಆದರೂ ನನ್ನ ಮನಸ್ಸನ ಸೃಷ್ಟಿಗಂತಲೂ ಬೇರೆಯಾದ ಬ್ರಹ್ಮಸೃಷ್ಟಿಯ ಅವರೇ ಬೇಕು. ಅವರ ಮಾಲ ವಿಗ್ರಹವನ್ನು ನೋಡಿ ಚಿತ್ರಿಸಿದ ಈ ಉತ್ಸವ ವಿಗ್ರಹಕ್ಕೆ ನನಗೆ ತೋರಿದ ಉಪಚಾರವನ್ನೆಲ್ಲ ಮಾಡಿದರೂ ಈ ವಿಗ್ರಹವು ನನಗೆ ಬೇಕಾದ ಆಳಗಳನ್ನೆಲ್ಲ ಆಡಿದರೂ, ಮಾಲ ವಿಗ್ರಹವು ಬೇಕೇ ಬೇಕು. ಅಲ್ಲಿ ನನಗೆ ತೋರಿದಂತೆ ಆಡುವಂತೆ ಇಲ್ಲ. ಆದರೂ ಅಲ್ಲಿನ ಆಸಂದದ ಒಂದು ಓಂದು ಇಲ್ಲಿನ ಒಂದು ಕಡಲು ಅಧವಾ ಇಲ್ಲಿನ ಕಡಲು ಅಲ್ಲಿನ ಒಂದು ಓಂದುವಿಗೂ ಸರಿಯಿಲ್ಲ. ”

“ ಈ ದಿನವೂ ಮನಸ್ಸಿಗೆ ಆಯಾಸ. ಮುಂದೆ ಬರೆಯಲಾರೆ. ಕೊನೆಯ ಮಾತು. ಈ ದಿನ ಇದೇ ಬರಿಯ ಮನಸ್ಸಿನಲ್ಲಿಯೇ ಸಮಾಜಕ್ಕೂ ಹೋಗಿದ್ದೆ. ಸಮಾಜಕ್ಕೆ ಹಣವಿಲ್ಲ ಅವರನ್ನು ಕೇಳಬೇಕು ಇವರನ್ನು ಕೇಳಬೇಕು ಎಂದು ಏನೇನೋ ತೆಗೆದರು. ನಾನು ಮೊದಲೊಡಲು

ಸುಮೃದ್ಧಿದ್ವರ್ಕ ಕೊನೆಗೆ “ನಾವು ಕವಿತೀ ಸೆಂಬರುಗಳಲ್ಲಿ ನೂರು ನೂರು ರೂಪಾಯಿ ಕೊಟ್ಟು ಬಡ್ಡೋಣ, ಒಟ್ಟು ಉದು ಶಾಸ್ತರ ರೂಪಾಯಿ ಆಯಿತು. ಹೇಸಿಂಬರು ಇನ್ನೂರು ರೂಪಾಯಿ ಕೊಟ್ಟು ಸಿಡಲಿ. ಈ ವಣವೆಲ್ಲ ನಾವು ಬೀರೆ ಯೋಜಸೆಯಲ್ಲಿದೆ ಸವಾಬ ಸದೆಸೆ ಬಡ್ಡೋಣ” ಎಂದು ಬಿಟ್ಟಿ. ಆಗ ಸವಪ್ಪ ಮತ್ತರು ಆಟಿದ ನಾತುಗಳನ್ನು ಇಲ್ಲಿ ಬರೆಯಬಾರದು. ಈ ಪುಣ್ಯತ್ವಗ್ರಾತಿ ರಂಗಮೃತ ಮಾತ್ರ ಇದ್ದೋ “ನಾನು ರೆಡಿ” ಎಂದಣ. ಇಂಥನಲ್ಲಿ ಸನೂಬಿಗೆ ಬದುಕಬೇಕು. ನಾನೇನೋ “ನಾವು ಈಕೆಯನ್ನು ಸಕ್ರಿಯರಿ ಮಾಡಿಮ್ಮ ಸಾಧ್ಯಕ ವಾಯ್ತು.” ಎಂದುಬಿಟ್ಟಿ. ಮಂಕ್ಕುವರ ಮುಕ್ಕು ಹೇಗಾಯ್ದ್ದೀ? ”

ತಾ|| ೧೭—೮ . . .

“ಸಿನ್ನೆ ಸವಾಬವ ಕವಿತೀ ಸೆಂಬರಷಿಪ್ಪಿಗೆ ರಾಜೀನಾಮೆ ಕಳುಹಿಸಿ ಬಿಟ್ಟಿ. ರಂಗಮೃತವರು ಬಾದು ಒಮ್ಮ ಒಮ್ಮ ಸೇಚಾಟವರು. ಹತ್ತು ರೂಪಾಯಿ ಕೊಟ್ಟು ಸ್ವಾತಂತ್ರ್ಯ ಕೊಂಕ್ರೆಕೊಂಡೆ. ನಾನ್ನ ಮುಂದೆ ವಾರಕೊಂಡು ಸುಖ ಹೇಳೋ ಕುಳಿತುಕೊಂಡು ಆ ಪರಬೀಯಲ್ಲಿ ಕಾಳ ಕೊಲ್ಲಬೇಕಾದ ಅಗತ್ಯವಿಲ್ಲ. ಆ ಹೊತ್ತು ಇಲ್ಲಿ ಪುಟ್ಟಿಲ್ಲ ಬೊತೆಯಲ್ಲಿ ತಟವಾಡುತ್ತಿದ್ದರೆ ಏಷ್ಟೋ ಸುಂದಿ! ನಾವು ಬಾದುಕುವುದು ಸುಂದಿ ಪಡುವುದಕ್ಕೆ! ಬೇಕಾದವರ ಜೀವಿತಯಲ್ಲಿರುವುದು ದುಡ್ಡಿ! ನೂರಿಂದ ಮಾನೆಯಲ್ಲಿ ಪಕ್ಕೋ ಬೇಸರ ವಾಂದ್ರಾಗ ಸಂಗೆ ಸವಾಬ ಬೇಕಿತ್ತು. ಆಗ ಅಲ್ಲಿ ಬೇಸರ! ಮಾನೆಯನ್ನು ಪಟ್ಟು ಮೂರಿಗೆ ಹೇಳಿಗೆನುದಕ್ಕೆ ಮುಸ್ಸಿಲ್ಲ. ನಾನು ಸಂಪಾದನಾನ್ನು ಪನು ಮಾಡಿಕೊಳ್ಳುತ್ತೀರಿ?”

“ ಈ ದಿನವೆಂದಲೇ ಅಡುಗೆಯವಸ್ತು ಬುಟ್ಟಿ ಬುಡೆಂಕೆಂಟಿಟ್ಟು. ಬದನೆಯಕಾಯಿ ಜೆನ್ನಾಗಿತ್ತು. ಹುಳಿ ವಾಡಿಯನ್ನು ಮಾಡಿ ವಾಡಿ ಮಾಡಿ ಕೊರಿಸಿದ. ಒಮ್ಮ ಕೊಂಕ್ರೆ ಒಂತ್ರು. ಅವರು ಸರ್ಪಿನುಷ್ಟಿ ತೋರ್ತು ನೀಡಿ.

‘ಪಲ್ಯಬಹಳ ಚೆನ್ನಾಗಿದೆ. ಇನ್ನು ಷ್ವಾಶೆಗೆದುಕೊಂಡು ಬಾ’ ಎಂದರು: ಆಜಾರಿ ಉಳಿದ. ಕೆಲವು ವೇಳೆ, ಸನ್ನ ಇಜ್ಞಾಗಿ ವಿರೋಧವಾಗಿ ಬೇಕೂ ಎಂದು ನಡೆಯುತ್ತಾರೆ. ಇವೊತ್ತು ಹಾಗೆಯೇ ಆಗಿರಬೇಕು. ಇರಲಿ. ಎಂದು ರಾತ್ರಿಗೆ ಹುಳಿ ಎದುರಿಗೆ ನಿಂತು ಮಾಡಿಸಿದೆ. ಜೊತೆಗೆ ಎರಡು ಉಪ್ಪು ಮೇಣಸೆಕಾಯಿ ಇತ್ತು. ಈಚೆಗೆ ‘ಸಂಜಿಗೂ ಸೀ ವೊಸರು ಮಾಡಿರುತ್ತೇನೆ. ಉಟವಾಗುವಾಗ ಏನು ಹೇಳುತ್ತಾರೆ ನೋಡೋಣ ಎಂದು ಕಾದಿದ್ದೆ. ಒಂದು ಮಾತ್ರಾ ಆಡದೆ ಸುಮೃನೆ ಉಟ ಮಾಡಿ ಎದ್ದು ಬಿಟ್ಟರು. ‘ಇದೇಕೆ ಹೀಗಾಯುತ್ತ? ನಾನಾದರೂ ಮಾತನಾಡಿಸಿದ್ದರಿಂದಿನ್ನಾಗಿ ತ್ತೆಲ್ಲ’ ಎಂದುಕೊಂಡು ಕರೆಕರೆ ಪಡುತ್ತ ಕ್ಯೊತೊಳಿದುಕೊಂಡು ಎದ್ದು ಬಿಂದೆ. ಕೊನೆಗೆ ಅಡಕೆಲೆ ಹೊತ್ತಿನಲ್ಲಿ ಗುಟ್ಟು ಈಚೆಗೆ ಬಂತು. ಅಭಾವ! ಅವರು ಅದೆಷ್ಟು ಬುದ್ಧಿ ವಂತರು! ನನ್ನ ಮನಸ್ಸಿನಲ್ಲಿದ್ದದನ್ನು ಅದು ಹೇಗೆ ಭೇದಿಸಬಟ್ಟಿದ್ದಾರೆ: “ನೋಡು. ನೀನು ಮಧ್ಯಾನ್ತವೇ ಹುಳಿ ಮಾಡಿಸ ಬೇಕು ಎಂದುಕೊಂಡಿದ್ದೆ. ಆಗ ಅವನೆಲ್ಲ ಮರೆತೋ ಏನೋ ಪಲ್ಯ ಮಾಡಬಟ್ಟು. ಅದಕ್ಕಾಗಿ ನೀನು ಹಟ ಹಿಡಿದು ಈಗ ಹುಳಿ ಮಾಡಿಸಿದೆ. ಈಗ ಹುಳಿ ಬಹಳ ಚೆನ್ನಾಗಿತ್ತು. ಆ ಸಮೇ ಪಲ್ಯಕ್ಕಿಂತ ಹುಳಿಯೇ ಚೆನ್ನು! ಆದರೆ ನಾನು ಮಾತನಾಡಿದರೆ, ನೀನು ಅಡಗೆಯವನ ಮೇಲೆ, ‘ಗರಂ’ ಆಗಿ ಹೋಗುತ್ತೇಯೆ ಎಂದು ನಾನು ಏನೂ ಮಾತನಾಡಲಿಲ್ಲ. ತಪ್ಪ ಮಾಡುವುದೇ ಮನುಷ್ಯ ಸ್ವಭಾವ! ಅದರಿಂದ ಅವನನ್ನೇನೂ ಅನ್ನಬೇಡ ಎಂದು ಸಮಾಧಾನ ಮಾಡಿದರು.”

“ ಈಗ ಸನಗೂ ಮನಸ್ಸು ಬದಲಾಯಿಸಿದೆ. ಅಡಗೆಯೇನೋ ಬಂದುಬಿಟ್ಟಿದೆ. ಆದರೂ ಬಡಿಸುವುದಕ್ಕಾದರೂ ಒಬ್ಬರಿರಬೇಕು. ಇಲ್ಲದಿದ್ದರೆ ಉಟವಾದಕೂಡಲೇ ಅವರಿಗೆ ಅಡಕೆಲೆ ಕೊಡುವುದಕ್ಕೆ ಇಲ್ಲದೇ ಹೋಗು ತ್ತದೆ. ಅಲ್ಲದೇ ಬಡವ! ಇರಲಿ. ದೇವರು ನಾವು ಮಾಡುವ ಸಾವಿರಾರು ತಪ್ಪಗಳನ್ನು ಹೊಟ್ಟಿಯಲ್ಲಿ ಹಾಕಿಕೊಂಡು ನಮ್ಮನ್ನು ಕಾಪಾಡುವಾಗ, ನಮ್ಮ ಬಳಿ ಬಂದು ಸೇರಿಕೊಂಡಿರುವವರ ಎರಡು ಮೂರು ತಪ್ಪ ನಾವೇಕೆ ಮನ್ನಿಸಬಾರದು?”

ತಾ॥ ಗಜ-೮....

“ ಇವೋತ್ತು ಬಹಳ ವಿನೋದ. ಅವರು ಎಲ್ಲೂ ಹೊಗಲಿಲ್ಲ. ಮನೆಯಲ್ಲಿಯೇ ಇದ್ದರು. ಹದಿಸ್ಯೆದು ದಿನದ ಲೆಕ್ಕೆ ಸೋಡಿದರು. ನಾನು ಅಡುಗೆ ವಾಡಿದ್ದು ಶಾಖೆ ವಾಡಿದರು. ಮಗುವಿನ ಜೊತೆಯಲ್ಲಿ ಆಳವಾಡುವುದು ಕಂಡರು. ಅವರು ಇವೋತ್ತು ಬೆಳಗಿಸಿಂದ ಬಹಳ ಮರ್ಯಾದೆಯಾಗಿದ್ದಾರೆ. ಅದು ಸನಗೆ ಸಮ್ಮತವಿಲ್ಲ. ಇದೇನು ಗಂಡುಸರು ಮರದ ಬೊಂಬಿಗಳ ಹಾಗೆ ಇದ್ದರೆ, ಅದು ಯಾವ ದೇವರಿಗೆ ಒಪ್ಪಿಗೆ? ಅವರು ಏನಾದರೂ ಜೀಷ್ಟ ವಾಡುತ್ತಿರಬೇಕು. ಅದು ಬಿಂಬಿ ಹೀಗೆ ಗುಡುಂ ಎಂದಿದ್ದರೆ!”

“ ಇದೇಕೆ ಎಂಬುದು ಸಂದೇಹವರ್ಗಗೂ ತಿಳಿಯಲ್ಲ. ಇವೋತ್ತು ಅವರೇ ಹೊಗಿ ಬಳ್ಳಿಯ ಪರಿಮಳದ ಹೂವು ಕಟ್ಟಿಸಿಕೊಂಡು ಬಂದಿದ್ದಾರೆ. ಸನಗೆ ಹೇಳಬಾರದಾಗಿತ್ತು? ಇಲ್ಲ. ದಿಂಬಣ ಹಿಂದೆ ಮುಖ್ಯ ಟ್ರೈಡಾರೆ. ನಾವು ಶಾಖೆಗೆ ಎಲ್ಲ ಎಲ್ಲ ಮುಗಿಸಿಕೊಂಡು ಹೊಡಾಗ, ‘ಕೊಂಜ ತಡೆ, ಎಲ್ಲೋನೋ ಇದ್ದ ಹಾಗಿದೆ’ ಎಂದರು. ಇವೋತ್ತು ಇವರೇಕೆ ಹೀಗೆ ದಾಂರೆ ಎಂದು ಯೋಚಿ ಸುತ್ತಿದ್ದು ಸನಗೆ ಆ ಹೂವಿನ ವಾಸನೆ ಕೂಡ ಸಿಕ್ಕಲಿಲ್ಲ. ಅಲ್ಲಿ ಸೋಡಿದರೆ ಮತ್ತುಗೆ ಬಂದು ಪೌರ್ಯಣ. ಹೂವು ಎನ್ನುವುದು ತಿಳಿಯತ್ತು. ನಾನು ಬಿಂಬಿ ವುದಕ್ಕೆ ಹೇಳಿದೆ. ಅವರು ಕೈಯಿಂದ ಕಿಶ್ತುತ್ತಕೊಂಡು “ಕೊಂಜ ತಡೆಯಿರಿ ಇವೋತ್ತು ನಾನು ಹೇಳಿದಂತೆ ಕೇಳಿರಿ” ಎಂದು ಮಂಜದ ಮೇಲೆ ಕುಳಿಸಿ ಆ ಹೂವು ಬಂಧು ಹಾರ ವಾಡಿ ಸನ್ನ ಕತ್ತಿಗೆ ಹಾಕಿ, “ಗೃಹಲಕ್ಷ್ಮಿ! ಇನ್ನು ಮುಂದೆ, ಮನೆ ಅಧಿಕಾರವೆಲ್ಲ ಪರಿಸಿ ಕೊಂಡು ವಾನವಾಗಿ ಕಾವಾಡಿಕೊಂಡು ಬಾ!” ಎಂದು ಕೈಮುಗಿದು ರಿಷ್ಟುರು. ”

“ ಸನಗೇನೇಸೋ ಆಗಹೊಯ್ಯಾತ್ತು. ಅವರ ಮುಖ ಸೋಡಿದಾಗ, ಬೆಳಗಿಸಿಂದ ಬೇಕು ಎಂತ ದೂರದಲ್ಲಿದ್ದುದು ಈ ನಾಟಕ ವಾಡುವುದಕ್ಕೆ ಎಂದು ತಿಳಿದುಹೊಯ್ಯಾತ್ತು. ಆ ಮುಖದಲ್ಲಿ ಅದೆಂತಹ ಅಂದಜೆಂದಗಳು. ಹಾಳು ಕಣ್ಣಿನಲ್ಲಿ ಸೀರು ಬುದು, ಮನಸ್ಸಿನಲ್ಲಿ ನಾಜುಗೆ ಮಣಿ,

ತಲೆಯೆತ್ತೆ ನೋಡಲಾರದೆ ಹೋದೆ. ಮತ್ತೊಂದು ಆ ಮುಂಕು ಹಾಗೆ ನೋಡುವುದಕ್ಕೆ ಅವಕಾಶ ಸಿಕ್ಕಿದರೆ, ಸನ್ನ ಆಯುಗಸ್ಸಿನಲ್ಲಿ ಅಧಿಕಾರಾರೂ ಸರಿ ಕೊಟ್ಟೀನು ! ”

“ ಅವರು ಅದೇನೇನೋ ಮಾಡಿಬಿಟ್ಟರು. ಕೊನೆಗೆ ಆ ಖಾಸಗಿ ತರಂಗಿನಿಯಲ್ಲಿ ಕೊಳ್ಳಿ ಹೋಗುತ್ತಿದ್ದ ಸನ್ನಸ್ನಾ ಹಾಗೆಯೇ ತಮ್ಮ ತೋಳಂಗಳಿಂದ ಪಿಡಿದುಕೊಂಡು, “ ಅಧಿಕಾರ ವಹಿಸಿಕೊಂಡೆಯೆಷ್ಟೇ ! ” ಎಂದು ಕೇಳಿದರು. ನನಗೆ ಮೊದಲು ಅಧಿಕಾರಪೇಕು ಅಧಿಕಾರಪೇಕು ಎನ್ನಿಸುತ್ತಿತ್ತು. ಈಗ ಆ ಅಧಿಕಾರವು ಬಂದು ಉದುರು ನಿಂತಾಗ ಅದೇಕೋ ದಿಗಿಲಾಯ್ತು. ಎದ್ದು, ಪಾದ ಮುಟ್ಟೀ ಕಣ್ಣಿಗೆ ಒತ್ತುಕೊಂಡು “ನಾನು ಜರಣಾಸಿ. ಹಾಗಿರುವುದೇ ನನಗೆ ಸುಖ. ನನಗೆ ಅಧಿಕಾರಪೇಕು ? ” ಎಂದೆ. ಅವರು ಮತ್ತೆ ಬರಸೆಳೆದು ಅಪ್ಪಿಕೊಂಡು “ ಹಾಗಲ್ಲ ನೀನು ಸ್ವಾರ್ಥಾವುದ ದೇವಿ ! ನನ್ನ ಮನೆಯನ್ನು ಇಡ್ಡಿರಿಸಲು ಬಂಧರುವ ಗ್ರಾಹ ಲಕ್ಷ್ಮಿ ! ನೀನು ಅಧಿಕಾರವನ್ನು ವಹಿಸಿಕೊಂಡು ನನ್ನ ಭಾರವನ್ನು ಇಚ್ಛಿಸು. ಈ ಮಂದಿರವನ್ನು ಸಂದನ ವಸವನ್ನು ಮಾಡು ” ಎಂದರು. ನಾನು ಬೇಡನೆಂದು ಹೇಳಿಕೊದೆ. ಅಷ್ಟೇಂದರೆ ತುಟಿಗಳು ಪೆಟ್ಟಿಟೆ ಉನ್ನು ವಿದ್ದರೂ ಅವಕಾಶವಿಲ್ಲದಂತೆ ಅವರ ಬಾಯಿಯು ನನ್ನ ಬಾಯಿಯನ್ನು ಮುಂಚ್ಚಿ ಬಿಟ್ಟೀತು. ”

\*

❀

❀

❀

ಒನ್ನು ಮುಂದೆ ನಾನು ಡೈರಿಯನ್ನು ಬರೆಯಕೂಡಂತೆ. ಅದು ಬಹಳ ಡ್ಯಾಮೇಜಿಂಗ್ ! ಬೇಡ, ಎಂದು ನನ್ನ ದೇವರ ಅಪ್ಪಣಿಯಾಗಿದೆ. ಇದು ವರಿಗೆ ಬರೆದುದನ್ನು ನನ್ನ ಸ್ವಾಮಿಯ ಚರಣಾರಂಜಕ್ಕೆ ಉಪ್ಪೆಸಿಟ್ಟೀದ್ದೇ ಇನೆ.

ಅದರ ಪ್ಲ



## ಅದರ ಫಲ

“ನಿನ್ನ, ಅಲ್ಲ, ನಿಮ್ಮ ಕಾಗದವು ಬಂದಿತು. ನೀವು ನನಗೆ ತೋರಿರುವ ಅದರವು ಮನಸ್ಸಿನಲ್ಲಿದ್ದ ಮೋಹವನ್ನು ಇಮ್ಮಡಿಸಿದೆ. ನೀವು ಎಂದಿನಂತೆ ಒಷ್ಣಿ. ನನ್ನಿಂದ ಸೇವಯನ್ನು ಸಲ್ಲಿಸಿಕೊಂಡು ನನ್ನನ್ನು ಕೃತಾರ್ಥನಾಗಿ ಮಾಡಿ.

ಇತಿ,  
—ದಾಸ”

ಸಾಮಾನ್ಯಿಯು ಕಾಗದವನ್ನು ಮೊತ್ತೋತ್ತಮೆ ಓದಿದನು. ಸಣ್ಣ ನಗು ಬಂದಿತು: “ಹೌದು: ಎರಡೇ ಮಾತು. ಅದರಲ್ಲಿ ಒಂದು ಸುಳ್ಳು. ಇನ್ನೊಂದು ನಿಜವಲ್ಲ. ಅದೇ ಮೋಹದ ಹಾದಿ. ನಿಜವನ್ನು ಹೇಳಿ ಕೊಲ್ಲು ವುದಕ್ಕಿಂತ ಸುಳ್ಳು ಹೇಳಿ ನಲಿಸುವುದು ಎಷ್ಟೋ ಒಳ್ಳೆಯದು. ಮನುಷ್ಯನು ನಿಜ ಹೇಳಿ ದಕ್ಕಿಸಿಕೊಳ್ಳುವಷ್ಟು ದೊಡ್ಡವನೂ ಅಲ್ಲ: ಸುಳ್ಳು ಹೇಳಿ ಕಳೆದುಕೊಳ್ಳುವಂತಹ ದಡ್ಡನೂ ಅಲ್ಲ” ಎಂದು ನಗು ನಗುತ್ತಾ ಕಾಗದ ವನ್ನು ಮಂಡಿಸಿ ಕವರಿಸೊಳಗಟ್ಟು ಅದನ್ನು ಅಂಟಿಸಿದನು. ಇನ್ನೊಂದು ಗಳಿಗೆಯೋಳಗಾಗಿ ಕಾಗದವು ನಿರ್ದಿಷ್ಟ ಸ್ಥಳದ ಹಾದಿ ಹಿಡಿದಿತ್ತು.

ಸಾಮಾನ್ಯಿಯು ಒಂದು ಸಿಗರೀಟು ಹಚ್ಚಿ ಕುಳಿತನು. ಸುಮಾರು ಪಳ್ಳಾವರೆ ಗಂಟೆಯಿರಬಹುದು. ಉತ್ತಮವಾದ ಕಾಷ್ಯಿಯು ಒಂದು ಮೇರಿಜಿನ ಮೇಲೆ ಸಣ್ಣಗೆ ಹಬೆಯಾಡುತ್ತ ಕುಳಿತಿದೆ. ಗೆಣ್ಣಿಯಸೊಬ್ಬನು ಬಂದನು. ಅಂದವಾದ ದಿರನು. ಸೋಡುವುದಕ್ಕೆ ಕೂಡ ಅಂದವಾಗಿದ್ದಾನೆ.

ಸಾಮಾನ್ಯಿಯು ಅವನನ್ನು ಹಾಗೆಯೇ ಒಂದು ಗಳಿಗೆ ಸೋಡಿದನು. ಮುಖಿದ ಒಂದು ಕಡೆಯು ಮಾತ್ರ ನಗುತ್ತಿತ್ತು. “ಹೌದು, ಕೆಲಸ ವಾಯಿತೋ?”

ಬಂದವನು ಮೇಚಿಸ ಮೇಲದ್ದ ಸಿಗರೀಟ್ ಡಬ್ಬು ತೆಗೆದುಕೊಂಡು ಒಂದು ಸಿಗರೀಟ್ ಲೆಗೆದು ಕಚ್ಚಿಕೊಂಡು, ಹೇಳಿದನು: “ಹೊಗಿರುವ ವಾಸು ನಾಸು. ಕೆಲಸವಾಗುವುದಲ್ಲ ಎಂದರೇನು? ಕೆಂಪನು ಉರಲ್ಲಿಲ್ಲ. ಅಷ್ಟಿನ್ನು ಮೂರು ದಿನಕ್ಕೆ ಬರುತ್ತಾನೆ. ಅವನು ಬಂದ ವಾರನೇ ದಿನವೇ ನಮ್ಮ ಕೆಲಸವಾಗುತ್ತದೆ.”

“ಹಕ್ಕಿಯನ್ನು ಕಂಡಿದ್ದೀಯಾ?”

“ನೋಡಿದ್ದೂ. ಬೇಟಿಗೆ ಯೋಗ್ಗಾಗಿದೆ. ಇದು ಯಾವುದು ಈ ಕಾಗದ?”

“ತೆಗೆದುಕೊಂಡು ನೋಡು.”

ಓದಿದನು: “ದೇವ! ಹಗಲಿರುಳೂ ತಮ್ಮದೇ ಹಂಬಳ. ಹುತ್ತೆಹ್ತೆಮ್ಮೆ ದಶನ ವಾಡಿ ತಮ್ಮನ್ನು ಸೇವಿಸಬೇಕೆಂದು ಮನಸ್ಸು ತವಕಪಡುತ್ತದೆ. ಏನು ವಾಡಬೇಕೆಂಬುದು ತಮಗೆ ಗೊತ್ತದೆ.

ಇತಿ,

ನೀ.”

“ಸರಿ. ಅವಳು ನಿನ್ನ ವಿಚಾರದಲ್ಲಿ ಯಾವಾಗಲೂ ಹೀಗೆಯೇ! ಅವಳಿಗೆ ನಿನ್ನ ಮೇಲೆ ಬಹಳ ವಿಶ್ವಾಸ!”

ಸ್ವಾಮಿಯು ಸೇದುತ್ತಿದ್ದ ಸಿಗರೀಟಿನ ಮೇಲೆ ಕುಳಿತ್ತಿದ್ದ ಬೂದಿ ಯನ್ನು ಉದುರಿಸಿ, ಬಂದು ಗಳಿಗೆ ಉರಿಯುತ್ತಿದ್ದ ಬಿಂಕಿಯನ್ನು ಸೋಡು ತ್ತಿದ್ದು, “ಹಾದು! ನಿಜ. ಆದರೆ, ನನ್ನ ಮನಸ್ಸು ವಾತ್ರ ಹೊತ್ತು ಹೊತ್ತಿಗೆ ಹೊಸ ಹೊಸ ಶೃಂಗಾರ ಬೇಕು ಎನ್ನುತ್ತದೆ.” ಎಂದನು.

“ಏನು ಉತ್ತರ ಬರೆದೆ?”

“ಗೊತ್ತೇ ಇದೆ.”

“ಎಂದರೆ ಭಾ ಎಂತಲೇ!”

“ಬರದಿರುವುದಕ್ಕೆ ಎಷ್ಟೊ ಅಷ್ಟು!”

“ಹಾಗೂ ಅವಳು ಬಂದರೆ?”

“ ನಷ್ಟವಿಲ್ಲ.”

“ ಇವೊತ್ತು ನಿನಗೆ ವಾತನಾಡುವ ಮನಸ್ಸಿಲ್ಲ ? ”

“ ಹೌದು.”

“ ಹಾಗಾದರೆ ನಾನು ಹೊರಡುತ್ತೇನೇ.”

“ ನಿನ್ನ ಇಷ್ಟ ! ”

“ ಕಾರಣವೇನೆಂದು ಕೇಳಬಹುದೇ ? ”

“ ನಿಂನು ಕೇಳಬಹುದು. ಆದರೆ ಅದನ್ನು ಹೇಳುವುದೂ ಬಡುವುದೂ ನನ್ನ ಇಷ್ಟ ! ”

“ ಒಂದೊಂದು ಸಲ ಸೀನು ಹೀಗೆ ವಕ್ರಸಾಗುಪೆಯಲ್ಲ ! ಅದೇಕೆ ? ”

“ ನನಗೆ ಅದರಲ್ಲಿ ಒಂದು ಸಾಖ್ಯವಿದೆ. ತೋರಿದಂತೆ ವಾಡುವುದೆ ಇಷ್ಟೇ ನನ್ನ ಕೆಲಸ. ಮಾಡಿದ ಕೆಲಸಕ್ಕೆಲ್ಲ ಕಾರಣವನ್ನು ಹುಡುಕುವುದು ನನಗೆ ಬೇಕಿಲ್ಲ.”

“ ಇವೊತ್ತು ಸರದಿಯಾರದು ? ”

“ ಯಾರಿಗೆ ದುಡ್ಪು ಬೇಕಾದರೆ ಅವರದು.”

“ ನಾನು ಹೊರಡುತ್ತೇನೇ.”

“ ಕಾಫೀ ತಿಗೆದುಕೊಂಡು ಹೊರಡು. ನಾನೂ ಸ್ವಾಸ್ಥಕ್ಕೆ ಹೊರಡುತ್ತೇನೇ.”

“ ಬರಿಯ ಕಾಫೀಯೆ ? ”

“ ಅದು ಸರಿ. ನನ್ನ ಪ್ರಪಂಚದಲ್ಲಿ ಬೇಕಾದವರು ಬೇಕಾದು ದನ್ನು ಕೇಳಿ ತಿಗೆದುಕೊಳ್ಳಬೇಕು. ಹೋಗು, ಬೇಕಾದ್ದು ಬೇಕಾದಷ್ಟು ತಿಗೆದುಕೊ ! ”

ಅವನು ಎದ್ದು ಹೋಗಿ ಗೋಡೆಯಲ್ಲಿದ್ದ ಕಪೋಡು ತಿಗೆದು ಶೀಸು ಬಿಟ್ಟಲುಗಳನ್ನು ತಂದನು. ಸ್ವಾಮಿಗೆ ನೈವೇದ್ಯ ಮಾಡಿ ಅಪ್ಪಣಿ ಪಡೆದು ತನಗೆ ಬೇಕಾದಷ್ಟು ಹೀರಿದನೂ. ತೃಪ್ತಿನಾಗಿ ಒಂದು ಗಳಿಗೆ ಏನೇನೋ ಅಸಂಬಧಿ ವಾಗಿ ಹರಟಿ ಹೊರಬುಹೋಡನು.

ಸ್ವಾಮಿಯ ಮನಸ್ಸು ಅವನನ್ನು ನೋಡಿ “ನನಗಾಗಿ ಸೀನೋ ? ನಿನಗಾಗಿ ನಾನೋ ?” ಎಂದು ವಿಚಾರಿಸುತ್ತುತ್ತು.

\* \* \* \*

ಸುಮಾರು ಒಂಭತ್ತುವರೆಗಂಟಿ. ಸ್ವಾಮಿಯು ಸ್ವಾನಾದಿಗಳನ್ನು ನೇರವೇರಿಸಿಕೊಂಡು ಬಂದು ಕುಳಿತಿದ್ದಾನೆ. ಎದುರಿದ್ದ ಕನ್ನಡಿಯು ತೋರುತ್ತರುವ ತನ್ನ ಪ್ರತಿಬಿಂಬವನ್ನು ಗಮನಿಸಿ ನೋಡುತ್ತಿದ್ದಾನೆ. ಏಕೋ ಏನೋ ಮನಸ್ಸು ಸುಖವೂ ದುಃಖವೂ ಅಲ್ಲದ ಬಂದು ಸ್ಥಿರವಿಲ್ಲಿ ನಿರಾತಂಕವಾಗಿ ಕುಳಿತ್ತು. ಅಭ್ಯಾಸ ಬಲದಿಂದ ಕೈಯುಗ್ಗೆ ಸಿಗರೇಟನ್ನು ತೆಗೆದು ಹಚ್ಚಿತ್ತು. ಬಾಯಿ ಸೇರಿತು. ಮನಸ್ಸು ಮಾತ್ರ ಯಂಥಾ ಯಂಥಾ ಕುಳಿತ್ತು.

ಹತ್ತು ಗಂಟೆಯಾಷಿತು. ಬಾಗಿಲಿನಲ್ಲಿ ಕಾರಿನ ಸದ್ಗ್ರಾಹಿತು. ಸ್ವಾಮಿಯು ಬ್ರ್ಯಾನ್ ನೋಡಿದನು. ತನ್ನ ಚೆಲುವನ್ನು ಹೆಚ್ಚಿಸುವ ಸಿಂಗರ ದಿಂದ ಸುಂದರಳಾಗಿದ್ದ ಚೆಲುವೆಯೊಬ್ಬಕು ಕಾರಿಂದ ಇಳಿದು ಬಂದಳು. ಸ್ವಾಮಿಯು ಆಕೆಯನ್ನು ಕಂಡು ಬೆಂಬ್ಬಿದನು.

“ಮನೆಯಲ್ಲಿಲ್ಲ ಎಂದು ಹೇಳಿಸಿಬಿಡೋಣ” ಎನ್ನಿಸಿತು. “ಬೇಡ ! ಪಾರಬ್ಧ ಬಂದಿದೆ. ಈ ನಾಟಕ ಮುಗಿಸಿಯೇ ಬಡೋಣ” ಎಂದು ನಿಧರ ಮಾಡಿಕೊಂಡು ನಗನಿನ ಮೊಕವಾಡ ಹಾಕಿಕೊಂಡು ಕುಳಿತನು.

ಚೆಲುವೆಗೆ ಮನೆಯು ಅಪರಿಚಿತವಿದ್ದಂತೆ ತೋರಲಿಲ್ಲ. ಆದರೂ ಆಳು ಬಂದು ದಾರಿ ತೋರಿಸುತ್ತು ಕರೆದುತ್ತಂದನು. ಆಕೆಯು ಬಂದಿರುವುದು ಸ್ವಾಮಿಗೆ ಅರಿಕೆಯಾಯಿತ್ತು. ಅವಳೂ ಬಂದಳು. ಆಳು ಬಾಗಿಲು ಸೇರಿಸಿ ಕೊಂಡು ಹೋದನು.

ಸ್ವಾಮಿಯು ಎದ್ದೂ ಕೈಯುಗ್ಗೆಲ್ಲದ್ದ ಸಿಗರೇಟಿನ ತುಂಡನ್ನು ಅತ್ತಿಇಟ್ಟು, “ಪ್ರಭುಗಳವರು ದಯವಾಡಬೇಕು. ಭಾರಿಯಂ ಅನುಗ್ರಹ” ಎಂದು ಬಹು ಮಯಾದೆಯಿಂದ ಅವಳನ್ನು ಬರವಾಡಿಕೊಂಡು ಕುಳಿರಿಸಿದನು.

“ಹೂಂ ಇದೆಲ್ಲ ಸುಳ್ಳು ! ಈ ಹಾಳು ಪಾರಬ್ಧ ಏಕೆ ಬಂದು ಎಂತು ಕೊಳ್ಳುತ್ತಿದ್ದೀರೆ ಮನಸ್ಸಿನಲ್ಲ.” ಎಂದಳು ಚೆಲುವೆ.

ಸಾತ್ವವಿಯು “ ಸಿಚ ! ಮನಸ್ಸಿನಲ್ಲಿರುವುದನ್ನು ಕಂಡುಹಿಡಿಯು ವುದರಲ್ಲಿ ಇವಳಿಷ್ಟು ಚಡುರೆ ” ಯೆಂದುಕೊಂಡು ಮೆಚ್ಚುತ್ತಾ ತಾತ್ತ್ವ “ ಬೆಳಗೆದು ಈ ತಿರಸಾತ್ಮಕ ಬಾರವನ್ನು ಹೇರಿಸಲು ತಾವೇ ಬರಬೇಕಾಗಿತ್ತೇ ? ” ಎಂದನ್ನಿ.

ಪಾಪ ! ಆಕೆಯು ಅಪ್ರತಿಭಳಾದಳು. ಮುಖವು ರಾಗರಂಜಿತ ವಾಯ್ತು. ಸಾತ್ವವಿಯು ಹೆಣ್ಣಿನಲ್ಲಿ ಆದ ಅದಷ್ಟು ನೋವನ್ನೂ ತಡೆಯ ಲಾರದೆ ಧಂಟ್ಯನೇ ಮನಸ್ಸನ್ನು ಬದಲಾಯಿಸಿ, ಮಂಗ್ಗಲಲ್ಲಿ ಕುಳಿತು ಮೋಹದ ಲಹರಿಯಲ್ಲಿ ಮನಸ್ಸನ್ನು ಬುದ್ಧಿಪೂರ್ವಕವಾಗಿ ಹರಿಯ ಬಂಟ್ಯು “ ಚುಚ್ಚು ವ ಮಾತೇಕೆ ಜಿನಾತ್ ? ನೀನು ಜೆಲುವೆ. ಈ ಲೋಕಕ್ಕೆ ಲೋಕವೇ ಜೆಲುವಿ ನಾಗರ. ನಾನು ಜೆಲುವಿನ ಭಕ್ತ್ರ. ಪೀಗಿದ್ದು, ಜೆಲುವಾದ ಮಾತುಗಳಿದ್ದ್ಯು ಚುಚ್ಚು ವ ಮಾತೇಕೆ ? ಇಷ್ಟ ವಿಸ್ತಾರವಾದ ಪ್ರಪಂಚದಲ್ಲಿ ನಾವಿಬ್ಬರು ಮಾತ್ರ ಸುಖಿಗಳಾಗಿರಲು ಅವಕಾಶವಿಲ್ಲವೇ ? ” ಎಂದನ್ನು.

ಹೆಣ್ಣು ಉಬ್ಬಿತು. ಅದನ್ನು ಕಂಡು ಗಂಡೂ ಗೆಲುವಾಯೆತು : ಕಣ್ಣಿನಲ್ಲಿ ಉರಿದ ಬಂದೆರಡು ತೊಟ್ಟು ಹಾಗೆಯೇ ತಡೆದುಕೊಂಡು “ ಗೋವಾಲ ! ಸಿನಗಾಗಿ ನಾನು ಸರ್ವವಸ್ತೂ ಬಡಲು ಸಿದ್ಧಿ ಶಾಂತಿರುವೆನು ಎಂದು ಅರಿಯೆಯೋ ? ” ಎಂದು ಆರಂಭಿಸಿದಳು. ಸಾತ್ವವಿಯು ಅದನ್ನು ಕಂಡು, “ ಸೀಲಾ ! ಈ ಮಾತುಗಳು ಇಲ್ಲಿ ಬೇಡ, ಬಾ ! ” ಎಂದು ಒಳಕ್ಕೆ ಕರೆದುಕೊಂಡು ಹೊಂದನ್ನು.

ಆ ಕೋಣೆಯು ಸುಸಜ್ಜಿತನಾದುರು. ಶ್ರೀಮಂತಸೂ ಉದಾರಿಯೂ ಆದ ಭೋಗೀಯು ವಿಶ್ವಾಸದಿಂದ ಎಲ್ಲವನ್ನೂ ಶ್ರವಂಪಟ್ಟು ಸಿದ್ಧಿಪಡಿಸಿರುವಂತೆ ತೊರುತ್ತತ್ತು. ಸೋಗಸಾದ ಸೋಘಾಗಳು, ಅಲ್ಲಲ್ಲಿ ಪುಟ್ಟು ಪುಟ್ಟು ವೇಂಜಂಗಳು, ಮೂಲೆಯಲ್ಲಿ ಮನೋಹರವಾದ ಗಂಥರ್ವ ಬೊಂಬಿಗಳು, ಗೊಂಡೆಯು ಮೇಲೆ ಭವ್ಯವಾದ ಜಿತ್ತಗಳು. ಎತ್ತು ಸೋಡಿದರೂ ಬಂದು ಅಂದ, ಬಂದು ಚೆಂದ. ಎಲ್ಲದಕ್ಕೂಂತ ಹೆಚ್ಚಾಗಿ ಮನೋಹರವಾದ ಪನ್ನೀರು ವಾಸನೆ. ಆ ಸ್ಥಳಕ್ಕೆ ಬಂದಕೂಡಲೇ ಆಯಾಸವೆಲ್ಲವೂ ಪರಿಹಾರವಾಗಿ ಮನ ಸ್ನಿಗೆ ಬಂದು ಹೊಸ ರೂಪವು ಬಂದಂತಾಗುವುದು.

ಸೀಲಿಯು ಆ ಕೋಟಿಯನ್ನು ಕಂಡು ಸಮಾಧಾನವಹಿಸುವುದಕ್ಕೆ ಪ್ರತಿಯಾಗಿ ಅಸಮಾಧಾನಪಟ್ಟು ಉದ್ದಿಗ್ನಿ ಕಾದಳು. ಗೋವಾಲನೊ ತನಗೆ ಅಸಮಾಧಾನವಾದರೂ ನಗುತ್ತು “ಇರಲಿ! ಭಾ! ನಾವು ಬೇಕು ಎಂದು ಹಂಬಲಿಸುವುದು ಒಂದು ಬಿಟ್ಟು ಏಕೆಂಬಲ್ಲಿನೂ ನಮಗೆ ತಾನಾಗಿ ಸಿಕ್ಕುವುದು. ಅದೇ ಈ ಪ್ರಪಂಚ! ಅದಕ್ಕಾಗಿ ದುಡಿಸುತ್ತು ಕುಳಿರುವುದೇ? ನಿನಗೇನು ಕವ್ಯಾಯಾಗಿದೆ? ದೇಹದಲ್ಲಿ ರೂಪವಿದೆ, ಯೌವನವಿದೆ, ಆರೋಗ್ಯವಿದೆ. ಮನಸೆಯಲ್ಲಿ ಷಶ್ಯಯರು ತುಂಬಿದೆ. ಮನದಲ್ಲಿ ಆಶಿಯು ತಾನೇ ತಾನಾಗಿದೆ. ಈ ಸಗರದಲ್ಲಿ ಸೀಲಾಂಬಕೆ ದರ್ಶನವಾದಿತ್ತ? ಕೃತಾರ್ಥರಾದೇವ? ಎಂದು ಎಷ್ಟೋ ಒನರು ಕಾದಿದ್ದಾರೆ. ಹೀಗಿರಲು ನೀನೇಕೆ ಕಣ್ಣೀರು ಕರೆಯಬೇಕು? ಕಣ್ಣೀಕೆ ಕೆಂಪಾಗಬೇಕು? ನಿನ್ನ ಮುಖವೇಕೆ ವ್ಯಾಢಿಯಂದ ಕಳಿಗುಂದಬೇಕು?” ಎಂದನು.

ಸೀಲಕು ಎಲ್ಲವನ್ನೂ ಕೇಳಿದಳು. ಆಕೆಗೆ ಅವನ ಮಾತ್ರಾಗಳನ್ನು ಕೇಳಿ ಶೋಕ ದೊಂಡಗಳು ಎರಡೂ ಹೆಚ್ಚಿದುವು: “ಹೌದು, ಸಿಜಿ! ನೀನು ಹೇಳಿದ ಇದಿಷ್ಟೂ ನಿಜಿ! ಇನ್ನೂ ಒಂದು ಮಾತ್ರಾ ಹೇಳಿದೆ ಹೊಂದಿ. ಸೀಲಿಯನ್ನು ಮಹಾ ಲಕ್ಷ್ಮಿಯಂದು ಪ್ರಜೀಸುವವರೂ ಇದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗ್ಗೆ ನೀಲಿಯನ್ನು ನೀಲಿತ್ತುಲಕ್ಷ್ಮಿಂತಲೂ ಹೆಚ್ಚಿಂದು ಭಾವಿಸಿ ಕಣ್ಣಿ ಪೆಯಿಂಳಿ ಬಂಧುಕೊಂಡು ಕಾಪಾಡುವ ಸೆಂಟರಿಷ್ಟುರೂ ಇದ್ದಾರೆ” ಎಂದು ಗತಿನಲ್ಲಿ ಹೇಳಿದಳು. ಇನ್ನೂ ಮುಂದೆ ಮಾತನಾಡಲು ಸಾಧ್ಯವಾಗಲಿಲ್ಲ. ಕತ್ತಿನ ಸರಗಳು ಬಿಗಿದು, ಶೋಕವು ತಾನೇ ತಾನಾಗಿ, ಆ ಶೋಕದ ಆವೇಗದಲ್ಲಿ ತನ್ನ ಪ್ರಿಯನ ಕಂತವನ್ನು ಆಲಿಂಗಿಸಿಕೊಂಡು, ಮತ್ತೆ ದೈಸ್ಯದಿಂದ ಬಹು ಕಷ್ಟ ಪಟ್ಟು ಹೇಳಿಕೊಂಡಳು: “ಗೋವಾಲ! ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಆದರೆ, ನೀನು ಬರುವವರಿಗೆ, ನೀನು ಈ ದಾಸಿಯನ್ನು ಮುಂಟ್ಪುವವರಿಗೆ ನಾನು ನನ್ನ ಸಮರ್ಪಿತವೆಂದು ಮೆರೆಯುತ್ತಿದ್ದೆ. ನಿನ್ನನ್ನು ಕಂಡಂಬಿನಿಂದ ಈ ಮನಸ್ಸು ಬೇರೆಯಾಗಿಹೋಗಿದೆ. ನೀನು ನನ್ನವನಲ್ಲಿದೆ ಹೊಂದರೆ, ನನ್ನ ಬಾಳು ದೇವರಿಲ್ಲದ ಗುಡಿಯಂತಾಗುವುದು. ಹಾಗೆ ಮಾಡಬೇಡ. ನನ್ನ

ಸರ್ವಸ್ವವನ್ನೂ ಒಳದಿಯಲ್ಲಿ ಹೋಮವಾಡಿದಂತೆ ಮಾಡಬೇಕೆಂದು ನನ್ನನ್ನು ಕಾಪಾಡು. ಇದೇಗೂ ನಿನಗಾಗಿ, ಏನು ಮಾಡಬೇಕಾದರೂ ಸಿದ್ಧವಾಗಿರುವೆನು. ನನ್ನ ಕೈ ಹಿಡಿದು ಕಾಪಾಡು ” ಎಂದು ಅಂಗಲಾಚಿದಳು.

ಗೋಪಾಲನು ತನ್ನ ಮಂಗ್ಗಲಲ್ಲಿ, ಕಂತವನ್ನು ಆಲಂಗಿಸಿಕೊಂಡು ನಿಂತಿರುವ ಸುಂದರಾಕೃತಿಯನ್ನು ಸರ್ವಯೋಚಿತವಾಗಿ ಆರಾಧಿಸಿ, “ನೀಲಾ! ನೀನು ನನಗೆ ಬೇಡವೆಂಬ ಭಾವವನ್ನು ಯಾವ ಪಿಶಾಚಿಯು ನಿನ್ನ ಹೃದಯ ದಲ್ಲಿ ಬತ್ತಿತು? ಈ ವಿಷಾಢರಪ್ರಸಂಜದಲ್ಲಿ ನಾನು ಮತ್ತೆ ಮತ್ತೆ ಅಪೇಕ್ಷ್ಯಿಸಿ ಆಶಿಸಿರುವ ಹೆಣ್ಣು ಎಂದರೆ ನೀನು. ಮತ್ತೆ ಯಾರೂ ನನ್ನ ಮೇಲೆ ತಮ್ಮ ಪ್ರಭಾವವನ್ನು ಬೀರಿಲ್ಲವೆಂಬುದು ನೀನರಿಯದ ಮಾತ್ರೇ? ನಾಸಿಂಹೂ ಇನ್ನೂ ಬೇಟಿಗಾರನಂತೆ ಅಲೆಯುತ್ತಿದ್ದೇನೆ. ನನಗೆ ಇಂದು ಬೇಟಿಗಳನ್ನು ಹೊಡಿಯುವುದರಲ್ಲಿ ಮಾತ್ರ ತೃಪ್ತಿ. ಇನ್ನೂ ನಾನು ಒಂದು ಕಡೆ ಸಮಾಧಾನ ದಿಂದ ಕುಳಿತುಕೊಳ್ಳುವ ಸಿಫ್ಟಿಗೆ ಬಂದಿಲ್ಲ. ಸ್ವಷ್ಟಿವಾಗಿ ಹೇಳುವೆನೆಂದು ಮನ ಸ್ವನಲ್ಲಿ ಆಯಾಸಪಡಬೇಕೆಂದು. ನೀಲಾ! ನನಗೆ ನೀನು ಬೇಕು ನಿಜ! ಆದರೆ ಸನ್ನ ಆಶೆಯು ಸಮುದ್ರದಂತೆ ಅಪಾರವಾದುದು. ಯಾವ ಹೆಣ್ಣಿನ್ನು ಹೀಗೆ ಕಂಡರೂ ನನ್ನ ಕಳ್ಳಿಗೆ ಅಲ್ಲಿ ಒಂದು ಚೆಲುವು ಕಂಡು, ಆ ಚೆಲುವನ್ನು ಆರಾಧಿಸಿಯೇ ತೀರಬೇಕಂಬ ದುರಂತ ದುದಾಂತ ಚಾಪಲ್ಯವೂಂದು ಹುಟ್ಟುತ್ತದೆ. ಆ ಚಾಪಲ್ಯವು ನಿವಾರಣೆಯಾಗುವವರೆಗೂ ನನಗೆ ಬೇರೆಂದೂ ಬೇಕಾಗುವುದಿಲ್ಲ. ಹೀಗೆ, ಹೊತ್ತು ಹೊತ್ತಿಗೆ ಹೊಸ ಶೃಂಗಾರವನ್ನು ಹುಡುಕಿಕೊಂಡು ಅಲೆಯುತ್ತಿದ್ದೇನೆ. ನನ್ನ ಶೃಂಗಾರ ವಿಹಾರಗಳಲ್ಲಿ ನನಗೊಂದು ಅಮೂಲ್ಯವಾದ ರತ್ನವು ಸಿಕ್ಕಿದೆ ಎಂಬುದೂ ಇಲ್ಲಿಗೆ ಗೊತ್ತಿದೆ ನೀಲಾ! ಆದರೆ, ಮನಸ್ಸಿನ ಆಶೆಯು ಮಳಿಗಾಲದ ನದಿಯಂತೆ ತುಂಬಿ ಓಡುತ್ತಿದೆಯೆಂಬುದನ್ನು ಗಮನಿಸು. ನೀನು ಏನು ಹೇಳುವೆಯಂಬುದನ್ನೂ ಬಲ್ಲಿ. ಒಲಿದ ಹೆಂಗುಸೆಂದರೆ, ಸ್ವರ್ಗದ ಒಂದು ತುಂಡನ್ನು ನಿಂತಲ್ಪಿಗೆ ತಂದುಕೊಡುವ ಚಿಂತಾವನೆಯೆಂಬುದೂ ನನಗೆ ಗೊತ್ತಿದೆ ಆದರೆ, ಇನ್ನೇ ರಡು ದಿನ ಸಮಾಧಾನವಾಗಿರು. ರಕ್ತದ ಹುಳಿಯು ಹೆಚ್ಚು

ಫಿಡಿರುವ ಹುಚ್ಚು ಕೊಂಡೆ ಇಳಿಯಲಿ. ಗೋಪಾಲನು ನಿನ್ನ ದಾಸಾನು ದಾಸನಾಗಿ, ನಿನ್ನನ್ನು ಏಕವತ್ತಿಯಂತೆ ಆರಾಧಿಸಿಕೊಂಡು, ಸಂಪೂರ್ಣವಾಗಿ ನಿನ್ನವನಾಗುವನು. ಈಗ ನಾನು, 'ನೀನೂ ಬೇಕು' ಎಂಬ ಫಟ್ಟದಲ್ಲಿ ದೇಣೆ. 'ನೀನಾದರೆ ನಾಕು' ಎಂಬ ಫಟ್ಟಕ್ಕೆ ಇನ್ನೂ ಬಂದಿಲ್ಲ, ಅಳವಿರು. ನೀರು ಕರೆದು, ಕರೆದು ಈ ಕಣ್ಣಿ ಚೆಲುವುಗಿಡುವುದನ್ನು ನಾನು ಸ್ವೇರಿಸಲಾರೆ. ನೀನು ಪ್ರಾರ್ಥಿ, ವಿದ್ಯಾವಂತಿ, ತಿಳಿದವಳು ಎಂದು, ಮನಸ್ಸನ್ನು ಬಿಚ್ಚಿ ಮುಂದರಿಸಿದರೆ, ನೀನು ಎಳಿಯ ಹುಡುಗಿಯಂತೆ ಶೋಕಿಸುವುದೆ? ಇದು ನರಿ. ನಕ್ಕುಬಿಡು. ಮನಸ್ಸನ ಭಾರವನ್ನು ನಗುವಿನ ಲಹರಿಯಲ್ಲಿ ಹರಿಯ ಉಟ್ಟು ನಿಸ್ತೂಕವಾದ ಮನಸ್ಸನಿಂದ ಎರಡು ವಾತಾಡಿ ನಕ್ಕು ನಗಿಸು. ಜಿಂತಿಸದಿರು! ನೀನು ನಾಸಿಲ್ಲದಿದ್ದರೆ, ನೀನು ದೇವರಿಲ್ಲದ ಗುಡಿಯಾಗುವೆಯಂದೆ, ಕೊಂಡತಡೆ! ಇನ್ನೆರಡು ದಿನ ಕಳಿಯಲಿ. ನಾನಾಗಿ ಬಂದು ಈ ದೇವಿಯನ್ನು ಈ ಸ್ವರ್ಗದ ಅಪ್ಸರೆಯನ್ನು, ಉರ್ವಶಿಯನ್ನು ಪುರೂರವನು ಆರಾಧಿಸಿದೆಂತೆ, ನನ್ನ ಸರ್ವಸ್ವದಿಂದಲೂ ಆರಾಧಿಸುವೆನು." ಎಂದು ಸಣ್ಣ ವಾತಿಸಲ್ಪಿ, ಅಧಾರ್ಥನಿಂಬಾದ ನೋಹದ ಸುಂದರವಾಣಿಯಲ್ಲಿ ಕಿರಿಯಲ್ಲಿ ಹೇಳಿದನು.

ಭಾವ ಭಂಗಿ ಸಹಿತವಾಗಿ ಮುದ್ರಾಯುಕ್ತವಾಗಿ ಆಡಿದ ವಾತು ಹೆಣ್ಣಿನ ಹೃದಯವನ್ನು ಸಂಗ್ರಹಿಸಿತು. ಆಕೆಯು ಬಂದಾಗ ಬಂದು ಖಂಡಗದವ್ಯು ಹೇಳುವೆನೆಂದುಕೊಂಡು ಬಂದಿದ್ದವಳು ಬಂದು ವಾತೂ ಆಡಲಾರದೆ ಹೋದಳು. ಹೃದಯದ ಆಶೀರ್ವಾಣಿ ಬಾಯಿಕೊಟ್ಟು ನುಡಿಸಿ ಅವನನ್ನು ಒಲಿಸಿ ಕರೆದು ತರುವೆನೆಂದು ಬಂದವಳು ಇಂದು ಹೃದಯವನ್ನು ಅವನಲ್ಲಿಟ್ಟು ಆಶೀಯನ್ನು ಅಟ್ಟಿದಮೇಲಿಟ್ಟು ಏನು ನುಡಿಯಲೂ ಬಾಯಿ ಕಾಣದೆ ಮುಗ್ಧಳಂತೆ ನಿಂತುಬಿಟ್ಟಳು. ಅವನ ವಾತಿನ ವೈಶಿರಿಯಲ್ಲಿ ಆಕೆಯನ್ನು ಮೆಚ್ಚಿಸುವ ಶಕ್ತಿಯಿತ್ತು. ಹೃದಯವನ್ನು ನಂಬಿಸುವ ಸಾಮಧ್ಯವಿತ್ತು. ಬಾಯಿಕಟ್ಟುವಂತಹ ಪ್ರಭಾವವಿತ್ತು. ಒಲಿದ ಹೆಣ್ಣಿನ ಸುಂದರಿ ಸೇರಿಲುವುದರಲ್ಲಿ ಸೋಚಿಗೇನೇನು?

ಸೋತುನಿಂತರುವ ಸಲ್ಲಿಯನ್ನು ಗೋಪಾಲನು ಮತ್ತೆ ಮೋಹದ  
ಆವೇಶದಿಂದ ಸುಡಿಸಿದನು.. “ದೇವಿಯವರು ಅನುಗ್ರಹವಾಡಿ ಇಲ್ಲಿಯ  
ವರೆಗೂ ದಯವಾಡಿಸಿದುದು ಪಾಮರನ ಭಾಗ್ಯ ! ಆ ಭಾಗ್ಯವಿನ್ನೂ  
ಮುಂದುವರೆದು, ನನಗೆ ಒಂದು ವರವನ್ನು ಸಂಪಾದಿಸಿಕೊಡಲಾರದೆ ?  
ಈ ಹಕ್ಕಿಯು ತಮ್ಮ ಪಂಚರವನ್ನು ಸೇರಿ ಕೃತಾರ್ಥವಾಗುವುದಕ್ಕೆ ಇನ್ನೂ  
ಕಾಲವಿದೆ. ಅದುವರೆಗೆ, ತಾವಾಗಿ ಆಗಾಗ ಒಂದು ಸನ್ನಿನ್ನು ಸುಖಿಯ  
ನಾಗಿ ಮಾಡುವುದಿಲ್ಲವೇ ? ಎಲ್ಲಿ ಹಾಗೆಂದು ನನಗೆ ಅಭಿವಜನವನ್ನು  
ಕೊಡೋಣವಾಗಲಿ, ” ಎಂದನು. ಇಬ್ಬರ ಕುರುಕೂ ಒಂದನ್ನೂ ಒಂದು  
ಒತ್ತುತ್ತಿತ್ತವೆ. ಅವನ ಉಸುರಿನ ಬಿಸಿಯು ಅವಳ ಮೂರಿನ ಕೊನೆಗೆ ಅನು  
ಭವವಾಗುತ್ತಿದೆ. ಅವನ ಕೈಗಳು ಅವಳ ಭೂಜವನ್ನು ಭದ್ರವಾಗಿದ್ದರೂ  
ಲಲಿತವಾಗಿ ಮೃದುವಾಗಿ ಹಿಡಿದುಕೊಂಡು ಈ ದೇಹದಲ್ಲಿ ತುಂಬರುವ  
ಮೋಹಭಾವದ ಪರಿಚಯವನ್ನು ಆ ದೇಹಕ್ಕೂ ಮಾಡಿಕೊಡುತ್ತಿತ್ತವೆ.  
ಇನ್ನೆಂತು ಅವಳು ಇಲ್ಲವೆಂದಾಳು ? ಹಾಗೆಯೇ ಅವನೆಡೆಯ ಮೇಲೆ  
ಸುಖವಾಗಿ ಒರಿಕೊಂಡು, ‘ಗೋಪಾಲ’ ನಾನು ಆಣೆಯಿಡಬೇಕಾಗಿಲ್ಲ.  
ನಮ್ಮಿಬ್ಬರನ್ನೂ ಸೃಷ್ಟಿಸಿದಂದೇ ಏಧಿಯು ನನ್ನನ್ನು ನಿನಗೆ ಏಂಸಲು  
ಮಾಡಿತು. ಅಯ್ಯೋ ! ಹಾಗೆಯೇ ಅದೂ ನಿನ್ನನ್ನೂ ನನಗೆಂದೇ ಏಂಸಲು  
ಮಾಡಿದ್ದರೆ ! ಹಂ ! ಆಗಲಿ. ಕಾಯುವನೆನು. ಗೋಪಾಲ ! ನಿನ್ನ ಸುಂದರ  
ಮೂರ್ತಿಯನ್ನು ನನ್ನ ಹೃದಯಮಂದಿರದಲ್ಲಿಟ್ಟು ಈ ಮೂರ್ತಿಗೆ ಮಾಡ  
ಬೇಕೆಂದಿರುವ ಪೂಜೆಯನ್ನು ಆ ಮೂರ್ತಿಗೆ ಸಲ್ಲಿಸುವೆನು. ನನ್ನ ಪ್ರೇಮವು  
ಸಿಂಜವಾದರೆ, ನಾನು ಆಡಿದುದು ಸತ್ಯವಾದರೆ, ನೀನು ನನ್ನವನಾಗುವೆ. ಈ  
ಜನ್ಮದಲ್ಲಿ ನಾನು ಒಮ್ಮೆಯಾದರೂ ಒಂದು ಕ್ವಾಣವಾದರೂ ಗೋಪಾಲನು  
ನನ್ನವನು ಎಂದು ತೈಪ್ಪಿಪಟ್ಟು ನಾಯುವೆನು. ” ಎಂದಳು.

ಗೋಪಾಲನಿಗೆ ಆ ಮಾತು ಬಹಳ ಮೆಚ್ಚಿಕೆಯಾಯಿತು. ಆದರೂ  
ಆ ದೃಢವಿಶ್ವಾಸದಲ್ಲಿ ಬೆರೆತು ಹೋಗಲಾರದೆ ಸಿಡಿದುಸ್ವಿಂತು, “ಹೆನ್ನೀ !  
ಯೋಚಿಸಿಸೋಡು. ನನ್ನವನು ಎಂತಹ ಧೀರ ! ಇವನ ಮುಂದೆ ಸೋಲಿಡ

ಹೆಣ್ಣಿಲ್ಲ. ” ಎಂದು ಹೇಮೈಪಡು. “ನೀನೊಲಿದುದನ್ನು ಇತರರೂ ಅವುಗು ಸವಿಯಲೆನ್ನು ” ಎಂದನು. ನೀಲಳು ಸಕ್ಕಳು. ಸಗುವಿನಲ್ಲಿ ಅಸಮಾಧಾನ ರೋಷಗಳಿರಲಿಲ್ಲ. ದೃಸ್ಥವಿರಲಿಲ್ಲ, ಸಂತೋಷವೂ ಇರಲಿಲ್ಲ. ಎಲ್ಲದರ ಅಭಾವನೇ ಒಂದು ಭಾವವಾದರೆ ಅದವು ಇತ್ತು. ಅವಳು ಮತ್ತೆ ಕೋಮಲಬಾಹುಗಳಿಂದ ಅವನನ್ನು ಬರಸೆಳೆದು ಮೈಗಿ ಮೆಯ್ಯಿತ್ತುತ್ತಾತ್ ಖಡಿದುಕೊಂಡು, “ನನಗೆ ಗೆಲುವಿನ ಹೆಮೈ ಬೇಡವ್ವಾ ! ನಾನೂ ಹಿಂದೆ ಗಿಡೆಸೆಂದು ಬೇಕಾದಷ್ಟು ಹಿಗ್ಗಿ ವೈಯಾರ ಮಾಡಿದ್ದೇನೆ. ಇಂದು ನಾನು ಸೋತಿದ್ದೇನೆ. ಸೋಲಿನಲ್ಲಿರುವ ಸೌಖ್ಯವನ್ನು ಕಂಡು ಹಿಗ್ಗಿದ್ದೇನೆ. ಸೋತಿ ದ್ವರೂ ಸಾಮಾರದೆ, ಸಾವಿನತಹ ಸೋಲಿವಿನಿಂದುಳಿಸು ಎಂದು ನಿಸ್ತು ಬಳಿಗೆ ಬಂದಿದ್ದೇನೆ. ಆಗಲಿ. ನನ್ನ ದೇವರು ನನಗೆ ಒಲಿಯಿತು. ನನ್ನ ಅದ್ವಷ್ಟವು ಪಕ್ವವಾಗಿ, ನನ್ನ ಭಾಗ್ಯದೇವತೆಯು ಬಲಿದಂದು, ನೀನೂ ನನ್ನ ಮನೆಗೆ ಬಂದು ನನ್ನ ಪೂಜಿಯನ್ನು ಕೈಗೊಳ್ಳುವೆ, ಆಗಲಿ. ಅದುವರೆಗೆ ನಾನೇ ಬರುವೆನು. ” ಎಂದು ಆಣಿಯನ್ನು ಮಾಡಿಕೊಟ್ಟುಳು. . . .

\* \* \* \*

ಸುಮಾರು ನಾಲ್ಕು ಗಂಟೆಯಿರಬಹುದು. ಹನುಮಂತರಾಯರು ಬಂದರು. ಎಂದೂ ಅವರು ಹನುಮ್ಮಿಗಳು. ಕೈಕೆಳಗೆ ಸುಮಾರು ಹತ್ತು ಸಾವಿರ ಜನರು ಕೆಲಸ ಮಾಡುತ್ತಾರೆ. ಬಬ್ಬರ ಮೇಲೂ ಯಾವೋತ್ತಾತ್ ಕೊಂಡ ವಾಟಿದವರಲ್ಲ. ನಾಲ್ಕು ಮಿಲ್ಲಿಗಳ ಆಡಳಿತವನ್ನು ಸಿರ್ವಹಿಸುವ ಕತ್ತಳ್ಯಶಾಲಯೆಂದು ಹೊಗಳಿಸಿಕೊಂಡಿದ್ದರೂ ನಿಮ್ಮರವಾಕ್ಕಿನಿಂದ ಸೋಯಿಸುವವನು ಎಂಬ ಅಪಶ್ಯಾತಿಯನ್ನು ಪಡೆದವನಲ್ಲ. ಸೌಮ್ಯನಾಗಿ ಶಾಂತನಾಗಿ ಸರಸಿಯಾಗಿ ಗೆಲ್ಲುವಮಾತಿನ ಹನುಮಂತರಾಯರ ಮುಖ ದಲ್ಲಿಂದು ಅಸಮಾಧಾನವಿಂದು ಮನೆಮಾಡಿದೆ. ಏಕೋ ಏನೋ ಬಿರುಸಾಗಿ ಮಾತನಾಡಿ ಮುಗಿಸಿ ಹೊರಟು ಹೊಗೋಣವೆಂಬ ಭಾವವು ಬಲಿತು ಮಾತ್ರಗೊಂಡಿದೆ. ಒಟ್ಟಾರೆ ಹೇಳಬೇಕೆಂದರೆ ಇಂದಿನ ಹನುಮಂತರಾಯರು ಎಂದಿನ ಹನುಮಂತರಾಯರಲ್ಲ.

ಸಾಮಾನ್ಯವು ಎಂದಿನಂತೆ ನಗುನಗುತ್ತಾತ್ತು ಬಂದರೂ ಅವರ ಮುಖ ವನ್ನನ್ನು ಕಂಡು ಬೆಳ್ಳಿ “ ಇದೇನು? ” ಎಂದುಕೊಂಡನು. “ ಏನೋ ಪ್ರಭಿಲ ವಾಗಿರಬೇಕು. ಇರಲಿ. ” ಎಂದುಕೊಂಡು ಅವರನ್ನು ಸತ್ಯಪಿಸಿದನು.

ಒಂದುಗಳಿಗೆ ಇಬ್ಬರೂ ಮಾತನಾಡಲಿಲ್ಲ. ಮನೆಯುತ್ತಿರುವ ಹೋಡ ದಂತೆ ರಾಯರು. ಏನೋ ಸಿಡಿಲು ಬರುವಂತಿದೆ, ಬಂದೇಬಂಡಲಿ ನೋಡಯೇ ಬಂಡೋಣ ಎಂದು ಸಿದ್ಧರಾಗಿರುವ ಮನಸ್ಸಿನಲ್ಲಿ ಸಾಮಾನ್ಯ. ಕೊನೆಗೆ ರಾಯರೇ ಮಾತನಾಡಿದರು. “ ನಾನು ಇಲ್ಲಿಗೆ ಕೆಲಸಕ್ಕೆ ಬಂದು ಮೂವತ್ತೆತ್ತುದು ವರ್ಷವಾಯಿತು. ”

“ ಹೂ ”

“ ಯಂಚಮಾನರು ನನ್ನಲ್ಲಿ ಸಂಪೂರ್ಣವಾಗಿ ವಶಾಸನವಿಟ್ಟಿದ್ದರು. ”

“ ಹೂ ”

“ ಅವರು ಸ್ವರ್ಗವಾಸಿಗಳಾಗಿ ಇದು ವರ್ಷವಾಯಿತು. ”

“ ಹೂ ”

“ ಅಂದಿನಿಂದಲೂ ತಾವು ಬದಲಾಯಿಸಿದ್ದೀರಿ ”

“ ಹೂ ”

“ ತಮ್ಮ ತಂದೆಯವರು ಬಹು ಆಯಾಸವಟ್ಟಿ ಸಂಕಾಂಸಿದರು. ತಾವು... ಅಷ್ಟೇ ಅನಾಯಾಸವಾಗಿ ದುಂದು ನೂಡುತ್ತಿದ್ದೀರಿ ”

“ ಹೂ ”

“ ಈ ಮಾತನ್ನು ತಮಗೆ ಹೇಳಬೇಕೆಂದು ಮೂರು ವರ್ಷಗಳಿಂದ ಕಾಂಡ್ದೀನೆ. ”

“ ಹೂ ”

“ ಇವೊತ್ತು ಹೇಳಿಯೇ ತೀರಬೇಕು ಎನ್ನು ಸಿತು. ಬಂಧಿದ್ದೀನೆ. ”

“ ಸರ. ಹೇಳಬಿಡಿ. ”

ಹೂ, ಹೂಂ ಎಂದು ಬಂದೊಂದು ಅಕ್ಷರದಲ್ಲಿದ್ದ ಮಾತು ಕೊಂಡ ಬೆಳೆದ ಸ್ವಲ್ಪಿ ರಾಯರ ಮಾತೂ ಬೆಳೆಲುತ್ತು. ರಾಯರು ಇನ್ನೂ ದಿಂಟ್ಟಿವಾಗಿ

ಕೆಂಳಿತು, ನುಡಿದರು “ಯಜಮಾನರು ಹತ್ತು ಸಾವಿರದ ಬಂಡವಾಳದಿಂದ ಅರಂಭಿಸಿ ಅದನ್ನು ಬಂದು ಕೊಳ್ಳಿ ರೂಪಾಯಿನ ಆಸ್ತಿ ಮಾಡಿಟ್ಟರು. ಅವರ ಅದ್ವಯ ಭಾರಿ. ಅದ್ವಯ ಲಕ್ಷ್ಮೀಯು ಒಲಿದುದರ ಜೊತೆಗೆ ಅವರೂ ದುಡಿದರು: ದುರು ಬಂಧನ ಕಡೆಗೇ ಮನಸ್ಸು ಬಿಡದೆ ತಡೆದರು. ಆಸ್ತಿ ಯಾಯಿತು.

“ಹೂ”

“ಈಗ ತಮ್ಮ ದಿವಸದಲ್ಲಿ ಆ ಆಸ್ತಿಯು ಏನಾಗುವುದೋ ಎಂಬ ದಿಗಿಲು ನಮಗೆ ತಾನೇ ತಾನಾಗಿದೆ. ನಾವು ತಮ್ಮ ಉಪ್ಪ ತಿಂದು ಬೆಳಿದ ವರು. ನಮಗೆ ಆ ದಿಗಿಲಾದರೂ ತಪ್ಪಬೇಕು. ಅಥವಾ, . . . . ”

“ಹೂ.. ಅಥವಾ..”

“ಅಥವಾ... ಅಥವಾ.... ಈ ದುರ್ದಿನಗಳನ್ನು ನೋಡಿ ಸೈರಿಸದ ಈ ಸ್ವಾಸ್ಥ್ಯಭಕ್ತರು ದೇಶಾಂತರ ಹೊಗುವುದಕ್ಕಾದರೂ ಅಪ್ಪಣಿಯಾಗಬೇಕು”

ಸ್ವಾಸ್ಥ್ಯಾಯ ಕೊಂಡ ಹೊತ್ತು ಸುಮ್ಮನಿದ್ದನು. ತಟ್ಟನೆ ತಿರುಗಿ ತಮ್ಮೆ ದುರು ಇದುವರಿಗೆ ನಾನು ಸಿಗರೇಟು ಕೂಡ ಸೇದಿಲ್ಲ. ” ಎಂದನು.

ರಾಯರಿಗೆ ಅದು ಮನಸ್ಸಿಗೆ ಹಿಡಿದು, “ಹೌದು” ಎಂದರು.

“ಮಿಲ್ಲಿಗಳ ಆಡಳಿತಮೇಲ್ಲ ತಮ್ಮದು. ”

“ಹೌದು.”

“ಮಿಲ್ಲಿಗಳಿಂದ ಹೊಂದ ಸಲ ಬಂದಿರುವ ಆದಾಯವು ಆರು ಲಕ್ಷ್ಮೀ”

“ಹೌದು.”

“ಹೊಂದ ಸಲದ ನನ್ನ ಖಚು ಇದು ಲಕ್ಷ್ಮೀ ಮಾತ್ರ”

“ಸರಿ.”

“ಅದರಲ್ಲಿ ಮನಸೆಯ ಬಂದು ಲಕ್ಷ್ಮೀ ಖಚು ಸೇರಿದೆ. ಹೆಣ್ಣಾ ಮಕ್ಕಳ ಬಳುವಳಿ ಮುಂತಾದ ಯಾವುದೂ ಕಡಿಮೆಯಾಗಿಲ್ಲ. ”

“ಸರಿ.”

“ ಇನ್ನು ಆಸ್ತಿಯು ಕರಗುವುದು ಎಂದರೇನು? ದುರ್ದಿನಗಳೇಕೆ? ”

ರಾಯರು ಏನೂ ಹೇಳಲಾರದೆ ಹೋದರು: ಆದರೂ ಅವರಮನಸ್ಸನ ಬಿಗುಹು ಮಾತ್ರ ಸಡಿಲವಾಗಲಿಲ್ಲ. “ ಸಾಮ್ಮಾನಿ! ತಾವು ಹೀಗೆ ಲೆಕ್ಕು ಹೇಳಿ ಬಾಯಿ ಕಟ್ಟಿಸುವಿರೆಂದು ನಾನು ನಂಬಿರಲ್ಲ. ಆದರೂ, ಒಸರ ಭಾವನೆಯು ಹೀಗೆ ಆಗಿಹೋಗಿದೆ. ನಾನೂ ತಾವು ಲೆಕ್ಕು ಹೇಳುವವರಿಗೆ ಏನೋ ಅನಾಹುತವಾಗಿದೆಯೆಂದೇ ಗಾಬರಿ ಬಿದ್ದಿದ್ದೆ. ತಾವು ಎಫೆಯ ಮಗುವಾಗಿದ್ದ ಸಿಂದಲೂ ಎತ್ತಿ ಬೆಳ್ಳಿಸಿದ ಅಭಿವಾಸದಿಂದ ದುಡುಕಿ ನಾನು ಒಂದು ಮಾತ್ರ ಹೇಳಿದರೆ ತಮಗೆ ಕೋಪ ಬರುವದಿಲ್ಲವಷ್ಟೇ? ” ಎಂದರು.

“ ತಾವು ಹೇಳಬೇಕೆಂದರುವ ಮಾತ್ರ ಎಷ್ಟೇ ಕರಿಣವಾಗಿದ್ದರೂ ಸರಿ. ಹೇಳಿ ಚಿಂತೆಯಿಲ್ಲ. ನಮಗೆ ಬೇಕಾದವರು ಮಾತನಾಡಿದರೆ ಬರುವ ಕೋಪ ಕ್ಷೀಂತಲೂ ಆಡಬೇಕೆಂದರುವ ಮಾತ್ರ ಆಡದಿದ್ದರೆ ಬರುವ ಕೋಪವೇ ಹೆಚ್ಚು ಅಲ್ಲವೇ? ”

“ ಸರಿ. ಫಲವೇನಾದರೂ ಆಗಲಿ. ಆಡಬಡುತ್ತೇನೇ. ತಾವು ತಮ್ಮ ಲೆಕ್ಕುದ ಪ್ರಕಾರವಾಗಿ ಕಳಿದ ವರ್ಷ ನಾಲ್ಕು ಲಕ್ಷ ಖಚಿತ ಮಾಡಿದ್ದೀರಿ. ನಮ್ಮ ದೇಶದಲ್ಲಿ ನಾಲ್ಕು ನೂರು ರೂಪಾಯಿ ಕೂಡ ಆಸ್ತಿಯಿಲ್ಲದವರು ಎತ್ತಿ ಲಕ್ಷ ಮಂದಿಯಿದ್ದಾರೆ ಬಲ್ಲಿರಾ? ”

“ ರಾಯರೇ! ನಾನು ಬಲ್ಲಿ. ಅದಕ್ಕಾಗಿಯೇ ನಾನು ಹೀಗೆ ಖಚಿತ ಮಾಡುತ್ತಿದ್ದೇನೇ. ತಾವು ತಮ್ಮ ತಂದೆಯ ಬಳಗ್ಗೆಯಾಗಿ ಸಂಪಾದಿಸಿದ ಹಣ. ಅಂತಹ ಹಣವನ್ನು ನಾನು ಲಕ್ಷ್ಯವಿಲ್ಲದೆ ಕಳಿಯುತ್ತಿದ್ದೇನೇಂದು ತಾವು ಭಾವಿಸಿದ್ದೀರಿ. ನಾನು ತಂದೆಯವರ ಸಂಪ್ರದಾಯವನ್ನು ಎಳ್ಳಿತ್ತು ಬಿಡದೆ ಕಾಪಾಡಿಕೊಂಡಿದ್ದೇನೆ. ತಂದೆಯವರು ತಮ್ಮಲ್ಲಿ ಮೊದಲು ಹಣವಿರಲಿಲ್ಲವೆಂದು ತಮ್ಮ ಮನಸ್ಸನ ಮುಂದೆ “ ಹಣ ” ವೆಂಬುದನ್ನು ಅಕ್ಷಮಿಯಾಗಿಟ್ಟುಕೊಂಡು ತಮ್ಮ ಬುದ್ಧಿಯಂಬ ಹಣವನ್ನು ಬಿಡ್ಡಿ ಅದನ್ನು ಸಂಪಾದಿಸಿದರು.

ನಾನಿಂದು ಅವರು ಬಿಟ್ಟುಹೋಗಿರುವ ಹಣವನ್ನು ಕೊಟ್ಟು ನನ್ನಲ್ಲ

ಇಲ್ಲದ ಸೌಖ್ಯವನ್ನು ಸಂಪಾದಿಸಿಕೊಳ್ಳುತ್ತಿದ್ದೇನೆ, ಇಲ್ಲದಾಗಲಂತೂ ಕೈಮುಗಿರು ಕುಳಿತುಕೊಳ್ಳಬೇಕು, ನಿಜ ! ದೇವರು ಕೊಟ್ಟಿರುವಾಗಲೂ ಸುಮೃನೇಕಿರಬೇಕು ? ಇಂದು ನನಗೆ ಇದೆ. ನಾನು ಹೋದ ಹೋದಲ್ಲಿ ನನಗೆ ಬೇಕಾದ ಸೌಖ್ಯವನ್ನು ಕೊಂಡುಕೊಳ್ಳುತ್ತಿದ್ದೇನೆ. ನನಗೆ ಬಂದಿರುವ ಈ ಪಿತಾರುಜೀತವಾದ ಅಪಾರ ಆಸ್ತಿಯಲ್ಲಿ ನಾನು ಅಸುಭವಿಸಿದಷ್ಟು ಮಾತ್ರ ನನ್ನದು ಎಂದು ತಿಳಿದುಕೊಂಡಿದ್ದೇನೆ. ಅದಕ್ಕಾಗಿ ತಾವು ವ್ಯಾಧಿನ ಬೇಡಿ. ಇರಲಿ. ಇನ್ನೂ ಕೆಲವು ವರ್ಷವಾದರೂ ನನ್ನ ಹುಣ್ಣ ನಡೆದು ಹೋಗಿಲ್ಲ. ಈ ಹುಣ್ಣ ಈ ಹಂಬಲ ತೀರಿದ ಮೇರೆ ನಾನೂ ಒಬ್ಬ ಸಚ್ಚಸ ನಾಗಿಲು ಪ್ರಯತ್ನಿಸುವೆನು. ಯಜಮಾನ ಪ್ರೋಲಾಯಿತು ಎಂದಿರಲ್ಪತ್ತ ? ಇಲ್ಲ, ನಾನು ಹಣವನ್ನು ಹಂಚಬ್ರಹ್ಮಿತ್ತರುವೆನು. ನಾನು ಮಾಡುವ ಕಾರ್ಯಗಳು ತಮ್ಮ ಕಣ್ಣಿನಲ್ಲಿ ದುಷ್ಪವಾದರೂ, ಎಷ್ಟು ಸಂಸಾರಗಳಿಗೆ ಅನುಕೂಲವಾಗಿವೆ ಬಲ್ಲಿರಾ ? ಸೌಜನ್ಯವೆಂಬ ಹೆಸರಿನಲ್ಲಿ ಅಸುಭವಿಸುತ್ತಿದ್ದ ದಾರಿದ್ರ್ಯವನ್ನು ಬಂದು ಹೆಚ್ಚಿಯವಾಗುದರೂ ಹಿಂದೆ ಸರಿಸಿ, ಈ ಲೋಕದಲ್ಲಿಯೂ ಸೌಖ್ಯ ವ್ಯಂಧು ಎಂಬ ಭಾವನೆಯು ಒಮ್ಮೆಯಾದರೂ ಆ ಕುಟುಂಬಕ್ಕೆ ಬರುವದಕ್ಕೂ ಏನೇನು ಬೇಕೋ ಆದಷ್ಟನ್ನೂ ಮಾಡಿದ್ದೇನೆ, ಕೊನೆಯದಾಗ್ಯಾ ಲೋಕಾಭಿಪ್ರಾಯದ ವಾತಿತ್ತದಿರಿ. ಲೋಕಾಭಿಪ್ರಾಯವು ಗಾಡಿಗೆ ಕಟ್ಟಿದ ಎತ್ತಿಸ ಹಾಗೆ ತಿರುಗಿಸಿದ ಕಜೆ ಹೋಗುವುದು ಎಂಬುದನ್ನು ಕಾಣಿರಾ ತಾವು ? ತಾವೂ ತಂದೆಯವರೂ ಸಂಪಾದಿಸಿನ ಆಸ್ತಿಯನ್ನು ನಾನು ನದ್ವಿಸಿಯೋಗ ಮಾಡುತ್ತಿದ್ದೇನೆಯೆಂಬ ನಂಬಕೆಯು ನನಗಿದೆ. ಲೋಕವು ಆ ನಂಬಕೆಯನ್ನು ಒಮ್ಮೆಕೊಂಡು ನನ್ನನ್ನು ತಮ್ಮ ಕಣ್ಣಿಯಾಗಂದೆ ಮೊಗಳುವಂತೆ ಮಾಡುವ ಸಾಧನವಿದೋ ! ಇಂದೊಂದು ಉತ್ಸಾಹಾಯಿ ತೆಗೆದು ಕೊಂಡು ಹೋಗಿ ತಮಗೆ ತೋರಿದ ಧರ್ಮಕಾರ್ಯವೊಂದನ್ನು ತಂದೆಯ ವರ ಹೆಸರಿನಲ್ಲಿ ಮಾಡಿ. ನಾಳಯ ದಿನ ಬೆಳಿಗ್ಗೆ ಹೀಗೆ ಮಾಡಬೇಕೆಂದಿರುವೆನು ಎಂದು ಯಾರಿಗಾದರೂ ತಿಳಿಸಿ. ಸಂಚಿಯೋಳಗಾಗಿ ಎಲ್ಲೆಲ್ಲಾ ಪ್ರಸಿದ್ಧಿಯಾಗಿ ಹೋಗಿ, ಬಂದೇ ದಿನದೋಳಗಾಗಿ ಗೋಪಾಲಸ್ವಾಮಿಯ ಪಟಿಂಗ

ತನವೆಲ್ಲ ವಾಯವಾಗಿ ಅವನು ದಾನ ಕರ್ಣ ನಾಗುವನು. ” ಎಂದು ಹೇಳಿ  
ಒಂದು ಲಕ್ಷ್ಯ ರೂಪಾಯಿಸು ಒಂದು ಚೆಕ್ಕು ಬರೆದು ಹಸುಮಂತರಾಯರ  
ಕೈಯಲ್ಲಿ ಕೊಟ್ಟುನು.

ಅವರಿಗೆ ಅವನನ್ನು ಕಂಡು ಗೌರವ ತಿರಸ್ತ್ವಾರಗಳೇರಡೂ ಏಕಕಾಲದಲ್ಲಿ  
ಕೊಳ್ಳಿದುವು. ಹಿಂದೊಮ್ಮೆ ಯಾವುದೋ ಒಂದು ಹಿರಿಯ ಲಾಭ ಸಿಕ್ಕುವ  
ಸಂದರ್ಭದಲ್ಲಿ ತಾನು ನಾಯಾಯಾಯವನ್ನು ಕುರಿತು ಮಾತನಾಡಿ ಹಿಂತಿಗೆ  
ದಾಗ ಇವರ ತಂಡೆಯೂ ಇದೇ ರೀತಿ ಹೇಳಿದ್ದುದು ನೆನವಾಯಿತು. ಅವರು  
ಇತರಿಗಾಗಿ ದಾಸಗೇನ ಮಾಡುವುದರಲ್ಲಿ ಅಷ್ಟು ಸಂಭಿಕೆಯಲ್ಲಿದೂರಾ  
ದರೂ, ಇನ್ನೋ ಎಂತೋ ಆ ಚೆಕ್ಕು ತೆಗೆದಿಟ್ಟುಕೊಂಡರು. ಇನ್ನೊಂದು  
ಗಳಿಗೆ ಮಾತನಾಡಿ “ಆ ಹಣದಲ್ಲಿ ಒಂದು ಒಳ್ಳೆಯ ಅನಾಧಾಲಯವನ್ನು  
ಮಾಡಬೇಕು” ಎಂದು ಗೊತ್ತುಮಾಡಿಕೊಂಡು ಅಲ್ಲಿಂದ ಹೂರಳರು.  
ಅವರ ಮನಸ್ಸು ಮಾತ್ರ ಸಾಫ್ತ್ವಿಯ ಸಿದ್ಧಾಂತವನ್ನು ಒಪ್ಪಲ್ಲಿ : ಅವರ  
ಬುದ್ಧಿಯು ಆ ವಾಗೋಧೀರಣೆಯನ್ನು ಮೆಚ್ಚಿ ಮೂಕವಾಗಿತ್ತು ಅಷ್ಟೇ!

\* \* \* \* \*

ರಾತ್ರಿ. ಎರಡೂವರೆ ಗಂಟೆ; ಆಗ ತಾನೇ ಗಡಿಯಾರವು ತನ್ನ ಸುಪ್ರ  
ಸೋಜರ ಶಬ್ದದಿಂದ ಕಾಲವೆಷ್ಟ್ಯಾಗಿದೆಯೆಂಬುದನ್ನು ಗಂಟೆ ಹೊಡಿದ್ದು  
ಕೊಳ್ಳಿಸಿದೆ. ಸಾಫ್ತ್ವಿಯ ಬಂಗಲೆಯ ಮೂರನೆಯ ಮಹಡಿಯ ಮೇಲೆ,  
ಸುಸಜ್ಜಿತವಾಗಿ ಅಪರೂಪವಾದ ಸೌಂದರ್ಯ ಸೌಖ್ಯಸಾಧನಗಳಿಂದ  
ಕಂಗೊಳಿಸುವ ಒಂದು ಶಯನಾಗ್ರಹದಲ್ಲಿ ಒಂದು ಮಂಜದ ಮೇಲೆ ಒಬ್ಬ  
ತರುಣೀಯ ಮಲಗಾದ್ದಾಳೆ. ಬೈಷಧ ಪ್ರಯೋಗದಿಂದ ಪಾರಪ್ತವಾಗಿದ್ದ  
ಮೂರಭೇಯು ಸಡಿಲಿ ಆಕೆಯು ಇಗೇಗ ಕಣ್ಣಬುಡುತ್ತಿದ್ದಾಳೆ. ಆ ಮಂದಿರ  
ದಲ್ಲಿ ತುಂಬರುವ ಪನ್ನೀರುವಾಸನೆಯು ಆಕೆಯ ಆಯಾಸವನ್ನು ತೀರಿಸಿ  
ಮನಸ್ಸಿಗೂ ದೇಹಕೂ ಉತ್ಸಾಹವನ್ನು ಕೊಟ್ಟು, ದೈಷಧಗಳೂ ಶೈತ್ಯೋಪ  
ಚಾರಗಳೂ ಮಾಡಿರುವ ಕೆಲಸವನ್ನೂ ಅದು ಪೂರ್ಣ ಮಾಡುತ್ತಿದೆ.

ಇನ್ನೊಂದು ಗಳಿಗೆಯೋಳಗಾಗಿ ಆಕೆಗೆ ಸಂಪರ್ಣವಾಗಿ ಎಂಜ್ಞ ರವಾಗಿ

ಎದ್ದು ಕುಳಿತಳು. ಮಂಗುಲಲ್ಲಿದ್ದು, “ನ್ಯಾರ್”ಇಂ ಅದನ್ನು ಕಂಡು ವಿನಯು ವಾಗಿ “ಆರೋಗ್ಯವಾಗಿದ್ದೀರಿ ತಾನೆ? ” ಎಂದು ಕೇಳಿದಳು.

ತರುಣೀಯು ಆ ಅಪರಿಚಿತಧ್ವನಿಯಿಂದ ಚಕ್ಕಿತಳಾಗಿ “ನಾನೆಲ್ಲಿ ದ್ವೇಸೊ? ” ಎಂದಳು.

ನ್ಯಾರ್ ಇಂ ಮೊದಲಿನ ವಿನಯಕ್ಕೆ ನಗುವಿನದಷ್ಟು ಮೇರಗುಕೊಟ್ಟು “ಎನೂ ದಿಗಿಲಿಲ್ಲ. ತಾವೆಲ್ಲಿ ಇರಬೇಕು ಎಂದು ದೈವಸಂಕಲ್ಪವಿಶ್ಲೇಷ್ಟು ಅಲ್ಲಿಯೇ ಇದ್ದೀರಿ. ಅದಿರಲಿ. ತಾವು ಈಗ ಆರೋಗ್ಯವಾಗಿದ್ದೀರಷ್ಟೇ? ” ಎಂದಳು.

ತರುಣೀಗೆ ಅದೇಕೋ ಆ ಉತ್ತರವು ಸರಿತೋರಲಿಲ್ಲ. ಮಂತ್ರ “ಇದು ಯಾರ ಮನೆ? ” ಎಂದು ಕೇಳಿದಳು.

“ಅದು ತಮಗೇ ಗೊತ್ತಾಗುವುದು. ಈಗ ನಾನು ಹೋಗುವೇನು. ಮತ್ತೆ ನನ್ನ ಸಹಾಯವು ತಮಗೆ ಬೇಕಾದಾಗ ಇಗೋ, ಇಲ್ಲಿರುವ ಈ ಬಟ್ಟನ್ ಒತ್ತು. ನಾನು ಕೂಡಲೇ ಬರುವೇನು ” ಎಂದು ಹೇಳಿ ಹೊರಟು ಹೋದಳು.

ತರುಣೀಯು ಅವಳನ್ನೇ ದೃಷ್ಟಿಸಿನೋಡುತ್ತಿದ್ದರೂ, ಅಲ್ಲಿದ್ದ ದೀಪದ ಮಂದಪ್ರಭೇಯಲ್ಲಿ ಆಕೆಯು ಹೊರಟು ಹೋದಳಿಂಬುದು ವೊತ್ತಾಗೊತ್ತಾಯಿತೇ ಹೊರತು ಎಲ್ಲಿ ಹೋದಳು ಎಂಬುದು ತಿಳಿಯಲ್ಲ. ಆಕೆಗೆ ತಿಳಿವು ಬಂದ ಹಾಗೆಲ್ಲ ಏಕೋ ಗಾಬರಿಯಾಯಿತು. ತಾನು ನುಸೆಯಲ್ಲಿ ಅತ್ತಿಗೆಯ ಜೊತೆಯಲ್ಲಿ ಮಂಗಿದ್ದವಳು ಈಗ ಇಲ್ಲಿಗೆ ಬಂದಿರುವುದು ಹೇಗೆ? ನೋಡಿಕೊಂಡರೆ ತಾನು ಈಗ ತಾನೇ ಸ್ಥಾನಮಾಡಿರುವಂತಿದೆ. ಉಟ್ಟಿರುವುದು ಹೊಸ ಸೀರೆ, ಮೈತುಂಬ ಸೋಪಿನ ಪರಿಮಳ. ತನಗೆ ಕನಸೇಸೋ? ಕನಸನ್ನು ಕಂಡು ಆ ಭಾರ್ಯಾಂತಿಯಲ್ಲಿ ನಿಜವನ್ನು ಮರೆತಿರ ಬಹುದೋ ಎಂದುಕೊಂಡಳು. ಮೃದುವಾಗಿ ಗಾರ್ವಮೋಫೋನ್ ಹಾಡಿತು. ಅದನ್ನು ಕೇಳಿ, ತಾನು ಎಚ್ಚರವಾಗಿದ್ದೇನೆ ಎಂದುಕೊಂಡಳು. ಬಡವರ ಮನೆಯ ಹೆಣ್ಣು. ಭಾಗ್ಯವಂತನಾದ ಭೋಗಿಯ ಶಯಾಗ್ನಹವನ್ನು ಕಂಡು

ಬೆಳ್ಳಿ ಏನು ಮಾಡಬೇಕು ಎಂಬುದು ತಳಿಯದೆ ಮುಂಗ್ರ ವಾಗಿ ಹೋಯಿತು.

ಮತ್ತೆ ಗಡಿಯಾರವು ಕಾಲುಗಂಬಿಯ ಸದ್ಗು ಮಾಡಿತು. ಆಕೆಗೆ ಆಗ ಸಂಪೂರ್ಣವಾಗಿ ಮತ್ತೆ ಎಚ್ಚರವಾಗಿ ಇನ್ನೊಮ್ಮೆ ಗಾಬರಿಯಾಯಿತು. ಬೀಳಕನ್ನು ಹಚ್ಚಿ ತಾನಿರುವ ಮಂದಿರವನ್ನು ನೋಡಬೇಕೆಂದು ಹೊಂಡಳ್ಳು. ಒಂದು ಸಣ್ಣ ಟೀಬುಲ್‌ಲಾಗ್‌ಎಂಬು, ಅದಕ್ಕೊಂದು ಹಸರು ಮುಸುಕು. ಅದನ್ನೇ ಅನುಸರಿಸಿ ಹೋಗಿ, ಬಟ್ಟನ್ ಬತ್ತಿದಳು. ದೊಡ್ಡ ದೀಪವೊಂದು ಹತ್ತಿ ಮಂದಿರವನ್ನೆಲ್ಲ ತನ್ನ ಬೀಳಕನಿಂದ ಬೆಳಗಿತು.

ಮಂದಿರವು ಭವ್ಯವಾಗಿದೆ, ವಿಶಾಲವಾಗಿದೆ, ಎತ್ತರವಾಗಿದೆ, ನೆಲಕ್ಕೆ ಖತ್ತಮವಾದ ರತ್ನಗಂಬಳಿ. ಅಲ್ಲಲ್ಲಿ ಗೋಡೆಯ ಮಗ್ಗುಲಲ್ಲಿ ನೋಷಾ ಗಳು. ಗೋಡೆಗೆ ಒಂದೊಂದು ಭಾರಿಯ ಕನ್ನಡಿ. ಸುತ್ತಲೂ ಮನೋ ಹರವಾದ ಚಿತ್ರಗಳು. ಮೂಲಿಮೂಲಿಗಳಲ್ಲಿ ಒಂದೊಂದು ಭಾರಿಯ ಕುಂಡ. ಅದರಲ್ಲಿ ಒಂದೊಂದು ಹೂವಿನ ಗಿಡ, ಒಂದು ಕಡೆ ಒಂದು ತೂಗುಮನಣಿ. ಇನ್ನೊಂದು ಕಡೆ ಒಂದು ತೂಗುಮಂಜ. ಎರಡರ ನಡುವೆ ತಾನು ಕುಳಿತಿರುವ ಭಾರಿಯ ಮಂಜವೊಂದು. ಭಾವಣೆಯಲ್ಲಿ ಅಲ್ಲಲ್ಲಿ ಗಂಥರ್ವರ ಬೊಂಬಿಗಳು ಕೃತ್ಯಾಮ ಪ್ರಷ್ಪರಾರಗಳನ್ನು ಹಿಡಿದು ನಿಂತಿವೆ.

ತರುಣಿಯು ಅದುವರೆಗೆ ಅಂತಹ ಮಂದಿರವನ್ನೇ ನೋಡಿರಲ್ಲಿ. ಅವಳಿಗೆ ಅದನ್ನು ಕಂಡು ಸಂತೋಷವಾಗಲಿಲ್ಲ. ಗಾಬರಿಯಾಯಿತು. ಕೂಗಿಕೊಳ್ಳಬೇಕು ಎನ್ನಿಸಿತು. ಆದರೆ ಆ ಹೂತಿನಲ್ಲಿ ಕೂಗಿ ಫಲವೇನು? ಅಧ್ಯವಾ ಇನ್ನೇನು ಮಾಡಬೇಕು ಎಂಬುದನ್ನು ಅರಿಯದೆ, ಮಂಜವನ್ನು ಒರಿಕೊಂಡು ಹಾಗೆಯೇ ನಿಂತಿದ್ದಳು. ಅತ್ತಕಡೆಯ ಬಾಗಿಲು ಸರಿದು, ತರುಣನೊಬ್ಬನು ಆ ಮಂದಿರದೊಳಕ್ಕೆ ಬಂದನು. ಆವನು ಬಂದುದು ಆಕೆಗೆ ತಳಿಯಲಿಲ್ಲ.

ಒಂದವನು ಒಂದು ನೋಷಾದಲ್ಲಿ ಕುಳಿತನು. ಅದೂ ಆಕೆಗೆ ತಳಿಯಲ್ಲ, ಆವನೇ ಮಾತನಾಡಿಸಿದನು: “ನೀವು ಯಾವ ರೀತಿಯಲ್ಲಿಯಾ ಸಂಕೋಚ ಪಡದೆ ಸಂತೋಷವಾಗಿರಬೇಕೆಂದು ಪ್ರಾರ್ಥಿಸಿ.”

ಮಾತಿನ ಶಬ್ದವನ್ನು ಕೇಳಿ ಅವಳು ಹಿಂತಿರುಗಿ ನೋಡಿದಳು. ದೊಡ್ಡ  
ದೀಪದ ಬೆಳಕು ಪೂರ್ವವಾಗಿ ಬಿದ್ದು ಆ ಮುಖವನ್ನು ಬೆಳಗಿತು. ತರುಣನು  
ಅಶ್ವಯಚಕ್ತಿನಾಗಿ “ನೀವು ಯಾರು ?” ಎಂದನು. ಏಂದ್ದು ಮುಂದೆ  
ಬಂದನು. ತರುಣೀಯು ದಿಟ್ಟವಾಗಿ ನಿಂತುಕೊಂಡಳು. ಅವಳು ಹಾಗೆ,  
ಸಭೀತಳಾಗಿ ನಿಂತುದನ್ನು ಕಂಡು ತರುಣೂ ಅಲ್ಲಿಯೇ ನಿಂತನು.

“ನೀವು ಆ ಮನೆಯಲ್ಲಿಯೇ ಇದ್ದರೇನು ?”

“ಯಾವ ಮನೆಯಲ್ಲಿ ?”

“ಆ ಉಪಾಧ್ಯಾಯರ ಮನೆಯಲ್ಲಿ ?”

“ಹೌದು. ನಾನು ಅವರ ತಂಗಿ”

“ಹಾಗೆಯೇ ?”

“ನೀವು ಮತ್ತಾರೆಂದುಕೊಂಡಿದ್ದಿರಿ ?”

“ಆ ಮನೆಯಲ್ಲಿ ಒಬ್ಬುಕು ರೂಪವತಿಯಿದ್ದಾಳೆ. ಅವಳೇ ಏಂದು  
ಕೊಂಡಿದ್ದೆ”

“ಅವಳಿಗೂ ನಿಮಗೂ ಪರಿಚಯವುಂಟೇನು ?”

“ಇಲ್ಲ. ನಾನು ಪರಿಚಿತರನ್ನು ಇಲ್ಲಿಗೆ ಬರಮಾಡಿಕೊಳ್ಳಲು ಅಷ್ಟು  
ಶ್ರಮಪಡುವುದಿಲ್ಲ, ಇಲ್ಲಿಗೆ ಬರುವವರೆಲ್ಲ ಅಪರಿಚಿತರು. ನಾನು ಯಾರಾ  
ನಮೀಪ ಪರಿಚಯವನ್ನು ಬಯಸುವರೋ ಅಂತಹವರು ಮಾತ್ರ.”

“ನಾನು ಇಲ್ಲಿಗೆ ಬಂದುದು ಹೇಗೆ ?”

“ನನಗೆ ಈ ಉರಿನಲ್ಲಿ ಸ್ವೇಂಹಿತರು ಅನೇಕರಿದ್ದಾರೆ. ಅವರು ನಾನು  
ಬಯಸಿದ ವಸ್ತುವನ್ನು ನನಗೆ ತಂದು ಕೊಡಬಲ್ಲರು.”

“ನನ್ನನ್ನು ಇಲ್ಲಿಗೆ ಏಕೆ ಕರಿಸಿದಿರಿ ?”

“ನೀನು ರೂಪವತಿ. ಕರೆಯಿಸಿದವನು ನಾನು ರಸಿಕ.”

“ನೀನೊಂದು ಮೃಗ”

“ಅಹುದು. ನಾಮೆಲ್ಲರೂ ಮೃಗಗಳೇ ! ದಿನ ದಿನವ್ಯಾ ಕೆಲವು  
ಹೊತ್ತು ಮಾನವನ ವೇಷವನ್ನು ಹಾಕಿಕೊಂಡು ಮೆರೆಯುವನ್ನು ಅಷ್ಟೇ !

ಕೃದಯವನ್ನು ಬಿಜ್ಞಿ ಭೂತಗನ್ನಿಡಿ ಹಾಕಿ ನೋಡಿದರೆ, ನಮ್ಮ ಒಳ ಒಳಗಿನ ಅಶೀಗಳಿಂದ ನಮ್ಮನ್ನು ಅಳಿದರೆ, ನಾವು ಮುಗದ ಮಟ್ಟಕ್ಕೂ ಏರುವೇಷೋ ಇಲ್ಲವೋ ಸಂದೇಹ ! ಅದಿರಲಿ, ನೀನು ನನಗೆ ಅನುಕೂಲಳೋ ಪ್ರತಿಕೂಲಳೋ ಅದು ಹೇಳು. ”

ಅವಳದುವರೆಗೆ ಅಂತಹ ಪ್ರಶ್ನೆಗೆ ಉತ್ತರ ಕೊಡುವುದಿರಲಿ; ಯಾವ ನಾದರೂ ಒಬ್ಬನು ಅಂತಹ ಸಮಯದಲ್ಲಿ ತನ್ನನ್ನು ಅಂತಹ ಪ್ರಶ್ನೆಯನ್ನು ಕೇಳಿಯಾನು ಎಂದೂ ಯೋಚಿಸಿರಲಿಲ್ಲ. ಅವಳಿಗೆ ಆ ಪ್ರಶ್ನೆಗೆ ಏಸು ಉತ್ತರ ಕೊಡಬೇಕೋ ತಿಳಿಯಲಿಲ್ಲ. ಥಿಂಗನೆ ವಂಂಚದ ಮೇಲೆ ಕುಳಿತು ಬಿಟ್ಟಳು. ಯುವಕನು ಅದನ್ನು ತನಗನುಕೂಲವಾದ ಜೇಷ್ಟೆಯೆಂದು ಭಾವಿಸಿ ಎರಡು ಅಡಿ ಮುಂದಿಟ್ಟನು. ಅದನ್ನು ಕಂಡು ಅವಳು ರೇಗಿ, ಹಾವಿಸಂತೆ ಮೊರೆ ದೆದ್ದು “ನಿಲ್ಲಾ ! ಒಂದು ಹೆಚ್ಚಿ ಮುಂದಿಟ್ಟೆಯೆ. ನೀನು ಈ ದೇಹವನ್ನು ಮುಂಟುವ ಮೊದಲು ಮೃತ್ಯುವು ನಿನ್ನನ್ನು ಮುಂಟುವುದು” ಎಂದಳು.

ಅವನು ಆ ಅಂಬಿಕೆಯ ಮಾತನ್ನು ಗಮನಿಸಲಿಲ್ಲ. ನಗುನಗುತ್ತ ಮುಂದುವರಿದನು. ಅವಕು ಭೀತಿಕಾಶರಣಾಗಿ “ನಿಲ್ಲಾ ನಿಲ್ಲಾ ! ” ಎಂದು ಕಿರಿಚಿಕೊಳ್ಳತ್ತ, ಅಲ್ಲಿದ್ದ ಒಂದು ಸಣ್ಣ ಕಾಲುಮಣಿಯನ್ನೇ ತೆಗೆದು ಕೊಂಡು ಹೊಡಿಯುವುದಕ್ಕೆ ಸಿದ್ಧಾಧಳು.

ಯುವಕನು ಅಲ್ಲಿಯೇ ನಿಂತನು : ಅವಳನ್ನು ಮತ್ತೊತ್ತಮ್ಮೆ ಇಡಿಯಿಂದ ಮುಡಿಯವರಿಗೆ ಜೆನ್ನಾಗಿ ಕಣ್ಣಿಟ್ಟು ನೋಡಿ “ಈ ಚಂಡಿಯ ವತಾರನೇಕೆ ? ನಾನು ಯಾವಾಗಲೂ ಒಬ್ಬರ ಇಷ್ಟಕ್ಕೆ ವಿರೋಧವಾಗಿ ವನನ್ನೂ ಮಾಡುವನನ್ನಲ್ಲ. ನೀನು ಧ್ವನಿವಾಗಿರು. ಶಾಂತಣಾಗಿ ಕುಳಿತು ಎರಡು ಮಾತು ಕೇಳು. ಆ ಮೇಲೆ ನಿನಗೆ ತೋರಿದಂತೆ ಮಾಡುವೆಯಂತೆ ! ಅಲ್ಲಿಯೇ ಕುಳಿತುಕೋ. ನಾನು ಮುಂದೆ ಬರುವುದಿಲ್ಲ ” ಎಂದು ಸಮಾಧಾನ ಮಾಡುತ್ತ ಅಲ್ಲಿಯೇ ಕುಳಿತುಕೊಂಡನು.

ಅವಕು ಇನ್ನೂ ಹಾಗೆಯೇ ನಿಂತದ್ದಳು.

“ ಈ ಮುಂದಿರದಲ್ಲಿ ಹಲವು ಮಂದಿ ವಿಲಾಸಿನಿಯಾರು ಒಂದೆರಡು ದಿನ

ಗಳು ಸ್ವೇಚ್ಛೆಯಾಗಿ ವಿಹರಿಸಿ ಸಂತೋಷವಟ್ಟುಕೊಂಡು, ಮುಂದೆಯೂ ಸುಖವಾಗಿರುವುದಕ್ಕೆ ಅನುಕೂಲಗಳನ್ನು ಕಲ್ಪಿಸಿಕೊಂಡಿದ್ದಾರೆ. ಬಾಯಾರಿ ದವನು ನದಿಗಳಿಂದ ಸಮಯೋಚಿತವಾಗಿ ಸಾಂಸಾರಾಣಾದಿಗಳಿಂದ ತೃಪ್ತಿ ನಾಗಿ ನದಿಯನ್ನು ಬಿಟ್ಟು ಮೇಲಕ್ಕೆ ಬರುವಂತೆ, ಜೆಲುವೆಯರನ್ನು ಯಥಾ ಶಕ್ತಿ ಆರಾಧಿಸಿದ್ದೇನೆ. ನೀನೂ ಚೆಲುವೆ. ದೇವರು ಸಿನ್ನನ್ನು ಬಡವರವಾನೆ ಯಲ್ಲಿ ಹುಟ್ಟಿಸಿದ್ದರೂ ಭಾಗ್ಯವತ್ತಿಯಾಗುವ ಸಾಧನವನ್ನು ನಿನಗೆ ಕೊಟ್ಟಿದ್ದಾನೆ. ನಿನಗೆ ಬೇಕಾದುದನ್ನು ಕೊಡಬಲ್ಲ ಭಾಗ್ಯವನ್ನು ನಂಗಾ ಕೊಟ್ಟಿದ್ದಾನೆ. ಒಂದೆರಡು ದಿನ ಇಲ್ಲಿ ಸುಖವಾಗಿದ್ದ ನನ್ನನ್ನೂ ಸುಶಿಯನ್ನಾಗಿ ಮಾಡು. ನೀನೂ ಆಬೇವವೂ ಸುಶಿಯಾಗಿರುವುದಕ್ಕೆ ಸಾಧನಗಳನ್ನು ನಾನು ಕಲ್ಪಿಸಿಕೊಡುವೆನು. ಬೇಡ. ಆ ತೀಕ್ಷ್ಣ ದೃಷ್ಟಿಯನ್ನು ಇತ್ತು ಪ್ರಸರಿಸಬೇಡ. ನಾನು ಸೌಂದರ್ಯೋರ್ಪಾಷಕ ಸಂಗೆಬೇಕಾಗಿರುವುದು ನಿನ್ನ ಮುಗುಳು ನಗೆ, ಕೊಂಚ ಶಟ್ಟ, ಬೇಸರಗೊಳ್ಳಬಿರು. ನೀನು ನನ್ನನ್ನು ಬಹುಶಃ ನೋಡಿರಲಾರೆ. ಒಂದು ವೇಳೆ ನೋಡಿದ್ದರೂ ನೋಡಿರಬಹುದು. ನಾನು ನಿಮ್ಮ ಮನೆಯ ಮುಂದೆ ಮೂರು ನಾಲ್ಕು ಸಲ ಕುದುರೆಯ ಮೇಲೆ ಬಂದಿದ್ದೆ, ಸಿಮ್ಮ ಮನೆಗೊಬ್ಬ ಮುದುಕಿಯು ಒಂದು ನಾನು ಕುದುರೆಯ ಮೇಲೆ ಹೋಗುತ್ತಿದ್ದಾಗಿ, ನನ್ನನ್ನು ತೋರಿಸಿ, ನಿಮ್ಮ ಮನೆಯಲ್ಲಿದ್ದ ಇನ್ನೊಬ್ಬ ಚೆಲುವೆಗಿ ಚಪಲ ತೋರಿಸಿದಳು. ಅವಳು ಹೀಗೆ ಚಪಲವಡುವುದು ಸಮ್ಮಂಧವರಿಗಲ್ಲ ಎಂದು ನಿಂಟುಸಿರುಗರೆದು ಸುಮ್ಮನಾದಳಂತೆ. ಆ ನಿಂಟು ಸಿರು ನನಗಾಗಿ ಒಂದಿತೆಂದು ತಿಳಿದು ಅವಳನ್ನು ಇಲ್ಲಿಗೆ ಕರೆಯಿಸುವ ಯತ್ನ ಮಾಡಿದೆ. ನೀನು ಅವಳಿಗಿಂತ ರೂಪವತ್ತಿ. ಅವಳಿಗಿಂತ ಚೆಂಬಿನೆ. ನೀನು ಒಂದೆ. ನನ್ನ ಹೆಸರನ್ನು ಕೇಳಬಲ್ಲಿಯಾ? ಈ ಸುತ್ತಮುತ್ತಲಿನ ಚೆಲುವೆಯರ್ಲು ರಿಗೂ ನನ್ನ ಪರಿಚಯವುಂಟು. ಸುತ್ತಮುತ್ತಲಿನ ಹೆಂಗುಸರಲ್ಲಿ ಚೆಲುವೆಯ ರೆಂದು ಹೆಸರಾದವರು ಯಾರೂ ಇಲ್ಲಿಗೆ ಬಂದೆ ಇಲ್ಲ. ಹೊಸಬರನ್ನು ಆಶಿಸುವ ನನ್ನ ಮನಸ್ಸು ಅನೇಕ ವೇಳೆ ಇಲ್ಲಿಂದ ಎಲ್ಲಾದರೂ ದೂರ ದೇಶಕ್ಕೆಹೊರಟು ಹೋಗಬೇಕು ಎನ್ನಿಸುತ್ತುದೆ. ನಾನು ಹಾಗಿಂದುಕೊಳ್ಳುತ್ತಿದ್ದಾಗ,

ದೇವರೆ ನನ್ನನ್ನ ತಡೆಯಬೇಕೆಂದು ನಿನ್ನಂತಹ ರತ್ನವನ್ನು ಇಂದು ದಯವಾಲಿಸಿದ್ದಾನೆ. ನನ್ನ ಹೆಸರು ಗೋಪಾಲನ್ನಾಗಿದ್ದು. ನಾನು ಕೊಳ್ಳಲು ಗೋಪಾಲನ ಹಾರವನ್ನು ಅನೇಕರಿಗೆ ಕೊಟ್ಟಿದ್ದೀನೆ. ಇಂದೂ ಅನೇಕರ ಕತ್ತಿತು ನಲ್ಲಿ ಆ ಹಾರವನ್ನು ಸೀನು ಕಂಡಿರಬಹುದು. ನಿನ್ನ ರೂಪವು ನನಗೆ ಏನೋ ಹಂಬಲವನ್ನು ಹುಟ್ಟಿಸುತ್ತಿದೆ. ಸೀನು ನನಗೆ ಒಲಿದರೆ, ನಾನು ಇದುವರೆಗೆ ಯಾರಿಗೂ ಒಲಿಯಿದ್ದಂತೆ ನಿನಗೊಲಿದು ನಿನ್ನನ್ನು ಆರಾಧಿಸುವೇನು. ಅಳಬೇಡ. ಇಲ್ಲಿಗೆ ಬರುವ ಹೆಂಗಸು ಯಾರಿಗೂ ಅವಳಷ್ಟುಕ್ಕೆ ಏರೋಧವಾಗಿ ಪನ್ನಾ ಆಗುವುದಿಲ್ಲ. ಅದರಿಂದ, ಸೀನು ಧೈಯರಾಗಿರು. ನಾನು ಒಲ್ಲಿ ಸೆಂದರೆ ನಿನ್ನನ್ನು ಮತ್ತೆ ನಿನ್ನ ಮನಗೆ ಬಂಟ್ಟು ಬರುವಂತೆ ಹೇಳುವೇನು. ಆದರೆ ಹೊರಟು ಹೋಗುವ ಮುನ್ನ ಇದಿಷ್ಟು ಚಿಂತಿಸು. ಹಲವರು ಸಾಜ ಸ್ವದ ಭಾರ್ತಿಯಿಂದ ಈ ಸ್ಥಳವನ್ನೂ ದೊರಕಿದ ಅವಕಾಶವನ್ನೂ ತೋರಿದು ಹೋದವರು ಮತ್ತೆ ಹಂಬಲಿಸಿ ಹಂಬಲಿಸಿ ತಾವಾಗಿ ಇಲ್ಲಿ ಬಂದು ನನ್ನನ್ನು ಅಸುಗ್ರಹಿಸಿದ್ದಾರೆ. ಧೈಯರಾಗಿರು. ಇನ್ನೂ ಒಮ್ಮೆ ಹೇಳುತ್ತೇನೇ. ಸೀನು ಇಲ್ಲಿಗೆ ಬರುವಾಗ ದಾರಿಯಲ್ಲಿ ತೋಂದರೆಯಾಗಬಾರದೆಂದು ನಿನಗೆ ಬೈಷಧ ಪ್ರಯೋಗ ಮಾಡಿದ್ದುದು ಉಂಟು. ಆದರೆ, ಇಲ್ಲಿಗೆ ಬಂದಮೇಲೆ, ಆ ಬೈಷಧದ ಪ್ರಭಾವವನ್ನು ಇಳಿಸಲು ನಿನಗೆ ಸ್ತಾನಾಂಗಳನ್ನು ಮಾಡಿಸಿರುವವರೆಲ್ಲ ಹೆಂಗಸರೇ! ಮತ್ತು ಇಲ್ಲಿಗೆ ಬಂದಮೇಲೆ ನಿನಗೆ ಮತ್ತಾತ್ಮ ಬೈಷಧವನ್ನೂ ಪ್ರಯೋಗಿಸುವುದಿಲ್ಲ. ಇಲ್ಲಿ ನಾನು ಮೊದಲಾಗಿಯಾರೂ ಸಿನ್ನ ಇಷ್ಟಕ್ಕೆ ಏರೋಧವಾಗಿ ವತ್ತಿಸುವದಿಲ್ಲ. ಇನ್ನು ಮೂರು ದಿನಗಳು ಸಿನಗೆ ಇಷ್ಟವಿರಲಿ ಇಷ್ಟವಿಲ್ಲದಿರಲಿ ನೀನಿಲ್ಲಿ ಇರಬೇಕು. ಅಷ್ಟರೊಳಗೆ ಇಗೋ ಈ ಬೀಗದ ಕೈಗಳನ್ನು ತೆಗೆದುಕೊಂಡು ಇಲ್ಲಿರುವ ಕನ್ನಡಿಗಳ ಹಿಂದೆ ಇರುವ ಗೂಡುಗಳನ್ನು ಪರೀಕ್ಷಿಸು. ಬಂದೆಡೆ ಇಲ್ಲಿಗೆ ಬಂದು ನನ್ನನ್ನು ಕೃತಾರ್ಥ ಸನ್ನು ಮಾಡಿರುವ ಸಂಂದರ್ಭಿಯರ ಫೋಟೋಗಳಿವೆ. ಮತ್ತೊಂದೆಡೆ, ಅವರು ಬುದಾಗ ಹೇಗಿದ್ದರು, ಹೋದಾಗ ಹೇಗೆ ಆಗಿದ್ದರು ಎಂಬುದರ ಫೋಟೋಗಳಿವೆ. ಮಾರುದೆಂದೆಡೆ, ಇಲ್ಲಿ ಏನೇನು ದೊರೆಯುವುದು ಎಂಬುದರ

ಪಟ್ಟಿಯಿಚೆ. ಎಲ್ಲವನ್ನೂ ಸೋರುತ್ತು. ನಾನು ಮತ್ತೆ ನಾನಾಗ್ಗಾ ಬರುವದಿಲ್ಲ, ಅದು ನನ್ನ ಪದ್ಧತಿಗೆ ಏರೋಧವಾದುದು. ನಿಸರಿ ಸಮ್ಮತವಾದಾಗ ನೀನು ಹೇಳಿಕಷುಹಿಸು. ನಾನು ಆಗ ಬಂದು ಭಕ್ತಿಸು ದೇವಿಯನ್ನು ಆರಾಧಿಸುವಂತೆ ನಿನ್ನನ್ನು ಆರಾಧಿಸಿ ಕೃತಾರ್ಥನಾಗುವೆನು. ”

ಎಂದು ಹೇಳಿ ಎದ್ದುನು. ಅವನು ತನ್ನ ವಾಗ್ನ್ಯಪುರಿಯಂದ ಅವಳು ಮನಸೋತ್ತು ತನ್ನ ಸ್ವಾತಂತ್ರ್ಯ ಪಡೆಯುವಳಿಂದು ಭಾವಿಸಿದ್ದುದು ತಪ್ಪು ಎಂಬುದು ಅವನಿಗೇ ತಣೆದೂ ಬೀದವೂ ಆಶ್ಚರ್ಯವೂ ಆಯಿತು. ಹಿಂದೆ ಈ ಜಾತಿಯ ಬೇಟೆಗಳೂ ಬಂದಿದ್ದವು. ಅವನ್ನು ಮೇರಿಯೇ ಬಂದೆರೆಸು ದಿನಗಳಲ್ಲಿ ಕೆಪ್ಪಕ್ಕೆ ಕೆಡವಿಯೂ ಇದ್ದುದುಂಟು. ಆದರೆ ಆಗ ಬೇಟೆಗಾರನಂತೆ ಅವಗಳನ್ನು ಕಂಡು ಆಸಂದಿಸಿದ್ದವನಿಗೆ ಇಂದು ಏಕೋ ಪನೋ ಭಾವ ಪರಿವರ್ತನೆಯಾಗಿತ್ತು. ಇಂದು ತಾನೇ ಬೇಟೆಯಾಗಿದ್ದು ಅವನೇ ಬೇಟೆಗಾರ ನಾಗಿರುವಂತೆ ಭಾವವಾಗುತ್ತ ಬಂದಿತು. ಅವಳನ್ನು ಸೋರಿದ ಆ ತಲ್ಲಿ ಕಾಲದಲ್ಲಿಯೇ ತನ್ನಮನಸ್ಸು ಅವಳಿಗೆ ಮಾರುವೋಗಿ, ತಾನಾಗ್ಗಾ ಅವಳ ದಾಸ್ಯವನ್ನು ತೋರಿ ತೋರಿ, ಅದನ್ನು ಪ್ರಕಟವಾಗಿ ಉದ್ದೇಶಿಸಲು ಸಿದ್ಧವಾಗಿರುವಂತೆ ತೋರಿತು. ತಾನು ಅವಳನ್ನು ಸೋರಿದಾಗ, ಅವಳನ್ನು ಚೆಲುವು ಮೊಗಮನ್ನು ಮೊದಲು ಕಂಡಾಗ, ಕೈಯಲ್ಲಿ ಹಿಡಿದಿದ್ದ ಸಿಗರೆಟು ಇನ್ನೂ ಹಾಗೆಯೇ ಇರುವುದನ್ನು ಕಂಡು ಅವನಿಗೆ ಆಶ್ಚರ್ಯವಾಗಿತ್ತು. ಇದುವರೆಗೆ ದಿಟ್ಟ ತಿಂಡಿದು ಮ್ಹಾವಹರಿಸುವುದೇನು ಎಂಬುದನ್ನೇ ಆರಿಯದ ಅವನಿಗೆ ಈ ದಿನ ಇವಳ ಕೈಶಾದರೂ ಕಟ್ಟಿಕೊಳ್ಳಬೇಕು ಎನ್ನಿಸಿತು. ಭಾವವಿಂತು ಅಡಿಯಂದ ಮುಡಿಯವರೆಗೂ ಸೋರಿತರಲು ಬುದ್ಧಿಯು ಮಾತ್ರ ಇನ್ನಿಂದಿಂದ ಜಾಗ್ರತ್ತವಾಗಿದ್ದು, ಸರಿ, ಸರಿ, ಈ ಬೊಂಬೆಯ ಕೈಬೊಂಬೆ ಯಾಗಬೇಕು ಸರಿಸರಿ ಎಂದು ಅವನನ್ನು ಹಾಸ್ಯ ಮಾಡುತ್ತು ಎಳೆದು ಕೊಂಡು ಹೊರಿಯಿತು. ಭಾವವು ಅಲ್ಲಲ್ಲಿ ಅವನನ್ನು ತಡೆದು, ಈ ಹೆಣ್ಣು ಎಲ್ಲರಂತಲು ಸೋರುತ್ತು. ಸಿಂತು ಹಿಂತಿರುಗಿ ಮತ್ತೊಮ್ಮೆ ಸೋರಿದಿ ಹೊರಿಗು ಎಂದು ಹೇಳುತ್ತಿದ್ದರೂ ಬುದ್ಧಿಯೂ ಹಾಗಲ್ಲ. ಇದುವರೆಗೆ ಇಲ್ಲ.

ಈಗೇಕೆ? ಆಗುವದಿದ್ದರೆ ಮೂಂಡಾಗಲಿ. ಇನ್ನು ಮೂರು ದಿನದ ಅವಕಾಶ ವಿದೆ. ಏನು ಮಹಾ! ಮದ್ದಾಸೇಗಳೇ ಮುಗ್ಗಿರಿಸಿ ಬದ್ದವಂತೆ, ಇದರ ದೇನು? “ ಎಂದು ಏನೇನೋ ಹೇಳಿ ಕರೆದಂಕೊಂಡೇ ಹೊಳೆಗಿಬಟ್ಟತು. ”

\* \* \* \*

ಸಾಮಾನ್ಯಂದು ಸಿದ್ದಮಾಡಲು ಬಲು ಪ್ರಯತ್ನಪಟ್ಟನು. ಫಲ ವಾಗಲಿಲ್ಲ. ಒಬ್ಬ ಸಿಂಹಿನೀಯು ತನ್ನನ್ನು ತನ್ನ ಪಂಚರಗ್ಗಿಂದ ಹೊಡಿದು ಘಾತಿಸಿರುವಂತೆಯೂ, ತಾನು ಆ ಘಾತವನ್ನೇ ಪ್ರೀತಿಯಂದ ಒಮ್ಮೆ ಕೊಂಡು ಆ ಸಿಂಹಿಗೆ ತನ್ನನ್ನು ಒಮ್ಮೆಸಿಕೊಳ್ಳಲು ಸಿದ್ಧನಾಗಿರುವಂತೆಯೂ ಜಾಗ್ರತ್ಸ್ವಪ್ರಪಂಚವಾಗುವುದು. ಮತ್ತೆ ಇಚ್ಛಾರಗೊಂಡು “ ಪಟ್ಟಣವನ್ನು ಸುಂಗುವವನಿಗೆ ಕದನು ಹಷ್ಟಳವಂತೆ! ” ಎಂದುಕೊಂಡು ನಗುವನು. ತನ್ನ ಈ ಮನೋಭಾವವು ಇಶರಿಗೆ ತೀಕೆದರೆ ಅವರಿಷ್ಟು ನಗುವರು ಎಂದು ಭಾವಿಸಿ ವಿಹ್ವಲನಾಗುವನು. ಮೋಹವ ಹುಟ್ಟುವುದಕ್ಕೇ ಅವಕಾಶವಿಲ್ಲ ದಂತ ಅವಳು ಪೀಠಾಚಿಯಾಗಿ ನಿಂತು ಬಟ್ಟಿರಲು ಮನಸ್ಸೇಕೆ ಹಂಬಲಿಸಬೇಕು? ಅವಳ ಹೇಸರನ್ನು ಅರಿಯದೆ, ಹೀಗೆ ಅವರಿಗಾಗಿ ಒದ್ದಾಡುವ ದೆಂದರೆ ಯಾವ ನಾಾಯ? ಎಲ್ಲವೂ ಇರಲಿ. ನೀಲಳೂ ಸನ್ನ ಈ ಭಾವವನ್ನು ಕಂಡು ಕೇಳಿದರೆ ಏನೆಂದು ಕೊಂಡಳು? ಅಂತಹವಳಳಿಯೇ ಸಿಹಿದುನಿಂತ ನನ್ನ ಮನಸ್ಸು, ಇವಳಿಗೆ ಸೋತಿದೆಯೇ? ಸಮುದ್ರದಲ್ಲಿ ಬರುಗಾಳಿ ಯೆದ್ದಾಗಲೂ ಈಜಬಲ್ಲಿ ಧೀರಿಸಿಂದು ಈ ಕೊಳಿದಲ್ಲಿ ಮುಳುಗಿ ಹೋದನೇ? ಭೀ! ಭೀ! ಇದೆಲ್ಲ ಬರಿಯ ಭಾರ್ತಿ, ಇಲ್ಲ ಇಲ್ಲ, ಅವಳು ಜೆನಾನ್ನಾಗಿ ಪ್ರತಿಭಟಿಸಿದಳು. ಅದನ್ನು ಕಂಡು ಮನಮಣಿ ಭಲಿಯೆಂದಿತು. ಇದೆಲ್ಲ ನಾಟಕದ ಹೆಣ್ಣುವೇಷದವರ ಮೇಲಿನ ಮೋಹದಂತೆ ಕ್ಷಮೆಕಲಾದಾದು. ಎಂದು ಏನೇನೋ ಯೋಚಿಸಿದನು. ಅಂತೂ ಬೆಳಗಾಯಿತು.

ಒಂದು ದಿನವಾಯಿತು. ಏರಡನೆಯ ದಿನ ಬೆಳಗಾದರೂ ವಿಲಾಸು ವಂದಿರದಿಂದ ಕರೆಯು ಬರಲಿಲ್ಲ. ಸಾಮಾನ್ಯ ಉದ್ದಿಗ್ನಿನಾದನು. ಅವಳ ಮುಖವನ್ನು ಹಗಲೂ ಒಮ್ಮೆ ಸೋಡಬೇಕೆಂದು ಆಸ, ಆದರೆ ಅದುವರಗೆ

ತಾನು ಅಂತಹ ಕೆಲಸವನ್ನು ಮಾಡಿ ಅಭ್ಯಾಸವಿಲ್ಲ. ತನಗೆ ಬೇಕೆಂದ ವಸ್ತುವು ತಾನಾಗಿ ಬರುವಂತೆ ಮಾಡಿಕೊಳ್ಳುತ್ತದ್ದು ಭಾಗ್ಯವಂತನಿಂದು ಹುಟ್ಟು ದರಿದ್ರನಂತೆ ಹುಡುಕಿಕೊಂಡು ಹೊಗಲು ಮನಸ್ಸು ಬರದು.

ಕೊನೆಗೆ 'ನಸ್‌ಎ' ಇನ್ನು ಕರೆಸಿಕೊಂಡನು. ಅವಳಿಂದ ಏನೇನೋ ಕೇಳಿ ತಿಳಿದುಕೊಳ್ಳಬೇಕೆಂದು ಆಸೆ, ಅಲ್ಲಿಯೂ ಏನೋ ಉಂಟೆ. ಕೇಳದೆ, ಕೇಳಲಾರದೆ, ಕೊನೆಗೆ ಅವಳ ಹೆಸರೇನು? ಎಂದನು.

"ಗೊತ್ತಿಲ್ಲ."

"ಆ! ನಿಜವೇ! ನಿನ್ನೆಯಂದ ಅವಳ ಹೆಸರನ್ನೂ ಹೊರಡಿಸಲಾರದೆ ಹೋದೆಯಾ?"

"ಸ್ವಾಮಿ! ಆ ಹೆಣ್ಣು ಎಲ್ಲ ಹೆಣ್ಣುಗಳಂತಹ ಹೆಣ್ಣಿಲ್ಲ, ಬಹಕ್ ಇತ್ತಮ ಜಾತಿಯ ಹೆಣ್ಣು. ನೀನು ಇನ್ನೂ ಎರಡು ಮೂರು ದಿನ ಅನಳನ್ನು ಹೀಗೆ ಸೆರಿಯಬ್ಬಿದ್ದರೆ, ಖಂಡಿತವಾಗಿ ಅವಕು ಪಾರ್ಷಾಣಬಡುವಕು. ನಾನೇನೋ ಅವಕು ನಿನಗೆ ಒಲಿಯುವಳಿಂದು ನಂಬಿಲ್ಲ. ನಿನ್ನೆಯಂದ ಮೂಕವೆತ್ತಿ ನನ್ನನ್ನೂ ನೋಡಿಲ್ಲ ಬಲ್ಲೆಯಾ? ನಾನೆಂದುಕೊಂಡಿರುವುದು ಸುಳಾಗ್ಗಾ ಅವ ಇನಾದರೂ ನಿನಗೊಲಿದರೆ, ಅದು ನಿನ್ನ ಭಾಗ್ಯ. ಬಹಳ ಉತ್ತಮ ಜಾತಿಯ ಹೆಣ್ಣು. ಆ ಮುದುಕಿಯಂದ ಅವಳ ಹೆಸರನ್ನು ತಿಳಿದುಕೊಂಡು ಬರುವಂತೆ ಹೇಳಿ ಕಳುಹಿಸಿದ್ದೇನೆ."

"ಬೇಡ. ಮೂದಲು ಅವಕನ್ನು ಹಿಂದಿಕ್ಕೆ ಕರೆಸು. ನೀನೂ ಹೊಗಳ ಬೇಕಾದರೆ, ನಿನ್ನಿಂದ ಹೊಗಳಿಸಿಕೊಳ್ಳಬೇಕಾದರೆ, ಇವಗಳಲ್ಲಿ ಏನೋ ಒಂದು ವಿಶೇಷವಿರಬೇಕು. ಅವಳ ಮುಖವನ್ನೇ ನಾನು ಚನ್ನಾಗಿ ನೋಡಿಲ್ಲ, ಆದರೂ ಮನಸ್ಸು ಅವಕನ್ನು ಒಂದು ದೊಡ್ಡ ಪದಾರ್ಥವೆಂದು ಭಾವಿಸಿ, ನೀನು ಹೇಳಿದುದನ್ನೆಲ್ಲ ಒಪ್ಪತ್ತಿದೆ. ಇಂತಹ ಪುಣ್ಯವಂತಿಯ ಹೆಸರನ್ನು ಆ ಪಾಪಿಯಂದ ತಿಳಿಯುವುದು ಬೇಡ. ನೀನು ನನ್ನನ್ನೂ ರೂಪವಂತನೆಂದು ಶ್ರೀಮಂತನೆಂದು ಬುದ್ಧಿವಂತನೆಂದು ಎಷ್ಟೋ ಸಲಹಾಗಳಿರುವೆ. ಈ ಗುಣಗಳಲ್ಲ ಅವಕನ್ನು ಒಲಿಸಿ ಅವಳ ಬಾಲಿಯಂದಲೇ ಅವಳ ಹೆಸರನ್ನು ಕೇಳುವ ಯೋಗವನ್ನು ಸಂಪಾದಿಸಿಕೊಟ್ಟರೆ ಆಗಲಿ, ಇಲ್ಲದಿದ್ದರೆ ಬೇಡಲೇಬೇಡ."

“ ನನಗೆ ಸಗೆ ಬರುತ್ತಿದೆ ಸ್ವಾಮಿ ! ಇದೇನು. ಅನನುಭವಿಯಾದ ಚುಡುಗನಂತೆ ಪ್ರಸ್ತುಕದ ಮಾತ್ರಾಗಳನಾಡಲು ಹೊರಟಿಯಲ್ಲ !”

“ ಕಾದು. ಇದುವರೀಗೆ ಕೆಣ್ಣು ಎಂದರೆ ಆಟದ ಬೊಂಬೆಯೆಂದೇ ಇದ್ದೆ. ಈಗ ಇವಳನ್ನು ಕಂಡು ಹೆಣ್ಣು ಆಟದ ಬೊಂಬೆಯಲ್ಲ ಪೂಜೆಗಡಬೇಕಾದ ವಿಗ್ರಹವನ್ನಿಸುತ್ತಿದೆ.”

“ ಇವಳಲ್ಲಿ ಏನು ಕಂಡು ಹಾಗೆನ್ನಿಸಿತು ?”

“ ಅದನ್ನು ನಾನೂ ಕಾಣೆ. ಬುದ್ಧಿಗೆ ಗೋಚರಿಸದ ಮನೋಮಂಡಲದಲ್ಲಿ ಹುಟ್ಟಿರುವ ಭಾವವದು. ನಾನು ಹೇಳಲಾರೆ. ಆದರದನ್ನು ಅಸುಭವ ಸುತ್ತಿದ್ದೇನೆ. ನನೆನ್ನಿಡನೆ ಅವಳಾಡಿದು ಎರಡು ತರಸ್ಯಾರದ ಮಾತ್ರ. ಆ ಎರಡು ಮಾತನ್ನೇ ಹೃದಯವು ಶಿವದೇಶವಾಳೆಯಂತೆ ಒಪ ಮಾಡುತ್ತಿದೆ ಬಲ್ಲೆ ಯಾ? ಅವಳನ್ನು ಸೋಡಲು ಕಣ್ಣಿರಲಿ, ಮನಸ್ಸಿರಲಿ, ದೇಹವು ತಪಕಪಡುತ್ತಿದೆ. ನೀನು ಹೇಳಿದುದು ಸಿಬ. ಅವಳು ನನಗೆ ಒಲಿದರೆ ಆದು ನನ್ನ ಭಾಗ್ಯ. ಇಲ್ಲವಾದರೆ ಒಪಳ ಅನಧರ. ಅಷ್ಟೇನು? ಬಹುತೇ ಸಸ್ಯ ಜೀವ ಮಾನದಲ್ಲಿ ಇದೇ ಕೊನೆಯ ಬೀಟಿ !”

“ ಇಲ್ಲ. ಅದು ಸಾಧ್ಯವಿಲ್ಲ, ಸೀನು ಇದುವರೀಗೆ ಮಾಡಿದ ಹಾಗೆ ಮುಂದೆಯೂ ಮಾಡದೆ ಇರುವುದು ಸಾಧ್ಯವಿಲ್ಲ, ಹೀಗೆ ಇರುವುದು ಸಿನಗೆ ಪಾಟವಾಗಿ ಹೋಗಿದೆ. ಆದನ್ನು ಬಿಡಲು ಆಗುವುದಿಲ್ಲ ”

“ ಏನೋ? ಸಿಶಾಚಿಯಾಗಿ ಹಿಡಿದಿರುವ ಈ ಹಂಬು ಬಂಟ್ಟರೆ ಆ ಮೇಲೆ ಆ ಮಾತ್ರ. ಈಗ, ಅವಳ ಮಾತ್ರ ಹೇಳು. ಸಿನ್ನೆಯದಿನ ಏನೇನು ನಡೆಯಿತು ?”

“ ಏನೂ ಇಲ್ಲ. ಸಿನ್ನೆಯೆಲ್ಲ ಆ ಹಂಡುಗಾಗಿ ಶಾಂಟವನ್ನೂ ಮಾಡಲಿಲ್ಲ. ಸೀರೂ ಕುಡಿಯಲಿಲ್ಲ. ನಾನೂ ಕಲಿತ ಬುದ್ಧಿಯನ್ನೆಲ್ಲ ಉಚ್ಚ ಮಾಡಿದೆ; ಹಾಸುಗೆಯ ಮೇಲೆ ಮೊಗುವಡಿಯಾಗಿ ಬದ್ದವಳು ತಲೆಯನ್ನೇ ಮೇಲಕ್ಕೆ ತ್ತುಲಿಲ್ಲ. ಕೊನೆಗೆ, ಹಾಸುಗೆಯೂ ಅವನದೇ! ಬಲ್ಲಿಯಾ? ಎಂದೆ, ಧಂಟ್ಟನೆ ಹಾಸುಗೆಯನ್ನು ಬಂಟ್ಟುಬಿಂದು ರತ್ನಗಂಬಳಿಯನ್ನು ಆತ್ತ ಓಸರಿಸಿ ನೀಲದ

ಮೇಲೆ ಮೆಲಗಿಬಟ್ಟಳು. ನಿನ್ನೆಯ ರಾತ್ರಿಯೆಲ್ಲ ಹಾಗೆಯೇ ಸೆಲದ ಮೇಲೆಯೇ ಬಿಡ್ಡಿದ್ದಳು. ಸನಗೂ ಅವಳಿಗೆಲ್ಲಿ ಶೀತವಾಗುವುದೋ ಎಂದು ಭ್ರಮಿಯಾಯಿತು. ಏನು ಮಾಡಲಿ ? ”

ಸ್ವಾಮಿಯು ಸೀರವವಾಗಿ ಎಲ್ಲವನ್ನೂ ಕೇಳಿದನು. ಪಕ್ಕೋ ಪನ್ನೋ ಅವನ ಮನಸ್ಸು ಅವಳನ್ನು ಮತ್ತೂ ಮೆಚ್ಚಿ ಕೊಂಡಿತು. “ ಏಳು ನಾನು ಬರುವೆನು. ಇಬ್ಬರೂ ಹೋಗೋಣ ” ಎಂದನು.

“ ಇನ್ನೊತ್ತು ಬೇಡ. ನಾಳೆಯಾಗಲಿ. ”

ಸ್ವಾಮಿಗೆ ಬಹಳ ಅಸಮಾಧಾನವಾಯಿತು. ಆದರೂ ಅವಳ ಮಾತನ್ನು ತಳ್ಳಿ ಹಾಕದೆ ಒಪ್ಪಿಕೊಂಡನು.

\*

\*

\*

\*

ಇನ್ನೆರಡುದಿನ ಕಳೆಯಿತು. ಸ್ವಾಮಿಯು ಮೊದಲು ಕೊಟ್ಟಿದ್ದ ಹಾಯಿದೆಯು ಮುಗಿದೂ ಒಂದು ದಿನವಾಯಿತು. ಈ ಎರಡು ದಿನಗಳೂ ಸ್ವಾಮಿಯು ಪಟ್ಟ ಶ್ರಮವು ದೇವರಿಗೆ ಗೊತ್ತು. ಅವಳು ನಾಲ್ಕು ದಿನದಿಂದ ನಿರು ಕೂಡ ಕುದಿದಿಲ್ಲ. ಕಳುಹಿಸಿಬಂತೋಣನೆಂದರೆ ಮನಸ್ಸು ಬರದು. ಇಟ್ಟುಕೊಳ್ಳೋಣವೆಂದರೆ, ಹೀಗೆ, ಕೊನೆಗೆ ಬಿಲವಂತಹಿಂದಲಾದರೂ ಆಹಾರವನ್ನು ಕೊಡಿಸೋಣವೆಂದು ಡಾಕ್ಟರನ್ನು ಕರೆಯಿಸಬೇಕೆಂದು ಕೊಂಡನು. ಮಧ್ಯಾಹ್ನ ಮೂರು ಗಂಟೆಗೆ ಡಾಕ್ಟರಿಗೆ ಪೋನ್ನೆ ಮಾಡಿ ಯಾಯಿತು. ಬರುವೆನು ಎಂದ ಡಾಕ್ಟರು ನಾಲ್ಕು ಗಂಟೆಯಾದರೂ ಬರಲಿಲ್ಲ. ಅಳನ್ನು ಕಳುಹಿಸಿದರೆ, ಹೊತ್ತಾತ್ತದೀತು ಎಂದು ಸ್ವಾಮಿಯೂ ತಾನೇ ಕಾರು ತೆಗೆದುಕೊಂಡು ಹೊರಟನು. ಅವನಿಗೇಗ ಬೇರೆ ಯೋಜನೆಯೇ ಇಲ್ಲ, ಅವಳನ್ನು ಹೇಗಾದರೂ ಏನಾದರೂ ಮಾಡಿ ಒಲ್ಲಿಸಿಕೊಳ್ಳಬೇಕು. ಆದರೂ ಹೇಗಾದರೂ ಪನಾದರೂ ಮಾಡಿ ಎಂಬುದರಲ್ಲಿ ಅನ್ಯಾಯ ಪ್ರವರ್ತನೆಯ ಯೋಜನೆಯು ಮಾತ್ರವಿಲ್ಲ. ಮನಸ್ಸು ಒಲಿಯಬೇಕಾದ ಈ ಕೆಲಸ ಹೇಗೋ ಆಗಿ ಹೋಗಲಿ. ಆ ಮೇಲೆ ನ್ಯಾಯಾನ್ಯಾಯ ಸೋಡಿ

ಕೊಳ್ಳೋಣ ಎನ್ನುವುದು. ಆದರೂ ಅದೇನೋ ಗೌರವ ಅವಳಿಲ್ಲ. ಅವಳಿಲ್ಲ ಎಷ್ಟುವ್ಯವಹಿಸಬೇಕು ಮನಸ್ಸು ಬರದು.

ಡಾಕ್ಟರನು ಸಿಕ್ಕುವುದು ತಡವಾಯಿತು. ಅವನು ಸ್ವಾಮಿಗೆ ಬಹಳ ಬೇಕಾದವನು. ಹಾಗಿಲ್ಲದೆ ಕೇವಲ ಹಣಕಾ೜ಿ ಮಾತ್ರ ಬರುವವನಾಗಿದ್ದರೆ, ಸ್ವಾಮಿಯ ಹೃದಯದ ಆಶುರದಿಂದಲೇ ಕಾರ್ಯವು ನಡೆದು ಹೋಗಿದ್ದರೆ, ಅವನ ತಲೆಯು ಆಕ್ಷಣ್ಯವೇ ಚೂರು ಚೂರಾಗಬೇಕಾಗಿತ್ತು.

ಸ್ವಾಮಿಯು ಡಾಕ್ಟರನ್ನು ಕರೆದುಕೊಂಡು ಬಂದನು. ಆ ಕಾರಣ ಅದುವರೆಗೂ ಅಷ್ಟು ಜಾಗ್ರತ್ತಿಯಾಗಿ ಓಡಿಯೇ ಇರಲಿಲ್ಲ. ಸ್ವಾಮಿಗೆ ಬಂದೇ ಯೋಚನೆ. ಅದು ಅವಳದು. ಬಂದು ಗಳಿಗೆ ತಡವಾದರೆ ಏನಾಗ್ಯಾ ಹೋಗುವಳಿಗೇ ?

ಸ್ವಾಮಿಯು ಹೆಬ್ಬಾಗಿಲನ್ನು ದಾಟಿ ಬಂಗಲೆಯ ಬಳಿಗೆ ಬರುತ್ತು ದಾಂಡನೆ. ಏನೋ ಸದ್ವಾದಂತೆ ಆಯಿತು. ಸ್ವಾಮಿಗೂ ಕೇಳಿಸಿದರೂ ಮನಸ್ಸು ಅತ್ತ ಹೋಗಲಿಲ್ಲ. ಡಾಕ್ಟರನು ಸದ್ವಾದ ಕಡೆಗೆ ತಿರುಗಿ ಓ ಮೈ ಗಾಡ ! “ಸ್ವಾಮಿ ! ನಿಲ್ಲಿಸು ಗಾಡಿ ನಿಲ್ಲಿಸು.” ಎಂದು ಕೂಗಿಕೊಂಡನು.

ಸ್ವಾಮಿಯು ಥಟ್ಟನೆ ಗಾಡಿಯನ್ನು ನಿಲ್ಲಿಸಿದನು. ವಕೆ ಏನು ಎಂಬುದನ್ನು ತಿಳಿಯದೆಯೇ ಅವನಿಗೆ ಎದೆಯು ರುಲ್ಲಿಂದಿತು. ಡಾಕ್ಟರನು ಗಾಡಿಯಳಿದು ಓಡಿ ಹೋದನು. ಸ್ವಾಮಿಯು ಹಿಂದೆಯೇ ಹೋದನು. ಅಲ್ಲಿ ಬಂದು ಹೆಣ್ಣಿ. ಮರದಂದ ಬಿದ್ದಿದೆ, ಭಾರಿಯ ಪೆಟ್ಟುತ್ತಗಲಿ ಕೂಗುವುದಕ್ಕೂ ಸಾಮಧ್ಯವಿಲ್ಲದೆ ಹೋಗಿ ಮಾಂಭೆಬಂದಿದೆ. ಸ್ವಾಮಿಯು ಅವಳನ್ನು ಕಂಡನು. ಅವನಿಗೂ ಪ್ರಜ್ಞಿ ತಪ್ಪಿತು.

ಅವನಿಗೆ ಮತ್ತೆ ಪ್ರಜ್ಞಿಯು ಬರುವ ವೇಳಿಗೆ ಅವನು ತನ್ನ ಕೋಣೆಯಲ್ಲಿ ಮಂಂಡ ಮೇಲೆ ಮಾಲಿಗಿದ್ದನು. ನಸ್ರಾಂಕು ಅವನಿಗೆ ಉಪಚಾರ ಮಾಡುತ್ತಿದ್ದಾಳೆ. ಪ್ರಜ್ಞಿ ಬರುತ್ತಲೂ ಮೊದಲಿನ ಪ್ರಜ್ಞಿಯಾಗಿ “ಅವಳಿಗೆ ಹೇಗೆಂದೆ ?” ಎಂದನು.

ಮೂರನೆಯ ಮಹಡಿಯಿಂದ ಹಾರಿಟ್ಯಜು. ಕಾಲು ಮುರಿದು ತೋರಿದೆ.

ಸ್ವಾಮಿಯು ಅಯ್ಯೋ ಎಂದನು. ಆ ಎರಡು ಅಕ್ಕು ರಗಳಲ್ಲಿ ಒಗತ್ತನ್ನು ತುಂಬುವಷ್ಟು ನೋವು ಇಟ್ಟಿಸಿತ್ತು. ಮತ್ತೆ ಪ್ರಜ್ಞಿಯು ತಪ್ಪಿತು.

ನಸ್ರಾಜು ಅದನ್ನು ಕಂಡು ಅಕ್ಷಯಚಕ್ರಾರ್ಥಕು. “ಹೀಗೂ ಉಂಟಿ? ಸಾರಾರು ಒನ್ನು ಹೆಂಗುಸರನ್ನು ಕಂಡವನು ಇನ್ನೂ ವೆಚ್ಚಿದೆ ಏಳಿಯ ಚನ್ನೀಗಾಗು ಹೀಗಾಗುವುದೆ?” ಎಂದು ಬಹಳವಾಗಿ ವ್ಯಾಖ್ಯಾತಾತ್ಮಕ ಮತ್ತೆ ಶೈತ್ಯೋಪಚಾರ ಮಾಡಿದ್ದು. ಮತ್ತೆ ಪ್ರಜ್ಞಿಯು ಬಂದಿತು.

ಸ್ವಾಮಿಯು ಡಾಕ್ಟರನ್ನು ಕರೆಸಿಕೊಂಡು ಹೇಳಿದನು. “ಡಾಕ್ಟರ್! ಸಿನಗೆ ಪನೇಸು ಬೇಕೋ ಎಲ್ಲವನ್ನೂ ತರಿಸಿಕೊ. ಎಷ್ಟು ಒನ್ನು ಡಾಕ್ಟರರು ಬೇಕೋ ಅವು ಒನ್ನು ಕರೆಸಿಕೊ. ಒನ್ನು ಬೇಕಾದರೂ ಮಾಡು. ಅವ ಅನ್ನು ಬಡುಕಿಸು. ಸೀನು ಕೇಳಿದುದನ್ನು ಕೊಡುವೇನು. ಅವಳನ್ನು ಬಡುಕಿಸು. ಸೀನೂ ಬಡುಕುವೇ.”

ಡಾಕ್ಟರನು “ಸ್ವಾಮಿ! ಅದು ನಾನೂ ಬಲ್ಲೇ. ಆದರೆ, ನಾವು ಏನು ಪಾಡಿದರೂ ಎಷ್ಟು ಮಾಡಿದರೂ ನಂಬಿಂದ ಆಚೆ ಇನ್ನಿಂದಿದೆ. ಬಡುಕಿಸುವುದೂ ಸಾಯಿಸುವುದೂ ಅದರ ಕೈಯಲ್ಲಿದೆ. ಆಗಲಿ. ಮನುಷ್ಯನ ಬುದ್ಧಿಯೂ ಪ್ರಯತ್ನವೂ ಪನೇಸು ಮಾಡಬಲ್ಲಿದೋ ಅದಷ್ಟುನ್ನೂ ಮಾಡು ಶೇನು, ಎಂ೰ ಬಹಳ ಜೋರಾಗಿದೆ. ಬಡುಕಿದರೂ ಕಾಲು ವಾತ್ರ ಸೊಟ್ಯೋ ಇಗುವುದು. ಆಗಲಿ. ನೋಡೋಣ” ಎಂದನು.

\* \* \* \*

ಹುಡುಗಿಯ ಹೆಸರನ್ನು ಸ್ವಾಮಿಯು ಇಟ್ಟುಸ್ತುಬದ್ದರೂ ಮುದಕಿಯಿಂದಲೇ ತಿಳಿದುಕೊಂಡನು. ಅವಳ ಹೆಸರು ಇಂದಿರಾ. ಈಗ ಹಂಸನ್ನೆದು ದಿನವಾಗಿದೆ. ಸ್ವಾಮಿಯು ಅವಳ ರುಗ್ಗಿತಯ್ಯೆಯನ್ನು ಬಿಟ್ಟು ಅತಿತ್ತತ್ತ ತಿರುಗಿಲ್ಲ. ಈಗ ನಸ್ರಾಜೋಂತ ನಸಾರ್ಗಿ ಅವನು ಅವಳನ್ನು ನೋಡಿಕೊಳ್ಳುತ್ತದ್ದಾನೆ. ಹಂಸನ್ನೆದು ದಿನವಾದರೂ ಇನ್ನೂ ಜ್ಞಾನವು ಬಂದಿಲ್ಲ.

ಒಮ್ಮೊಮ್ಮೆ ಜ್ಞಾನವು ಬಂದಂತೆ ತೋರಿ, ಸೋವಿಗಾಗಾ ಹುಡುಗಾಯು ಒದ್ದಾಡುತ್ತಾಳೆ. ಮತ್ತೆ ಸೋವಿನ ಬಲಸ್ತೆ ಹೆಚ್ಚಾಗಿ, ಮೈಮಂತ್ರೆ ಪೋಗುತ್ತಿದೆ. ಇತ್ತೆ ಸಾಮಾನ್ಯ, ಅವನ ಡಾಕ್ಟರುಗಳು ಮೊದಲಾದ ಬಂದು ಪಡೆಯು ಉಪಚಾರ ಮಾಡಿ ಅವಳನ್ನು ಮ್ಯಾತ್ಸ್ಯನುಖಿದಿಂದ ಹಾರು ಮಾಡಲು – ಕಾಲಪಾಠದಿಂದ ತಪ್ಸಿಸಿ ಉಣಿಸಿಕೊಳ್ಳಲು ಯಿತ್ತೆ ಸುತ್ತು ದಾಢರೆ. ಆದರೂ, ಅವರು ಅಷ್ಟು ಹೆಣಗುತ್ತಿದ್ದರೂ ಇನ್ನಿಂದಿಂದ ಆಯಿಲ್ಲ.

ಸಾಮಾನ್ಯಿಯು ಡಾಕ್ಟರನ್ನು ಕರೆದು “ ಡಾಕ್ಟರ್ ! ಅವಳಿಗೆ ನಂದು ಸಲ ಪ್ರಜ್ಞಿ ಬಂದು ಮಾತನಾಡುವಷ್ಟು ಜೀತಸವನ್ನು ತರಿಸು. ಸಿನಗೆ ಒಂದು ಸಾಮಾನ್ಯರಹಿತಾಯಿ ಕೊಡುತ್ತೇನೆ.” ಎಂದು ಅಂಗಲಾಜಿಕೊಳ್ಳುತ್ತಿದ್ದಾನೆ. ಇದರೇನು ಮಾಡಲು ನಾಧ್ಯ ? ಪ್ರಜ್ಞಿಯು ಒರಲ್ಪಿಂಬಿದು. ಎಲ್ಲಾರೂ ಗೊತ್ತು. ಕೊನೆಗಾಣವುದಕ್ಕೆ ಇನ್ನು ಬಿಹಳಿಸಿಗೊಳಿಲ್ಲ ಎಂಬುದು ಎಲ್ಲರೂ ಕಾಯುತ್ತಿದ್ದಾರೆ. ಹುಡುಗಳೂ ಬಂಧುಗಳೂ ಒಂದಿದ್ದಾರೆ.

ಒಂದು ದಿನ ಹತಾತ್ಮಾ ಜ್ಞಾನವು ಬಂದಿತು. ಸಾಮಾನ್ಯಿಯು ಹತ್ತಿರ ಕರ್ತೆ ಕರ್ಕಿತಿದ್ದವನು, ಒಂದು ಸ್ವರ್ಗ-ಪೇರ್ ಕೈಗೆ ಸೀಕ್ಕಿದವನಂತೆ “ ಇಂದಿರಾ ! ” ಎಂದನು. ಅವನ ಧ್ಯಾನಿಯಲ್ಲಿದ್ದ ಸೋಪ್ಪ ಆ ಹುಡುಗಾಯು ಹೃದಯಕ್ಕೆ ಸಂದಿತವಾಯಿತ್ತೋ ಅಥವಾ ಅವನು ಅಷ್ಟು ದಿನಟಿಂದಲೂ ತ್ರಿಕರಣ ಶುದ್ಧವಾಗಾ ಮಾಡಿದ ಉಪಚಾರವು ಆ ಜೀವಕ್ಕೆ ತಿಳಿದು ಅಂತರಂಗವು ಪ್ರಸನ್ನಾರ್ಥಿತ್ವದಲ್ಲಿ ಅಂತರೂ ಅವಕ್ಷಾ ಆ ಸೋರುನ ಸಮರ್ಪಿಯಣ ಪ್ರಸನ್ನಾರ್ಥಿತ್ವದಲ್ಲಿ ಅವನನ್ನು ಸೋಧಿದಳಿ. ಸಾಮಾನ್ಯಿಯು ಅದಷ್ಟುನ್ನು ಕಂಡು, ಇಕ್ಕೆಲ್ಲಿರಿ ಬರುತ್ತಿರುವ ತನ್ನ ದುಃಖ ಪ್ರಪಾಠವನ್ನು ತಡೆಯಲಾರದವನಾಗಾ “ ಇಂದಿರಾ ! ಇಂದಿರಾ ! ಸನ್ನ ಅಪರಾಧವನ್ನು ಮಂಷ್ಣಿಸು ಇಂದಿರಾ ! ಅಮ್ಮೋ ! ಸಿನ್ನ ಸನ್ನ ಮೀಗೆ ಇಂತಹ ಸ್ಥಿತಿಗೆ ತಂದ ಪಾಪೆಯು ನಾನು ! ಸನ್ನ ಸನ್ನ ಕ್ಷಮಿಸು. ಇಂದಿರಾ ! ” ಎಂದು ಗೋಳಾಡಿದನು. ಅತ್ತಿಗೆಯೂ ಅಜ್ಞಾನ್ಯ “ಹೌದವಾಗ್ ! ಈತನು ಹೀಗೆಯೇ ಚರಿಸ್ತೇದು ಬನಗಳಿಂದ ಗೋಳಾಡುತ್ತಿದ್ದಾರೆ ” ಎಂದು ಹೇಳಿದರು. ಹುಡುಗಾಯು ಇತ್ತು ತಿರುಗಾಕೊಂಡಂತಹು.

ಆ ಮುಖದಲ್ಲಿ ಸಮಾಧಾನವೂ ಅಸಮಾಧಾನವೂ ಎರಡೂ ತುಂಬಿದ್ದವು. ಮತ್ತೆ ಜಾಳ್ಳನವು ತಪ್ಪಿತು.

ಮತ್ತೆ ಜಾಳ್ಳನವು ಬಂದಾಗ ಹಾಸುಗೆಯ ಬಳಿ ಇನ್ನು ಯಾರೂ ಇರಲ್ಲ, ಸಾಪ್ತಾರ್ಥಿಯೊಬ್ಬನೇ ಅವಳ ಪಾದವ ನೀಲದಲ್ಲಿ ತಲೆಯನ್ನಿರಸಿಕೊಂಡಿದ್ದಾನೆ. ಅವನಿಗೂ ಸಣ್ಣ ರೆಖುಂಪು ಹಿಡಿದಿದೆ. ಜಾಳ್ಳನವು ಬಂದಾಗ ಕೊಂಚ ಕೊರಳಿದ ಕಾರಣದಿಂದಲೇ ನೋರ್ವಿನಿಂದ ನರಳಿದ ಆ ಸಣ್ಣ ದಸಿಲಿಂದಲೇ ಅವನಿಗೆ ಎಚ್ಚರಾಗಿ “ಇಂದಿರಾ” ಎಂದನು. ಹುಡುಗಿಯು ಸಣ್ಣಗೆ ‘ಹೂಂ’ ಎಂದಳು.

“ ಇಂದಿರಾ ! ನೀನು ಇಷ್ಟು ದಿಟ್ಟಿರೆಂದು ಗೊತ್ತಿದ್ದರೆ ನಾನು ನಿನ್ನನ್ನು ಆ ದಿನವೇ ಕಳುಹಿಸಿಬಡುತ್ತಿದ್ದೆ. ನನ್ನ ಆಪರಾಧವನ್ನು ಮನ್ನಿಸು ” ಎಂದನು. ಹುಡುಗಿಯು ಇತ್ತು ತಿರುಗಿತು. ಮಾತನಾಡಲಾರದೆ ಕೈಯನ್ನು ಸೀದಾಸವಾಗಿ ಎತ್ತಿ ಅವನ ಕೈಯಲ್ಲಿರಿಸಿತು. ಅವನಿಗೆ ಮತ್ತೆ ದುಃಖವು ತಾನೇ ತಾನಾಗಿ ಕೇಳಿಕೊಂಡನು. “ ಇಂದಿರಾ ! ನಾನು ಮಾಡಿದ ಪಾಪಕ್ಕೆ ಪಾರ್ಯತ್ವ ತ್ವರಿತ ಮಾಡಿಕೊಳ್ಳಲು ಸಿದ್ಧನಾಗಿದ್ದೇನೆ. ಇದೋ ನಿನ್ನ ಉಳಿ ಅತ್ಯಂತಿಗೆಯವೇಂದರನೆ ಎಲ್ಲವನ್ನೂ ಹೇಳಿಕೊಂಡಿದ್ದೇನೆ. ಅವರೂ ಒಪ್ಪಿದ್ದಾರೆ. ನೀನು ನನಗೊಂದು ಮಾತು ಕೊಡು ಇಂದಿರಾ ! ಈ ಭಯಂಕರ ಏಪತ್ತಿ ನಿಂದ ಪಾರಾದರೆ, ಮೃತ್ಯುವು ದಯವಾಡಿ ನಿನ್ನನ್ನು ಈ ಲೋಕದಲ್ಲಿಯೇ ಶಳಿಸಿದರೆ, ನೀನು ನನ್ನ ವಳಾಗುವಿಯಾ ? ನನ್ನನ್ನು ಮದುವೆ ಮಾಡಿಕೊಂಡು ಧರ್ಮಪತ್ನಿಯಾಗಿ ನನ್ನನ್ನೂ ಕಾಪಾಡುವೆಯಾ ?”

ಹುಡುಗಿಯು ಪನೋರ್ ಯೋಜನೆ ಮಾಡಿತು. ಮೊದಲೊದಲು ನಿಷ್ಕೃತವಾಗಿದ್ದರೂ ಹಣ್ಣಾಗಿ, ಮೃದುವಾಗಿ ಹಿಡಿದಿದ್ದ ಕೈಯನ್ನು ಒತ್ತಿ “ ಬಂದು ಕಟ್ಟು ” ಎಂದು ಬಹಳ ಕವ್ವಿದಿಂದ ಎಳಿದೆಳಿದು ಹೇಳಿತು.

ಮೃಯೆಲ್ಲ ಕಿವಿಯಾಗಿ ಕೇಳುತ್ತಿದ್ದ ಸಾಪ್ತಾರ್ಥಿಯು “ ಆಗಲಿ. ನೀನು ಮಾಡಿದ ಕಟ್ಟಿಗೆ ಒಳಪಡುತ್ತೇನೆ. ನಿನ್ನ ಮಾತು ವೇದವಾಕ್ಯವೆಂದು ಭಾವಿಸಿ ನಡೆದುಕೊಳ್ಳುತ್ತೇನೆ. ನಿನ್ನ ಅಪ್ಪಣಿಯನ್ನು ತಲೆಯಲ್ಲಿ ಹೊತ್ತು ನಡೆಸುತ್ತೇನೆ. ಏನು ಹೇಳು ” ಎಂದನು.

ಹುಡುಗಿಯೂ ಮತ್ತೆ ಕಷ್ಟದಿಂದ ಸುಡಿಯಿತು “ ಇನ್ನು ಮೇಲೆ.. ಯಾರನ್ನೂ.... ” ಸ್ವಾಮಿಯು ಫ್ಲಾಸ್ಕ್ ನಲ್ಲಿದ್ದ ಹಾಲನ್ನು ಕುಡಿಸಿದನು. ಸುಖೋಷ್ಟ್ ವಾದ ಹಾಲನ್ನು ಕುಟಿಕರಿಸಿ ಸಚೇತನಾಗಾಗಿ ಉಳಿದ ಮಾತನ್ನು ಮುಗಿಸಿದಳು: “ ಯಾರನ್ನೂ ಹೀಗೆ... ಹಿಡಿತರಿಸಕೂಡು. ಮನೆಗಳನ್ನು ಮುರಿಯಬಾರದು. ”

ಸ್ವಾಮಿಯು ಕೂಡಲೆ ಶಪಥಪೂರ್ವಕವಾಗಿ ಹೇಳಿದನು: “ ಇಲ್ಲ. ಇಂದಿರಾ! ಇನ್ನು ಮೇಲೆ ಮತ್ತೊಂಬ್ಬಳಿಸ್ತು ಮುಂಟುವುದಿಲ್ಲ. ಕಣ್ಣಿತ್ತು ಸೋಂಡುವುದಿಲ್ಲ. ಇನ್ನೊಬ್ಬರ ಸುದ್ದಿಯೇ ಸನಗೆ ಬೇಡ. ನೀನೊಬ್ಬಳು ನನ್ನವಾಗು. ಸನಗೆ ಸಾಕು. ನೀನು ನನ್ನವಾದರೆ ಸನಗೆ ಸ್ವರ್ಗವೂ ಬೇಡ. ಇದೋ ನಿನ್ನ ಪಾದದಾಣ! ” ಎಂದು ಅಂಗಲಾಚಿಕೊಂಡನು.

ಅಂದಿರೆಯು ಹಿಡಿದಿದ್ದ ಕೈಯನ್ನು ಮತ್ತೆ ಬತ್ತಿದಳು. ಸ್ವಾಮಿಯು ಕಾತರನಾಗಿ ಆಶ್ರಮದಿಂದ ಅವಳ ಮುಖವನ್ನೇ ಸೋಂಡುತ್ತಿದ್ದಳು. ಸೋಂಪ ಸಿಂದ, ಸಿಕ್ಕಿಕ್ಕಿಯಂದ, ಅಲೆಯುತ್ತಿರುವ ಕಣ್ಣಾಲಿಯನ್ನು ಪ್ರಯತ್ನ ಪುರಸ್ಕರವಾಗಿ ಒಮ್ಮೆ ನಿಲ್ಲಿಸಿಕೊಂಡು ಸ್ವೇಹದಿಂದ ನುವುತ್ತಿಯಂದ ಅವನನ್ನು ಸೋಂಡುತ್ತಾತ್ “ ಹಾಗಾದರೆ.... ನಾನು.... ನಿನ್ನವಳು.... ಇದು ವರೆಗೂ... ಬದುಕಬೇಕು.... ಎಂಬ ಆಸೆಯಿರಲಿಲ್ಲ.... ಈಗ... ಆಕ್ಯಾಯಾಗುತ್ತದೆ... ನನ್ನನ್ನು ಬದುಕಿಸಿಕೊಂಡ್ದೀ... ” ಎಂದಳು.

ಸ್ವಾಮಿಯು ಆಕೆಯು ಕಷ್ಟದಿಂದ ಏತ್ತಿದ ಆಕೈಯನ್ನು ತನ್ನ ಕತ್ತಿನ ಮೇಲೆ ಇರಿಸಿಕೊಂಡನು. ಮುಖವನ್ನು ಮುಖದಲ್ಲಿ ಅಂಚಾತ್ತ ಅಂಚಾತ್ತ ಇಟ್ಟನು. ಮತ್ತೆ ಇಂದಿರೆಯು ಪ್ರಜಾಳ್ಳಿಶಾಸ್ತ್ರಾದಳು.

ಮರುದಿನದಿಂದ ಇಂದಿರೆಗೆ ಕೊಂಚ ಗುಣಮಾರ್ಪಿವಾದಂತಿ ತೋರಿತು. ಆಗಾಗ ಪ್ರಜ್ಞೆ ಬರುವುದು. ಸ್ವಾಮಿಯನ್ನು ಕಂಡು ಪ್ರಸನ್ನಾಗಾಗಿ ನಗುವಳು. ಕೂಡಲೆ ಮುಖವು ಕೆಂಪಾಗಿ ಪ್ರಜ್ಞೆ ತಪ್ಪಿಯೋಗುವುದು. ಆಕೆಯನ್ನು ಸೋಂಡಿಕೊಳ್ಳುತ್ತಿದ್ದ ಒಬ್ಬ ಪಾಕ್ಷರು, ಇನ್ನೊಬ್ಬನಿಗೆ ಅದನ್ನು ತೋರಿಸಿ, “ ಸ್ವಾಮಿಯನ್ನು ಇಲ್ಲಿಂದ ತಪ್ಪಿಸುವುದು ಒಳೆಯದಲ್ಲವೇ? ”

ಎಂದನು. “ ಇದೊಂದು ಹುಚ್ಚು ! ಕೊನೆಯ ಗಂಟಿಗಳ ಸಾಖ್ಯವನ್ನು ತಪ್ಪಿಸುವ ಪಾಪ ನಮಗೇಕೆ ಕುನ್ನನಿರು ! ” ಎಂದನು.

ಅದೇಬನ ಸಮರಾತ್ತಿಯಲ್ಲಿ ಸಾಕ್ಷಿಯು ಅವರನ್ನು ಮೊದಲನೆಯ ಸೆಲ ಕಂಡ ಹೊತ್ತಿನಲ್ಲಿಯೇ ಇಂದಿರಿಯ ಬೀಬರಕ್ಕಿಯು ದೇಹಪಂಚರವನ್ನು ಬಟ್ಟು ಹಾರಿ ಹೊರಿಯಲ್ತು.

\* \* \*

\* \* \*

\* \* \*

ಸುಮಾರು ರಾತ್ರಿ ಹನ್ನೊಂದೂವರೆಗಂಬೀಯಿರಬಹುದು. ನಗರೋ ಚಾಷನದಲ್ಲಿ ಸಂಚಾರವೆಲ್ಲ ಹೆಚ್ಚು ಕಡಿಮೆ ನಿಂತುಹೋಗಿದೆ. ದೂರದ ಒಂದು ಮೂಲೆಯಲ್ಲಿ ಸಾಮಾನ್ಯವಾಗಿ ಹಗಲೂ ಜನಸಂಚಾರವಲ್ಲದೆಯಲ್ಲಿ ಒಂದು ವ್ಯಕ್ತಿಯು ಕುಳಿತದೆ. ಕರಿಯ ಉಡುಪು ರಾತ್ರಿಯ ಕತ್ತಲೆಯಲ್ಲಿ ಮರದ ದಟ್ಟವಾದ ಸೇರಳಿನಲ್ಲಿಯೂ ಸೇರಿ ಹೋಗಿ ಆ ವ್ಯಕ್ತಿಯ ಶರವನ್ನು ಕಷ್ಟಪಟ್ಟು ಗುರ್ತಿಸಬೇಕಾಗಿದೆ.

ವ್ಯಕ್ತಿಯು ಸ್ಥಿರನಾಗಿ ಕುಳಿತಿದ್ದರೂ ಹೃದಯದಲ್ಲಿ ಓಂಜಲ್ಪು ತಾನೇ ತಾನಾಗಿದೆ. ಬೀಬರವು ಒಡೆದು ಮೂಡಿ, ಮೃತ್ಯುವಿಗೆ ಆಹಾರವನ್ನು ಕೊಡುವ ಮೂಲಿಮೂಲೀಯಲ್ಲಿ ಕುಳಿತಿದ್ದಾನೆ. ಕಣ್ಣಿನ ಸೋಬವು ತಳಿನ್ನವಾಗಿದ್ದರೂ ಸ್ಥಿರವಾಗಿದೆ, ‘ ಸರಿ. ಇಲ್ಲಿಗೆ ಎಲ್ಲವೂ ಮುಗಿಯಿತು. ಇದವ್ಯಕ್ತಾಗಿ ನಾನು ಹುಟ್ಟಿದುದು ? ’ ಎಂದು ನಿನ್ಮರವಾಗಿ ಸೃಷ್ಟಿಕರ್ತನ ಬುದ್ಧಿಯನ್ನು ತುಗುವ ಮನಸ್ಸಿನಲ್ಲಿದ್ದವನಂತೆ ಇದ್ದಾನೆ.

ಘರಾತಾತ್ಮಾ ಅವನ ಗಮನವನ್ನು ಯಾವುದೋ ಒಂದು ದೊಡ್ಡ ಶಬ್ದವು ಏಳೆಯಿತ್ತು. ಇಬ್ಬರು ಒಗಳವಾಡುತ್ತಿದ್ದಾರೆ. ಒಬ್ಬನು ಇನ್ನೊಬ್ಬನು ವಾಚಾವಂಗೋಚರವಾಗಿ ಬಯಸ್ಯತ್ತಿದ್ದಾನೆ. ಇನ್ನೊಬ್ಬನು ಬೈಗಳ ಹಿಂದೆ ಬರಬಹುದಾದ ವರ್ತಗಳನ್ನು ನೀರಿಕ್ಷಿಸುತ್ತ ಭಯಭೇತನಾಗಿದ್ದರೂ ಮೊಂಡನಾಗಿ “ ಬೀಕೊದ್ದುಮಾಡೋ, ನಿನ್ನ ಕೈಯಲ್ಲಾದದ್ದೆಲ್ಲಮಾಡೋ, ನಾನು ಕೊಡೋಬ್ಬಲ್ಲ ” ಎನ್ನುತ್ತಿದ್ದಾನೆ.

ವ್ಯಕ್ತಿಯ ಮನಸ್ಸು ಆ ಸ್ಥಿತಿಯಲ್ಲಿಯೂ ಅತ್ಯಕಡಿಗೆ ತಿರುಗಿ, ಹೊಗ್ಗಾ ನೋಡೋಗಾವೇಸ್ಸು ಸಿತು. “ ಯಾರೋ ನನ್ನ ಉತ್ತರ ಆಸುಪಿಗಳು. ನಾನು ನನ್ನ ವಿಧಿಯೊಡನೆ ಕಾದುತ್ತಿದ್ದೀನೆ. ಅವರು ಒಬ್ಬರಿಗೊಬ್ಬರು ಕಾದಾಡುತ್ತಿದ್ದಾರೆ. ಎಲ್ಲಾ ದರೂ ಹೋಗಲ. ನನಗೇನು ? ” ಎಂದು ಯಾಗಿಯೇ ಕುಳಿತುಕೊಂಡನು.

ಇನ್ನೊಂದು ಗಳಿಗಿಯೋಳಗಾಗಿ ಎರಡು ಮೂರು ಪಟುಗಳು ಗೊರ ಗೊರ ಧ್ವನಿಯೂ ಕೇಳಿಸಿತು. “ ಲೋ ಬಡ್ಡೋ ಕೊಡುತ್ತೀನಿ ಬಿಡ್ಡೋ ” ಎಂಬ ವ್ಯಕ್ತಾವ್ಯಕ್ತ ಭಾವಣ್ಣೂ ಕಿವಿಗಿಬತ್ತು. ವ್ಯಕ್ತಿಗೆ ಇನ್ನು ಸುಮುಕ್ಕನೆ ಕುಳಿತುಕೊಳ್ಳುವುದು ಸಾಧ್ಯವಾಗಲಲ್ಲ. ಒಗಳವು ನಡೆಯುತ್ತಿದ್ದ ಕಡೆಗೆ ಬಿಡಿಯೋಗ್ಗಾ, ಒಗಳವಾಡುತ್ತಿದ್ದ ಇಬ್ಬರನ್ನೂ ಬಿಟ್ಟಿಂದ ಏಜಾರಿಸಿದನು. ಅವರಿಬ್ಬರೂ ಬಿಕ್ಕು ಕರು. ಬೆಳ್ಗಾಸಿಂದ ಇಬ್ಬರಿಗೂ ಏನೂ ಸಿಕ್ಕಿರಲಿಲ್ಲ. ರಾತ್ರಿ ಬಂದು ಮನಸೆಯವರು ಬಂದು ತುತ್ತಾಗುವವುಷ್ಟು ಅನ್ನ ಕೊಟ್ಟಿದ್ದಾರೆ. ಅದು ತನಗೂ ಕೊಡೆಂದು ಒಬ್ಬನು ಕೇಳುತ್ತಿದ್ದಾನೆ. ಇನ್ನೊಬ್ಬನು ಕೊಡುವುದಿಲ್ಲವೆನ್ನುತ್ತಿದ್ದಾನೆ ಇದೇ ಒಗಳ.

ವ್ಯಕ್ತಿಗೆ ಯೋಚನೆಯು ಬಂದಿತು: “ ಇಬ್ಬರೂ ಸಿರ್ವಿಸಿಕರು. ಒಪ್ಪೊ ತ್ರಿನ ಉಂಟಕ್ಕೂ ಗತಿಯಲ್ಲಿದವರು. ಇಂಥನರಿಗೂ ಜೀವನವೈ ಬೇಕಾಗಿದೆ. ನನಗೇಕೆ ಭಾರವಾಗಬೇಕು ? ನನಗೆ ಬೇಕಾದ ಹಾಗೆ ಇದೆ, ನಾನೇಕೆ ಜೀವನವನ್ನು ತೊರೆಯಲಿ ? ಅಹದು. ದುಃಖಿದ ಭಾರವಿದೆ. ಈ ಭಾರದಲ್ಲಿ ಜೀವನವನ್ನು ಸಿರ್ವಿಸಿಸುವುದು ಕವ್ಯ. ಬಾಳುವುದು ಗೋಳಾರುವಾಗ ಯಾರ್ಥಿತ ಸಾವು ಲೇಸು ಎನ್ನಿಸುತ್ತದೆ. ಆದರೆ, ಸತ್ಯ ಮಾಡುವುದೇನು ? ಇರಲಿ. ಇನ್ನು ಎರಡು ದಿನ ಬದುಕಿ ಸೋಡೋಣ. ಒಬ್ಬಳು ಸತ್ಯಾಳಂದು ನಾನೂ ಸತ್ಯಾರೆ, ನಾನು ಸತ್ಯನೆಂದು ತಾನೂ ಸಾಯುವ ಪ್ರಾಣೀಯಿನ್ನೊಂದಿರುವುದಿಲ್ಲವ ? ಅದಕ್ಕೂ ಸ್ವರವಾಗಿಯಾದರೂ ಸಾಯದೆ ಇರೋಣ ” ಎನ್ನಿಸಿತು.

ಒಗಳವನ್ನು ಬಿಡಿಸುವುದಕ್ಕೆಂದು ಬಂದು, ಇಬ್ಬರನ್ನು ಬಂದೊಂದು ಕ್ಯುಯಲ್ಲಿ ಹಿಡಿದು ನಿಂತಿರುವ ಈ ವ್ಯಕ್ತಿಯನ್ನು ಕಂಡು ಅವರಿಬ್ಬರೂ

ಜಕ್ಕಿತರಾದರು. ಪ್ರೋಲೀಸಿನವನಿರಬಹುದೆಂದುಕೊಂಡು, ತಪ್ಪಿಸಿಕೊಂಡು ಹೊಗಲು ದಮ್ಮಯ್ಯ ಗುಡ್ಡೆ ಹಾಕಿದರು. ವ್ಯಕ್ತಿಗೆ ಅದನ್ನು ಕಂಡು ನಗುವು ಬಂದು, “ಭಯ ಪಡಬೇದಿ, ನಾನು ನಿಮ್ಮನ್ನು ಏನೂ ಮಾಡುವದಿಲ್ಲ. ನೀವು ನಾಳೆ ಸಾಹುಕಾರ ಗೋಪಾಲ ಸ್ವಾಮಿಯ ಬಂಗಲೆಗೆ ಹೊಗಿ. ಅಲ್ಲಿ ನಿಮಗೆ ನಿತ್ಯವೂ ಉಬ್ಬ ಸಿಕ್ಕುವಂತೆ ನಾನು ಏಪಾಡುವಾಡುತ್ತೇನೇ” ಎಂದು ಅವರನ್ನು ಕಳುಹಿಸಿಕೊಟ್ಟುನು.

ಮತ್ತೆ ಯೋಚನೆಯು ಬಂದಿತು. ಸಾಮೇ? ಬಾಳೇ? ಎಂಬ ಗಂಭೀರ ಸಮಸ್ಯೆಯು ಮತ್ತೆ ಮನಸ್ಸಿಗೆ ಬಂದಿತು. ಇನ್ನೂ ಅಷ್ಟು ಯೋಚಿಸಿದನು. ಆ ತಿರುಕರ ಒಗಳವು ಸೈನಪಾಗ್ಗಾಗಿ, ಸಾಮೇ ಎಂಬ ಸಿದ್ಧಾಂತವೂ ಸಬಿಶ್ಯತು. ಮತ್ತೆನಿಲ್ಲಿದ್ದರೂ ಹೊಗಲಿ. ಹೀಗೆ ಮೂಟ್ಟೆಗಳು ದವರ ರೂಪಾಟ್ಟಿಗೆ ಎರಡು ತುತ್ತು ಹಾಕಲೆಂದು, ಆತ್ಮವರ ಕಣ್ಣಿನ ಸೀರನ್ನು ಅಳಿಸಲೆಂದು, ಸನಗೆ ಕೊಟ್ಟಿರುವುದನ್ನು ಇತರಿಗೆ ಹಂಚಿ ಕೊಂಡಬಾಡರೂ ಸಂತೋಷಪಡಿಸಲೆಂದು ಬಡುಕಿರುವೆನು ಎಂದು ನಿರ್ಧರಿಸಿಕೊಂಡಾಗು.

\* \* \* \*

ಆ ದಿನ ರಾತ್ರಿ ಸುಮಾರು ಮುಹರುಗಪಟೀಯರಬಹುದು. ನೀಲಾಂಬ ಕೆಯೂ ಕನಸಿನಲ್ಲಿ ತನ್ನ ಮನೋಭಿಲಾಷೆಯ ಪೂರ್ತಿಯನ್ನು ಕಾಣುತ್ತು ದ್ದಳು. ಆಗ ಯಾರೋ ಬಂದು ಆಕೆಯನ್ನು ಎಬ್ಬಿಸಿದರು. ಕಣ್ಣಿಬಟ್ಟು ಸೊಂಡಿದಳು. ಬಂದುದ್ದವರು ಗೋಪಾಲಸ್ವಾಮಿ.

ಆಕೆಗೆ ಸಂಭಕ್ಷಿಸಾಗಲಿಲ್ಲ. ಕಣ್ಣಿಬ್ಬಿ ಕೊಂಡು “ಇದು ಸಿಬಮೇ? ನನ್ನ ದೇವರು ಇಲ್ಲಿಗೆ ದಯವಾಟಿಸಿದನೇ?” ಎಂದು ಎದ್ದಳು.

ಸ್ವಾಮಿಯು ಯಥೋಚಿತವಾಗಿ ಸತ್ಯರಿಸಿ “ಬಂದವನು ಸಿಸ್ತ ದೇವರಲ್ಲ. ನಿನ್ನ ದಾಸ” ಎಂದನು. ಎರಡು ಷ್ಟ್ರೆಡಯಗಳು ಸೇರಿದವೆಂದು ತೋರಿಸಲು ಅಂಗಗಳೂ ಬಟ್ಟಾದವು.





# PEARLITE VANISHING CREAM



The magic beauty of this  
Cream is its invisibility  
to the naked-eye and the  
Natural tone imparted —  
to the skin.

Manufactured by the makers  
of the  
Famous Mysore Sandal Soap

**GOVT. SOAP FACTORY**  
BANGALORE



ಮೈಸಂಕರು ಪಿಕ್ಸ್‌ಬ್ಯಾಬ್ ಬುಕ್ ಕೆವೀಣಿಯನೆರಿಂದ ಶಾಲಾ ಕೊಲೇಜು  
ಮತ್ತು ಡಿಸ್ಟ್ರಿಕ್ಟ್ ಲೈಬ್ರರಿಗಳಿಗಾಗಿ ಮಂಜೂರಾತಿಯನ್ನು ಪಡೆದಿದೆ.

## ಪ್ರವಾಸಿ

ಅತ್ಯುತ್ತಮವಾದ ಸಚಿತ್ರ ಮಾಸಪತ್ರಿಕೆ. ಬೋಧಪ್ರದವಾದ  
ಲೀಖಿಗಳು, ಮಹಾಪುರುಷರ ಜೀವನ ಚರಿತ್ರೆಗಳು, ಆರ್ಥಿಕ, ರಾಜಕೀಯ  
ವಿಚಾರಗಳು, ವ್ಯಾಜಾಲ್ಕನಿಕ ವಿಷಯಗಳು, ಪರಾಷ್ಟ್ರಗಳ ಸಮಸ್ಯೆಗಳು,  
ಇವುಗಳನ್ನೊಳಗೊಂಡ ಹೊಸ ರೀತಿಯ ಮಾಸಪತ್ರಿಕೆ.

ಕೈಗೆಲಸಗಳಿಂಬ ನೂತನ ವಿಭಾಗವಿರುವ ಪತ್ರಿಕೆಯು ಇದೊಂದೇ.

ಪ್ರತಿ ಸಂಚಿಕೆಯಲ್ಲಿ ‘ಸ್ವೀಕ್ರೋವರ್ಕ್’ ಒಂದು ಅಚ್ಚು (design) ಪ್ರಕ್ರಿಯೆಗೆ ವಾಗುವುದು. ಪ್ರತಿ ತಿಂಗಳ ಮೊದಲನೇ ವಾರದಲ್ಲಿ ತಪ್ಪಿದೆ ಹೊರಡುವ ೫೯ ಪುಟಗಳ ಮಾಸಪತ್ರಿಕೆ.

ಬೇಗನೇ ಚಂದಾದಾರರಳಿಗಿರಿ.

ವಾರ್ಷಿಕ ಚಂದಾ ೩೦-೮-೦

ಮಾದರಿ ಸಂಚಿಕೆಗೆ ಬರೆಯಿರಿ

ಪ್ರವಾಸಿ ಕಾರ್ಯಾಲಯ,  
ಕಾಸರಗೋಡು, ದಕ್ಷಿಣ ಕನ್ನಡ

ಹೊಸದು !

ತೀರ ಹೊಸದು

## ಅರವಿಂದ ಗ್ರಂಥಮಾಲೆ

ಸಂಪಾದಕರು :— ಮಧುರಚಿನ್ನ

ವಾರ್ಷಿಕ ಚಂದಾ ೩೦-೮-

ವಿಚಾರ ಪ್ರಚರ ವಾಂಬ್ರಿಯನನ್ನು ಒದಗಿಸುವ, ಸುರಸ ಸಾಹಿ ವನ್ನು ಸೂರ್ಯಮಾಡುವ ಒಂದೇಒಂದು ಗ್ರಂಥಮಾಲೆಯೆಂದರೆ ಇದೇ ಗೊಂದ ಗಳಿಗೆ ಪುಟಗಳ ಆರು ಪುಸ್ತಕಗಳು, ಅಲ್ಲದೇ ಕಾಣಿಕೆಯ ಪ್ರಸಕ್ತೊಂದು ಕೊಡಲ್ಪಡುವದು. ಮೊದಲನೇ ಪುಸ್ತಕವಾದ ‘ನಂದನವನೆ ಎರಡನೆಯ ಪುಸ್ತಕವಾದ ‘ಬಾಳಿನಲ್ಲಿ ಬೀಳಕು’ ಇನೆಯದು, ‘ಮಿಲಾ ( ಪ್ರೇಮಕಾವ್ಯ ) ಇನೆಯದು ಭಾರತೀಯ ನವಭಾಷೆ.

ವಿಳಾಸ :— ಕಾರ್ಯಾಲಯ ಅರವಿಂದ ಗ್ರಂಥಮಾಲೆ  
ಪ್ರೇ. ಹಲಸಂಗಿ, ಜಿ. ವಿಚಾಪೂರ

# ಮನೋಹರ ಗ್ರಂಥಮಾಲೆಯ ಪ್ರಕಟಿಸೆಗಳು

ಪರಾದ್ವಾದ್ವಾ ಗಣ ಪುಟಗಳು ಅರು ಸರಸ ಗ್ರಂಥಗಳು

ಪಾಷಾಂಕಜಂಡಾ ಅ. ವೇ. ಸೇರಿ ಇ--ಆ--ಂ ಮಾತ್ರ

೧	ಸುದರ್ಶನ ( ಶಾದಂಬರಿ ) ಆಸಂದಕಂದ	( ತೀರಿಸೆ )	० ೧೨ ೦	
೨	ನವಿಲುಗರಿ ( ಸಣ್ಣ ಕತೆಗಳ ಸಂಗ್ರಹ ) ಬೇರೆ ಬೇರೆ ಕತೆಗಾರರು	० ೧೨ ೦		
೩	ಶ್ರೀವುರದಹನ ಎಂ. ಎ. ದೊರೆಸ್ವಾಮಿ ಪಾಚುಂಗಾರ ಎಂ. ಎ. ಬಿ. ಎಲ್.	० ೧೨ ೦		
೪	ಬಾಳುರಂ ( ಶಾದಂಬರಿ ) ಹೈ. ರಂ. ಶ್ರೀ. ಮುಂಗಳ ಎಂ. ಎ. ಬಿ. ಟಿ.	० ೧೨ ೦		
೫	ಬಾಂಕ್ರಾಂತಿರ ಹುಡುಗಿ ( ಶಾದಂಬರಿ ) ಅರ್ಥ. ವಾತ್ಸಸಂಘವ	० ೧೨ ೦		
೬	ವಿಶ್ವಾಮಿತ್ರನ ಸ್ವಾಷಿ ಭಾಗಗ ( ಶಾದಂಬರಿ ) ಶ್ರೀರಂಗ	० ೧೨ ೦		
೭	“ “ “ ಅ ( “ ) ”	० ೧೨ ೦		
೮	ಜೀವನ ( ಸಣ್ಣ ಕತೆಗಳ ಸಂಗ್ರಹ ) ಕೃಷ್ಣ ಕುಮಾರ ಕಾಣ್ಡಪ ಎಂ. ಎ.	० ೧೨ ೦		
೯	ಕಾಳಾಶ್ತರಿ ( ಅಧಾರಾತ್ಮಿಕ ಕಥೆ ) ಮಧುರಾಚೆನ್ನರು	० ೧೨ ೦		
೧೦	ಧರ್ಮಸರೀ ( ಶಾದಂಬರಿ ) ಜಡಭರತ	० ೧೨ ೦		
೧೧	ರಾಜಯೋಗಿ ( ಐತಿಹಾಸಿಕ ಶಾದಂಬರಿ ) ಆಸುದಕಂದ	० ೧೨ ೦		
೧೨	ಕೋಲ್ಪುಂಚು ( ವಿಕಾಂಕನಾಟಕ ಸಂಗ್ರಹ ) ಬೇರೆ ಬೇರೆಯವರು	೧ ೦ ೦		
೧೩	ಇಜ್ಞಾದ್ವಯ ಭಾಗಗ ( ಶಾದಂಬರಿ ) ಹೈ. ಪ. ಶ್ರೀ. ಗೋಳಾಕ ಎಂ. ಎ.	೦ ೧೨ ೦		
೧೪	ಇಜ್ಞಾದ್ವಯ ಭಾಗ ಅ ( “ ) ”	೦ ೧೨ ೦		
೧೫	ಕುರಿಂಡು ( ವಿಡಂಬನೆಗಳು ) ಜಲಧರ	೧ ೦ ೦		
೧೬	ಧಾರಮಕ್ಕೇತು ( ಶಾದಂಬರಿ ) ಕಡೆಂಗೂಡು ಶಂಕರಭಟ್ಟ	೦ ೧೪ ೦		
೧೭	ಧರ್ಮಾಚ್ಯೋತಿ ಮ. ಅ. ದೊರೆಸ್ವಾಮಿ ಅವುಂಗಾರ ಎಂ. ಎ. ಬಿ. ಎಲ್.	೧ ೪ ೦		
೧೮	ಸೇವಾಪ್ರದೀಪ ( ಐತಿಹಾಸಿಕ ನಾಟಕ ) ಹೈ. ರಂ. ಶ್ರೀ. ಮುಂಗಳ			
	— ಎಂ. ಎ. ಬಿ. ಬಿ.	೦ ೧೨ ೦		
೧೯	ದಿಲ್ಲೀಪ್ಪರನ ದಿನಚರಿ	ನಂ. ಕಸ್ತುಪ ಎಂ. ಎ. ಬಿ. ಎಲ್.	೦ ೧೨ ೦	
೨೦	ಷ್ವಾಸಪಾಠ	ಶ್ರೀ. ಸ್ವಾಮಿ. ಬೆಂಗಳೂರು	೦ ೧೨ ೦	
೨೧	ಸೂರೀಲೋ — ಗೆಳುತ್ತೋ	ದೇವುತ್ತಾ	೦ ೧೨ ೦	
೨೨	ಮಾಸವತ್ತು	( ಅಚ್ಚಿನಲ್ಲಿ )		
	— ಬಿಂದುತ್ತು —			
	ಸಾಂಕ್ಷಿಕ ಮತ್ತು ಸಿಹಿಶೀರ್ ಶ್ರೀ. ದ. ರಾ. ಬೇಡೆ ಎಂ. ಎ.	೦ ೧೨ ೦		
	ಪಯಂ, ತಿರುಪಾಣಿ ( ಅಚ್ಚಿನಲ್ಲಿ )			

ವಿಳಾಸ : —

ಮಾನೋಹರ ಗ್ರಂಥಮಾಲೆ, ಫೆರನೆಡ

ಹೊಸ ಯೋಜನೆ!

ಹೊಸ ಆಡಳಿತೆ!

# ಯುನ್ನೆಟೆಡ್ ಕನಾರ್ಟರ್ ಇನ್‌ರನ್ ಕಂಪನಿ ಲಿಮಿಟೆಡ್

ಮುಖ್ಯ ಕಾರ್ಯಾಲಯ:— ಧಾರವಾಡ

ಸಂಯುಕ್ತ ಕನಾರ್ಟರ್ ಪ್ರತಿನಿಧಿತ್ವವನ್ನು ಪಡೆದ  
ಮೊಟ್ಟ ವೊದಲನೀಯ ವಿವಾಸಂಘವೆಂದರೆ ಇದೇ!!

ಪ್ರತಿಯೊಬ್ಬ ಕನ್ನಡಿಗನು ತನ್ನದೆಂದು ಹೇಳುತ್ತಿ ಪಡೆಬಹುದಾ  
ಈ ಸಂಘದಲ್ಲಿಯೇ ವಿನೆ ಇಲ್ಲಿಸಿರಿ!! ವಿವಾಕಂತುಗಳ ಮೂಲ  
ಹೊರನಾಡಿಗೆ ಹರಿದು ಹೋಗುವ ಹೊನ್ನಿನ ಹೊಳಿಗೆ ತ  
ಹಾಕಿರಿ.

ಸುಲಭವಾದ ವಿವಾಕಂತುಗಳು !

ಸರ್ ಸಾಕರ್ ಪ್ರಾಣ ಕರಾರುಗಳು ! !

ಕಾರ್ಯಕರ್ತರಾದ ಕುಶಲ ಪಟಂಟರು ಬೇಕು.

ವಿಶೇಷ ವಿವರಕ್ಕೆ ಈ ಕೆಳಗಿನ ವಿಳಾಸಕ್ಕೆ ಬರಿಯುವದು :—

ಕೆ. ಎಲ್. ದುಯಿಲಗೋಳ

ಎಲ್. ಎಲ್.

ಸೆಕ್ರೆಟರಿ









